

TIGHT BINDING BOOK

**TEXT PROBLEM
WITHIN THE
BOOK ONLY
TEXT FLY WITHIN
THE BOOK ONLY**

UNIVERSAL
LIBRARY

OU_198228

UNIVERSAL
LIBRARY

ನ್ಯಾತ್ವಪತ್ರಿಕೆಗಳು

ಅವುಗಳ

ಚರಿತ್ರೆ ಕರ್ತವ್ಯ ಅವೇಕ್ಷೆ ಸ್ವಾತಂತ್ರ್ಯಗಳು

ಡಿ. ವಿ. ಗುಂಡಸ್ವನವರೀದಲ್

ಬಾಗಲಕೋಟಿಯ ಪತ್ರಕರ್ತೆ ಸಮ್ಮುಳನದ ಅಧ್ಯಕ್ಷೋತ್ವನಾಗಿದಿಗೆ)

ಚೆಂಗಳೂರು ಸಿಟಿ
ಕರ್ಕಾರಿಟಿಕ ಪ್ರಕಟಿನಾಲಯ
ಒಸವನಗುಡಿ

ಈ ಲೇಖಕರ ಇತರ ಗ್ರಂಥಗಳು

ಕವಿತೆ—

ಸೀಮೆದನ

ಪ್ರಾ. 195

ವಸಂತ ಕುಸುಮಾಂಜಲಿ

ನಾಟಕ—

•ಶ್ರೀ ವಿದ್ಯಾರಣ್ಯ ಪುಜ್ಯ

ತಲೋತ್ತಮೆ

ಕನಕಾಲುಕಾ

ಜೀವನ ಚರಿತ್ರೆ—

ಗೋಖಿಲೆ

ದಿವಾನ್ ರಂಗಾಚಾರ್ಯ

ವಿದ್ಯಾರಣ್ಯರ್ ಮತ್ತು ಅವರ ಕಾಲ

—ನೊದಲಾಡುವು

ಮಿಥ್ಯ ಸೂಚಿಕೆ

ಪಟ

೧. ವೃತ್ತಪತ್ರಿಕೆಗಳು—ಪೀಠಿಕೆ

ಪೀಠಿಕೆ	೮
ಯಂತೆಶ್ವರಕರಣಗಳು	೯
ಪೂರ್ವಕಥೆ	೧೫
ಇಂಗ್ಲಿಷಿನ ಕೆಲವು ಪ್ರಸಿದ್ಧ ಪತ್ರಿಕೆಗಳು	..	೧೬	
ಪತ್ರಿಕೆ—ರಾಜ್ಯಕಾರ್ಯ	೧೭
ಹಿಂದುನಾಥ ನದಲ್ಲಿ ಪತ್ರಿಕಾರಂಭ	೧೯
ಕಣಾರ್ಟಿಕದಲ್ಲಿ "	೨೪

೨. ವೃತ್ತಪತ್ರಿಕೆಗಳು—ಅವುಗಳಿಂದಾಗಬೇಕಾದ ಕರ್ತವ್ಯಗಳು, ಅವುಗಳಿಗೆ ಸಲ್ಲಬೇಕಾದ ಸಹಾಯಗಳು

(ಬಾಗಲಕೋಟೆಯ ಅಧ್ಯಕ್ಷೀಕರಣಾನ್ವಯ)	೧೩
ಒಬ್ಬ ಆದಶರ್ತ ಪುರುಷರು	೧೮
ವೃತ್ತಪತ್ರಿಕಾಕರ್ತರ ಆತ್ಮಶೋಧನೆ	೧೮
ಇಂಗ್ಲಿಷಿನ ಪತ್ರಿಕರ ಸಂಖ್ಯ	೧೯
ಪತ್ರಿಕಾ ಪ್ರಭಾವ	೨೦
ಕಣಾರ್ಟಿಕದ ಪತ್ರಿಕೆಗಳು	೨೨
ಪತ್ರಿಕೆಯೇ ಪ್ರಚಯ ಮೂಲ	೨೪
ನಾರದ ಸ್ವರಣೆ	೨೪
ಪತ್ರಿಕೆಯೂ ಒಂದು ರಾಜ್ಯಾಂಗ	೨೫
ಮಹಾಬಾಣ ಬೈದಾಸೀನ್ಯ	೨೬
ಪತ್ರಿಕೆಯ ಹೊರಗೆನ ಸೋಗಸು	೨೭
ವಾಚನ ವಿಷಯಗಳು	೨೮

		ವರ್ತ
(ಗ) ವೃತ್ತಾಂತ ಭಾಗ	೨೯
ಸ್ಥಳೀಯ ವಾರ್ತೆ	೩೦
ಸಂಕ್ಷಿಪ್ತ ಲಿಪಿ	೩೧
(ಅ) ವಾದ ಭಾಗ	೩೧
ಪತ್ರಿಕೆಯೇ ಪ್ರಜೀಯ ಮಂತ್ರ	೩೨
ಸ್ವತಂತ್ರ ವೈಜ್ಞನಿಕ	೩೪
ಮಾಲ್ಯೇ ಅವರ ಒಂದು ಕಥೆ	೩೫
ವಾದ ವಿಧಾನ	೩೬
ಧರ್ಮ ಸಂಕಟ	೩೭
ಪತ್ರ ವ್ಯವಹಾರ	೪೦
ಸನಾಮಂಧೀಯತೆ	೪೧
ಹಾಸ್ಯರಸ	೪೧
ಪರಮಶೀಯ ಸೀತಿ	೪೨
ಇಲ್ಲಿಂದ್ದರೆ ಹುಲಿಯೆನ್ನು ವುದು	೪೩
ಶ್ರವೇಗಿ ಬಲೆ	೪೪
(ಇ) ವಿದ್ಯಾಪ್ರಕಾರ ಭಾಗ	೪೫
ಪನ್ನಾಷನಾದಾರರೇಕೆ ಬರೆಯಬಾರದು?	೪೬
ಪ್ರಮುಖಬಸರೇಕೆ ..,	೪೬
ಪ್ರಕಟನೆಯ ಭಯ	೪೭
ಪ್ರಚಾರ ಧರ್ಮದ ಒಂದಂಶ	೪೭
ಪಂಚಾಂತರ ಪಷಯಗಳು, ಸರ್ವಾಚ ಸಮಸ್ಯೆಗಳು	೪೮
ಪಾರಿಭಾಷಿಕ ಶಬ್ದಗಳು	೪೯
ಶ್ವಲ—ಸಾಹಿತ್ಯ ದೃಷ್ಟಿ	೫೦
(ಉ) ವ್ಯಾಪಾರ ಪ್ರಕಟನೆಗಳ ಭಾಗ	೫೦
ಸರಕಾರೀ ಸಂಸ್ಥೆಗಳ ಉಪಕಾರಗಳು	೫೧
ಪತ್ರಿಕೋದ್ಯೋಗದ ವೋಹ	೫೧
ಅದಕ್ಕಾಗಿಬೇಕಾದ ಅನುಕೂಲತೆ	೫೨
ಒಂದೆರಡು ಹಿತೋಕ್ಕುಗಳು	೫೨

ಪಟ

ಕಷ್ಟ ಬೇವನ	೨೯
ಸಿಸ್ಯುಹತೆಯಿಂದ ಸ್ವಾತಂತ್ರ್ಯ	೨೧	
ಒನ್ನೆಕ್ಕೆ ಸಂಘಟನೆ	೨೨	
ಸಮಗೆ ಮೇಲ್ಮೈ ಕ್ಷೇತ್ರ	೨೩	
ದೇಶದ ಕಾರ್ಯಕ್ರಮ ಗಾಳಿಯೇ ಬಂಡವಾಳ	೨೪	
ಉಪಸಂಹಾರ	೨೫	
೩. ವೃತ್ತಪತ್ರಿಕಾ ಸ್ವಾತಂತ್ರ್ಯ	೨೬	
ಸ್ವಾತಂತ್ರ್ಯವೇ ಕೆ?	೨೭	
ಎಡು ಸ್ವಾಭಾವಿಕ ಸಿರ್ಫಿಂಥಗಳು	೨೮	
ಸಿರ್ಫಿಂಥ ಕಲ್ಪನೆಯ ನಾಲ್ಕು ತತ್ತ್ವಗಳು	೨೯	
ವಾದವು ಸಿರುಪಾಧಿಕವಾಗಿರಬೇಕು	೩೦	
ಅಪಾಯವೇನು?	೩೧	
ಗುಣಗಳು	೩೦	

“The power of the journalist in the world is increasing. Your profession wields an influence which involves a great responsibility. The work of the Institute (of Journalists), therefore, in maintaining the personal dignity and the sense of public duty in national and international affairs, constitutes an important service to the people whom you serve.”

—President COSGRAVE of the Irish Free State,
18th July 1928.

“The newspaper is now a necessity of life.
..... It is certain that the newspaper has come to be the support not only of our breakfasts,

but a large part of our existence. It is an essential instrument of our whole public life. Democratic government—the government of a free modern State—has been described as government by discussion; and how are you to discuss affairs of State unless you know what there is to discuss and have full and free means of discussion? There you get to the very foundations of popular government. No doubt, like most other good things, the newspaper is liable to abuse; but the remedy for this lies not with a jealous State, but with a discerning public."

—C. P. SCOTT, *Editor, the "Manchester Guardian"*
March 1928

"Contrast the position of the Press to-day with what it was in those days (a hundred years ago). At that time there was a bye-law under which no man who contributed to the Press was eligible to be called to the bar; and the Lord Chancellor of the day caused great consternation and indignation amongst his friends by asking the editor of the *Times* to dine with him. To-day, which of us would not feel proud if we were asked to dine with a newspaper proprietor?"

—THE RT. HON. STANLEY BALDWIN,
Prime Minister of Great Britain (1924).

ಮೃತ್ತಪತ್ರಿಕೆಗಳು

ಪೀಠಿಕೆ

ಸುವಾರು ಗಳಂ ವರ್ಷಗಳ ಹಿಂದೆ, ಲಾಡ್‌ಎ ಮಿಂಟೋ ಪ್ರಭುವು ಇಂಡಿಯಾ ದೇಶದ ಗವರ್ನರ್‌ಒನರಲ್ ಆಗಿದ್ದಾಗ (೧೮೦೯-೧೫), ಈ ದೇಶದಲ್ಲಿ ಒಂದು ವಿಚಿತ್ರ ಸಂಗತಿ ನಡೆಯಿತು. ಆಗಿನ ಹೈದರಾಬಾದು ಸಂಸಾಧನದ ನಿಜಾಮರು ಯಶೋವೇರಿಯನ್ ಜನರ ವಿಜಾಳ್ನಾನ ಚಮು ತಾನ್ನರದ ವಾದರಿಗಳನ್ನು ಸೋಡಬೇಕೆಂದು ಕುಶಲಹಲಪಟ್ಟು, ತಮ್ಮಲ್ಲಿ ಆಗ ಬ್ರಿಟಿಷ್ ರೆಸಿಡೆಂಟ್ ಆಗಿದ್ದ ಕಾನ್ವಾಪ್ಸನ್ ಸ್ವೇಂನ್ ಹಾಗ್ಯಂ ಎಂಬಾತ ನಿಗೆ ಅದನ್ನು ತಿಳಿಸಿದರು. ಆ ಕುಶಲಹಲವನ್ನು ಸೇರವೇರಿಸಬೇಕೆಂದು ಈತನು, ಒಂದು ಗಾಳಿಯನ್ನು ಹೊರಕ್ಕೆ ಹೊರಡಿಸುವ ಕೊಳೆವಿ (ಯೇರ್‌ಪಂಪ್), ಒಂದು ಮುದ್ರಣ ಯಂತ್ರ (ಪ್ರಿಂಟಿಂಗ್ ಪ್ರೆಸ್), ಒಂದು ಯುದ್ಧದ ಚಹಬೆನ ನಮೂನೆ—ಈ ಮೂರು ಯಂತ್ರಗಳನ್ನು ಹೈದರಾಬಾದಿಗೆ ತರಿಸಿ, ತಾನು ಹೀಗೆ ವಾಡಿದ ಸಂಗತಿಯನ್ನು ತನ್ನ ಸರಕಾರದ ಮೇಲಿನ ಅಧಿಕಾರಿಗಳಿಗೆ ವರದಿ ವಾಡಿದನು. ಆ ಮೂರು ಸಂಧಾನಗಳ ಪ್ರಕ್ರಿಯೆಯನ್ನು ತರಿಸಿ, ಅಂಥಾ ಅಪಾಯಕರ ವಾದ ಆಯುಧವನ್ನು ಆ ದೇಶೀಯ ರಾಜನ ಕೈಗೆ ಬ್ರಿಟಿಷ್ ಕೊಟ್ಟುದ ಕಾನ್ವಾ ಬ್ರಿಟಿಷ್ ಸರಕಾರದವರು ಸ್ವೇಂನ್ ಹಾಗ್ಯಾಮಿನ ಮೇಲೆ ಆಗ್ರಹ ತೋರಿದರು. ಅದರ ಮೇಲೆ ಆತನು ತನ್ನ ಸರಕಾರಕ್ಕೆ ಬೇರೊಂದು ಸಮಾಧಾನ ಪತ್ರವನ್ನು ಬರೆದು, ಅವರ ಭಯಕ್ಕೆ ಕಾರಣವಿಲ್ಲವೆಂದೂ, ಮುದ್ರಣ ಯಂತ್ರ ವಚಾರದಲ್ಲಿ ನಿಜಾಮರು ಆಸಕ್ತಿಯೇನನ್ನೂ ತೋರಿಸಲಿಲ್ಲವೆಂದೂ, ಆ ಯಂತ್ರದ ಉಪಯೋಗವನ್ನು ತೋರಿಸಿ ಕೊಡಲು ಮಾಡುವುದಿನಿಂದ ಬಂದಿದ್ದ ಅಳ್ಳಕ್ಕೂರ ಜೋಡಿಸುವ (ಕಂಪಾ ಸಿಟರ್) ಕೆಲಸಗಾರರಿಗೆ ನಿಜಾಮರು ಇನಾಮು ಸಹ ಕೊಡಲಿಲ್ಲವೆಂದೂ ಅರಿಕೆ ವಾಡಿಕೊಂಡಧ್ವಲಾದೆ, ಆ ಮುದ್ರಣ ಯಂತ್ರವು ಹೈದರಾಬಾದಿ

ನಲ್ಲಿರುವ ಏಷಯದಲ್ಲಿ ಬ್ರಟಿಷ್ ಸರಕಾರಕ್ಕೆ ಇನ್ನೂ ಶಂಕೆಯೇನಾದರೂ ಇದ್ದ ಪಕ್ಷದಲ್ಲಿ, ತಾನೇ ಉಪಾಯಾಂತರದಿಂದ ನಿಚಾಮರ ತೋಷಾಖಾಸಿಗೆ ಹೋಗಿ, ಅಲ್ಲಿ ಯಾರಿಗೂ ತಿಳಿಯದಂತೆ ಮುದ್ರಣ ಯಂತ್ರವನ್ನು ಭಿನ್ನಪಡಿಸಿ ಅದು ಕೆಲಸಕ್ಕೆ ಬಾರದಂತೆ ವಾಡುವುದಾಗಿ ಭರವಸೆ ಕೊಟ್ಟಿಸು.*

ಪೀಠಿತ್ತು ಆ ಕಾಲದಲ್ಲಿ ಮುದ್ರಣ ಯಂತ್ರದ ಭಯ. ಜನರಿಗೆ ತಿಳಿಯದ ಏಷಯಗಳನ್ನು ತಿಳಿಯಪಡಿಸಿ, ಇಲ್ಲದಿರುವ ಆಶೆ ಆಶಯಗಳನ್ನು ಉಂಟುಮಾಡಿಸಿ, ಅವರಲ್ಲಿ ಹೊಸ ಆವೇಶವನ್ನೂ ಹೊಸ ಧೈರ್ಯವನ್ನೂ ಹುಟ್ಟಿಸಿ, ಅವರ ಬುದ್ಧಿಯನ್ನೂ ಸಂಪನ್ಮೂಲಕ ಯಂತ್ರ? ಅದರ ಸಂಕ್ಷೇಪೀಭಕಾರಕವಾದ ಪ್ರಭಾವವನ್ನು ಬ್ರಟಿಷ್ರರು ವೊದವೊದಲೇ ಕಂಡುಕೊಂಡಿದ್ದರು. ಆದುದರಿಂದಲೇ ಈ ದೇಶದಲ್ಲಿ ವೃತ್ತಪತ್ರಿಕೆಗಳ್—ತತ್ತ್ವಾಧಿಕಾರಿಗಳ್—ದೇಶಭಾಷಿಯ ಪತ್ರಿಕೆಗಳ್—ಬೆಳವಳಿಗೆಯ ಏಷಯವಾಗಿ ಅವರಿಗೆ ಸಂತೋಷವಿಲ್ಲದೆ ಇದ್ದುದು. ಮಾನವ ವರ್ಗದ ನಡು ನಾಗರಿಕತೆಗಳ ಚರಿತ್ರೆಯಲ್ಲಿ ಮುದ್ರಣ ಯಂತ್ರದಿಂದ ಆಗಿರುವುದಕ್ಕುಂತ ಹೆಚ್ಚಾದ ವಾಪಾರಾಟುಗಳು ಯಾವ ಸಂಧಾನದಿಂದಲೂ ಆಗಿಲ್ಲವೆಂದು ಹೇಳಬಹುದು. ಈ ಮಹಾಶಕ್ತಿಯ ಒಂದು ಮುಖ್ಯವಾಗ್ಯವತಾರದ ಪ್ರಶಂಸನೇ ಈ ಸಣ್ಣ ಪುಸ್ತಕದ ಪಿಷಯ.

ವೃತ್ತಪತ್ರಿಕೆಯೆಂಬುದೇ ಆ ಮುಖ್ಯವಾಗ್ಯವತಾರ. ವೃತ್ತಪತ್ರಿಕೆಗಳ ಪ್ರಚಾರವೂ ಪಾರಬಲ್ಯವೂ ಸಮ್ಮುದ್ರ ದೇಶದಲ್ಲಿ ಈಗ ಹೆಚ್ಚಾಗುತ್ತಿವೆ. ವಿದ್ಯಾಭ್ಯಾಸವೂ ರಾಜಕೀಯ ಬುದ್ಧಿಯೂ ಜನರಲ್ಲಿ ಹರಡುತ್ತ ಹೋದ ಹಾಗೆಲ್ಲ ಪತ್ರಿಕೆಗಳ ಒಳವೂ ವ್ಯಾಪನೆಯೂ ಇನ್ನೂ ಹೆಚ್ಚಿಲೇ ಬೇಕು. ಜನರ ಭಾಷಾನ, ಅಭಿವಾರ್ಯಯ, ಸಡತೆ, ಮಾತ್ರ, ವ್ಯಾಪಾರ, ವ್ಯವಹಾರ—

* 'Life of Lord Metcalfe' by J. W. Kaye (1858) Vol. II, P. 136

† ವೃತ್ತಪತ್ರಿಕೆ, ವಾತಾರಪತ್ರಿಕೆ, ವೃತ್ತಾಂತಪತ್ರಿಕೆ, ವರ್ತಮಾನಪತ್ರಿಕೆ, "ನೂಸ್‌ಪೇಪರ್" — ಇವೆಲ್ಲವೂ ಏಕಾಥಾ ಪದಗಳು. ಇವುಗಳ ಸಾಫ್ ನದಲ್ಲಿ "ಪತ್ರಿಕೆ" ಎಂಬ ಸಂಕ್ಷೇಪ ಪದವನ್ನು ಕೆಲವು ಕಡೆ ಸ್ಥಳ ಸ್ಥಳಕ್ಕಾಗಿ ಉಪಯೋಗಿಸಿದೆ.

ಇವೆಲ್ಲವನ್ನೂ ಪತ್ರಿಕೆಗಳು ಪ್ರತಿನಿಶ್ಯವೂ ಒಂದು ಒಗೆಯಲ್ಲಿಲ್ಲದ್ದರೆ ಇನ್ನೊಂದು ಒಗೆಯಲ್ಲಿ ತಿದ್ದುತ್ತಲೇ ಇರುತ್ತವೆ. ಹೀಗೆ ದೇಶ ಜೀವನದ ಮುಖ್ಯ ಉಪಕರಣಗಳ ಪ್ರಕ್ರಿಯೆ ಅತಿ ಮುಖ್ಯವಾದ ಒಂದಾಗಿ, ಸಮೈಲ್ಲರ ದಿನಚರ್ಯೆಗೆ ಅತ್ಯಂತ ಗಾಢವಾಗಿ ಸಂಬಂಧಪಟ್ಟಿರುವ ವೃತ್ತಪತ್ರಿಕೆ ಎಂಬ ಈ ಹೊಸ ಚೈತನ್ಯದ ಪೂರ್ವೋತ್ತರ ಚರಿತ್ರೆಯನ್ನೂ, ಅದರ ಕರ್ತವ್ಯಾಕರ್ತವ್ಯಗಳನ್ನೂ, ಅದರ ಕಷ್ಟ ಕೂರತೆಗಳನ್ನೂ ನಾವೆಲ್ಲರೂ ಚೆನ್ನಾಗಿ ತಿಳಿದುಕೊಳ್ಳುವುದು ಸಮ್ಮ ಯೋಗಕ್ಕೇಮಗಳಿಗೆ ಅವಕ್ಷ್ಯವಾದ ಸಂಗತಿ.

ಲೋಕವಾತ್ಮೆಯನ್ನು ರಾಜನೂ ರಾಜವಾತ್ಮೆಯನ್ನು ಪ್ರಜೆಗಳೂ ತಿಳಿದುಕೊಳ್ಳುವುದು ಆವಕ್ಷ್ಯಕವೆಂಬುದನ್ನು ಸಮ್ಮ ಪೂರ್ವಿಕರು ಕಂಡು ಕೊಂಡಿದ್ದರು. ಅದಕ್ಕಾಗಿ ಪುರಾತನ ಹಿಂದೂ ರಾಜ್ಯಗಳಲ್ಲಿ ಬೇಹು ಗಾರರು ರಾಜರಿಗೂ ಸ್ವರವಾಗಿಯೂ, ಡಂಗುರದವರು ಜನರಿಗೂ ಸ್ವರವಾಗಿಯೂ ಸೇಮಾಕವಾಗಿರುತ್ತಿದ್ದರು. ಪಾರಾಚೀನ ರೋಂ ರಾಷ್ಟ್ರದಲ್ಲಿ ಆಯಾ ದಿವಸದ ವಿಶೇಷ ಸಂಗತಿಗಳನ್ನು “ದಿನವಾತ್ಮೆ” ಎಂಬ ಒಂದು ದಷ್ಟರದಲ್ಲಿ ಒರೆಯಿಸಿ ಚಾವಡಿಯಲ್ಲಿಡಿಸುವ ಪದ್ಧತಿಯಿತ್ತು. ಆದರೆ ದೇಶ ವಿದೇಶಗಳ ವೃತ್ತಾಂತಗಳನ್ನು ಅನೇಕ ಪ್ರತಿಗಳಲ್ಲಿ ಅಚ್ಚಿಟ್ಟು ಜನರಲ್ಲಿ ಹಂಚುವ ವ್ಯಾಪಾರವು ಈಚಿಸುತ್ತಿದ್ದು. ಅದು ಮುದ್ರಣ ಕಲೆಯ ಬೆಳೆವಳಿಗೆಯಂದ ಇತ್ತನ್ನವಾದುದು.

ಯಂತ್ರೋಪಕರಣಗಳು

ಮುದ್ರಣ ಏಧಾನವನ್ನು ಮೊದಲು ಕಂಡುಹಿಡಿದವನು ಚೀನಾದೇಶದ ಪೀ-ಷಿಂಗ್‌ ಎಂಬ ಅಕ್ಷೂಸಾರೆ. ಅವನು ಅಕ್ಷೂರಗಳನ್ನು ಸಣ್ಣ ಸಣ್ಣ ಮರದ ದೀಪ್ಯಗಳ ಮೇಲೆ ಕೆತ್ತಿ ಅದರಿಂದ ಕಾಗದದ ಮೇಲೆ ಅಚ್ಚಿತ್ತುತ್ತಿದ್ದನು. ಈ ಏಧಾನದಿಂದ ಅಚ್ಚಾದ ವೃತ್ತಪತ್ರಿಕೆಯೊಂದು ಆ ದೇಶದ ರಾಜಧಾನಿಯಾದ ಪಿಕಿಂಗ್ ಪಟ್ಟಣದಲ್ಲಿ ಕ್ರಿಸ್ತ ಶಕ ಉಗಳ ಸೆಯ ಇಸ್ತ್ರಿಯ ಹಿಂದೆಯೇ ಪ್ರಕಟವಾಗುತ್ತಿತ್ತೇಂದು ಹೇಳುತ್ತಾರೆ.

ಹೀಗೆ ಮೊದಲಾದ ಅಕ್ಷೂರ ಮುದ್ರಣ ಕಲೆಯು ಕ್ರಿ. ಶ. ಸುವಾರು ಗಳಂತ ವೇಳೆಗೆ ಯೂರೋಪ್ ಖಂಡದ ಜರ್ಮನಿ,

ಹಾಲೆಂದಾ ಮೊದಲಾದ ದೇಶಗಳಿಗೆ ಬಂದು ಪ್ರವರ್ಥನವಾನವಾಯಿತು. ಅಲ್ಲಿಂದ ಕೆಲವು ವರ್ಷಗಳೊಳಗಾಗಿ (೧೯೨೭) ಆ ಕಲೆಯು ಇಂಗ್ಲೆಂಡ್ ದೇಶಕ್ಕೆ ಹೋಗಿ ನೇಲಸಿತು. ಅಲ್ಲಿಂದೀಚಿಗೆ ಸೀನ ಮೊದಲಾದ ಲೋಕ ಗಳಿಂದ ಅಕ್ಷರಗಳನ್ನೆರಕ ಹೊಯ್ಯಾವ ಸಂಧಾನಗಳೂ, ಅಕ್ಷರಗಳ ಗಾತ್ರ ರೂಪಗಳೂ ಕ್ರಮೇಣ ಉತ್ತಮಪಡುತ್ತ ಬಂದಿವೆ. ಅಚ್ಚು ಮಾಡುವ ಯಂತ್ರೋಪಕರಣಗಳೂ ಹಾಗಿಯೇ ಕ್ರ. ಶ. ಇಟಲಿ ರಿಂದಿಚಿಗೆ ಹೆಚ್ಚು ಹೆಚ್ಚು ಅನುಕೂಲವಾಗಿ ಮಾರ್ಪಡುತ್ತ ಬಂದಿವೆ. ಈ ಮುದ್ರಣ ಕಲೆಯು ಚರಿತ್ರೆಯು ಸ್ವತಃ ಇಶ್ವರವನ್ನು ಒಂದು ಮಾಡುವ ಬಲ್ಲುದಾಗಿ, ಬೇರೆಂದು ಸ್ವತಂತ್ರ ಗ್ರಂಥಕ್ಕೆ ತಕ್ಷಷ್ಮೃದ್ಧಿ ದೊಡ್ಡ ವಿಷಯವಾಗಿದೆ.

ಕಾಗದದ ಕಥೆಯೂ ಅದೇ ರೀತಿ ಇದೆ. ಕಾಗದವನ್ನು ಮೊದಲು ತಯಾರುಮಾಡಿದವರೂ ಚೀನರೇ. ಅವರಿಂದ ಅರಬ್ಬೀ ದೇಶದವರೂ, ಅವರಿಂದ ಸ್ವಯಿನಾ ದೇಶದವರೂ ಆ ವಿದ್ಯೆಯನ್ನು ಕಲಿತುಕೊಂಡರು. ಕ್ರ. ಶ. ೧೯೮೦ರ ವೇಳಿಗೆ ಸ್ವಯಿನಾ, ಇಟಲಿ, ಹಾಲೆಂದಾ ಮೊದಲಾದ ದೇಶಗಳಲ್ಲಿ ಅನೇಕ ಕಾಗದದ ಕಾಖಾರನೆಗಳು ಹುಟ್ಟಿಕೊಂಡು ಕಾಗದದ ಉಪಯೋಗವು ಯಾರೋಪಿನಲ್ಲಿಲ್ಲಾ ಹರಡಿತ್ತು; ಕಾಗದದ ಕಾಖಾರನೆಯೂ, ಅಚ್ಚಿನ ಕಾಖಾರನೆಯೂ ವೃತ್ತಪತ್ರಿಕೆಯ ಕಾಖಾರನೆಗೆ ತಾಯಿ ತಂದೆಗಳು.

ವೃತ್ತಪತ್ರಿಕೆಯ ಬೆಳವಣಿಗೆ ಸಹಾಯಗಳಾದ ಇತರ ಸಂಧಾನಗಳು ಯಾವುವೆಂದರೆ:—

(೧) ಪ್ರೋಸ್ಪ್ರೋ (ಅಧಿಕಾ ಅಂಚೆ):—ಇದು ಗಾರುಮಾಂತರ ದೇಶಾಂತರಗಳಿಂದ ವಾತ್ರೇಗಳನ್ನು ತೆರುವುದಕ್ಕಾಗಿ, ವೃತ್ತಪತ್ರಿಕೆಗಳನ್ನು ತಲ್ಲಿಲ್ಲಾ ಹರಡುವುದಕ್ಕಾಗಿ ಸಾಧಕವಾದು. ಈ ಸಾಧನವು ಅಭಿವೃದ್ಧಿ ಪಡೆಯಲು ಹಬೆಯ ಉಪಾಧಿ (ಸ್ವೀಮರ್), ಹಬೆಯ ಗಾಡಿ (ರೆಯಲ್) — ಮೊದಲಾದ ವೈಜ್ಞಾನಿಕ ಯಂತ್ರಗಳು ಎಷ್ಟು ದೊಡ್ಡ ಕಾರಣವೆಂಬುದನ್ನು ನಾವು ಜ್ಞಾನಪಕ್ಷಕ್ಕೆ ತಂದುಕೊಳ್ಳಬೇಕು.

(ಅ) ಟೆಲೆಗ್ಗಾರ್ಥಾ (ಅಥವಾ ಶಬ್ದವಾಹಕ ತಂತ್ರ):—ಇದು ದೂರ ಪ್ರದೇಶಗಳ ಸಮಾಜಾರಗಳನ್ನು ಶೀಘ್ರವಾಗಿ ತಂದೊದ್ದಾಸಕರ್ಕುದು. ಈಚೆಗೆ ತಯಾರಾಗಿ ಆಗ್ರಹ ಪ್ರಚಾರಕ್ಕೆ ಬರುತ್ತಿರುವ “ರೇಡಿಯೋ” ಎಂಬ (ತಂತ್ರಿಯಿಲ್ಲದ) ಶಬ್ದವಾಹಕ ಸಂಧಾನವು ವಾತಾದ ಸಂಚಾರ ವಸ್ತು ಮತ್ತು ಷಟ್ಕಾರ್ಥಿಗಳಿಗೆ ಸುವುದು.

(ಇ) ಫೌಲೋಗ್‌ಗ್ರಾಹಿ—ಪೂರ್ವಸ್ಥಾ (ಅಥವಾ ಭಾವಚಿತ್ರಗಳನ್ನು ತೆಗೆದು ಪಡಿಯಬೇಕು ಮಾಡುವ ಸಂಧಾನ):—ಇದು ಪತ್ರಿಕೆಗಳಲ್ಲಿ ಚಿತ್ರ ಪತಗಳನ್ನು ಹಾಕಲು ಬೇಕಾದ ಸಾಧನ.

ಈ ಮತ್ತು ಇತರ ಯಂತ್ರಸಂಧಾನಗಳ ಇರಿತ್ತೆಯನ್ನು ತಿಳಿಸುವುದಕ್ಕೆ ಬೇರೆ ಬೇರೆ ಗ್ರಂಥಗಳು ಅನೇಕವರಿಬೇಕು. ಇಲ್ಲಿ ಮುಖ್ಯವಾಗಿ ಸಮೃದ್ಧಿಸಿದೆ ನಲ್ಲಿರಬೇಕಾದ ಸಂಗತಿಯೇ ಸಂದರ್ಭ—ವಾತಾದ ಪತ್ರಿಕೆಯು ಅನೇಕ ಬಗೆಯ ಪಚ್ಚಾನ (ಸ್ವಂತಂತ್ರ) ಸಾಧನಗಳ ಜೋಡಣೆಯಂದ ಹುಟ್ಟಿದ ಪದ್ಧತಿ ಎಂಬುದು. ಕಾಗದ, ಆಕ್ಷರ, ಮತ್ತಿ, ಮುದ್ರಣ ಯಂತ್ರ—ಇವೇ ಮೊದಲಾದ ಉಪಕರಣಗಳನ್ನು ಸಮಾಜಣ ಮಾಡುವುದರಲ್ಲಿಯೂ, ಮೊಳ್ಳೊರಾ, ಪರೋಳ್ಳೇಸ್ ಮೊದಲಾದ ದೂರ ಪರಿಹಾರ ಯಂತ್ರಗಳ ರಚನೆಯಲ್ಲಿಯೂ ಹೊಸ ಹೊಸ ಚಮತ್ವಾರಗಳೂ ಹೊಸ ಹೊಸ ಉಪಾಯಗಳೂ ಹುಟ್ಟಿಕೊಂಡಹಾಗೆಲ್ಲ ವೃತ್ತಪತ್ರಿಕೆಗಳ ರೂಪ ಸೌಂದರ್ಯವೂ ವಿಷಯ ಸ್ತಾಪಿಸ್ತುವೂ, ಹಾಗೆಯೇ ಅವುಗಳ ಸಂಚಾರದಲ್ಲಿ ವೇಗವೂ ಬೆಲೆಯಲ್ಲಿ ಸೌಲಭ್ಯವೂ ಹೆಚ್ಚುವುವು.

ಪೂರ್ವಕಾರ್ಥಿ

ಮುದ್ರಣಾಸುಕೂಲಗಳು ತಕ್ಷಮಂಟ್ಪಿಗೆ ಉಂಟಾದ ಒಳಿಕ ವೃತ್ತಪತ್ರಿಕೆ ಹುಟ್ಟಿದ್ದು ಮೊದಲು ಜರ್ನಲ್ಸಿಗೆ ದೇಶದಲ್ಲಿ (ಗುಟ್ಟಾಗಿ). ಇಂಗ್ಲಿಂಡಿನಲ್ಲಿ ಅದು ಸುಮಾರು ಒಟ್ಟು ಮೊದಲಾಯಿತು. ಆದರೆ ಮೊದಲಾಯಿತು ಸಾಮಾಜಿಕ ವಿಷಯ ಸ್ತಾಪಿಸ್ತುವೂ, ವಾರಕ್ಕೂಂದು ಸಲ ಪ್ರಕಟ ವಾಗುತ್ತಿದ್ದುವು.

ನಾಣ್ಯಗಳನ್ನು ಅಚ್ಚುವಾಡುವ ಟಂಕಸಾಲೆ ಹೇಗೋ ಪುಸ್ತಕಗಳನ್ನು ಅಚ್ಚುವಾಡುವ ಮುದ್ರಣಶಾಲೆಯೂ ಹಾಗೆಯೇ ಮೊದಲು ಇಂಗ್ಲಿಂಡಿನಲ್ಲಿ ರಾಜರ ಸ್ವತಂತ್ರಗಿತ್ತು. ರಾಜರ ಅಪ್ಪಣಿಯಿಲ್ಲದೆ ಮುದ್ರಣ ಯಂತ್ರವನ್ನಿಟ್ಟುವನೂ, ಪುಸ್ತಕವನ್ನು ಮುದ್ರಣಗೊಳಿಸಿದವನೂ ಶಿಕ್ಷೆಗೆ ಗುರಿಯಾಗುತ್ತಿದ್ದರು. ಗಳಿಗಳಲ್ಲಿ ಮುದ್ರಣಶಾಲೆಗಳ ಮೇಲೆ ಪಚಾರಣೆ ಸಡೆಸುವ ಈ ಅಧಿಕಾರವು ರಾಜನ ಕೃತ್ಯವ್ವು ವಾರ್ತೆಮೆಂಟ್ (ಪ್ರಭಾಪ್ರತಿಸಿಧಿ) ಸಭೆಗೆ ದೊರೆಯಿತು. ಆದರೆ ವಾರ್ತೆಮೆಂಟ್ ಸಭೆಯೇ ಗಳಿಗಳಲ್ಲಿ ಮುದ್ರಣಕರ್ತರ ಶಿಕ್ಷೆಗೆ ಒಿರೆ ಶಾಸನಗಳನ್ನು ರಚಿಸಿತು. ೫೧ ಗಾದರೂ ಗಳಿಗಳಿಂದ ಗಳಿಗಳಿರ ವರೆಗೂ—೧೦ಂದರೆ೧೫ ವರ್ಷಗಳೊಳಗಾಗೆ—ಇಂಗ್ಲಿಂಡಿನಲ್ಲಿ ವಾತಾವ ಪುಸ್ತಕಗಳು (Newsbooks) ಸುವಾರು ಇಂಂ ಹುಟ್ಟಿದವು. ಅವುಗಳಲ್ಲಿ ಒಂದು ವರ್ಷಕ್ಕೆ ಮೇಲ್ಮೈಟ್ಟು ಬೇರಿಸಿದವು ಇಂದ್ರಾಜಿ. ಆ ಮೈಕೆ ಒಂದು ಸಚಿತ್ರ ಪತ್ರಿಕೆ. ಈ ಕಾಲದಲ್ಲಿ “‘ವಾರ್ತೆಮೆಂಟ್ ನ್ಯೂಟ್’” ಎಂಬ ಪತ್ರಿಕೆಯನ್ನು ಹೊರಡಿಸಿದ್ದ ಜಾನ್ ಡಿಲೀಂಗ್ ಹಾಂಪ್ರೋ ಎಂಬಾತನು ವಾತಾವಗಳನ್ನು ಪ್ರಕಟಿಸುತ್ತಿದ್ದುದಲ್ಲದೆ ಅವುಗಳನ್ನು ಕುರಿತು ಟೀಕೆಗಳನ್ನೂ ಮೂಡಲು ಪಕ್ರಿಯಾಸಿದ್ದನು (ಸುವಾರು ಗಳಿಗೆ). ಈತನೇ ವೃತ್ತಿ ಪತ್ರಿಕೆಗಳಲ್ಲಿಯ “‘ಲೀಡಿಂಗ್ ಆಟ್ರಿಕ್ಲೂ’” (ಸಂಸಾರಕೀಯ ಟಿಪ್ಪಣಿ) ಎಂಬ ಅಗ್ರಲೇಖನಕ್ಕೆ ಮೂಲಪುರುಷ. ಈ ಮೂಸದಾದ ಅಗ್ರಲೇಖನಗಳಲ್ಲಿ ಆತನು ವಾಡಬೇಕಾಗೆ ಒಂದು ಆಕ್ಷೇಪಣೆ ಶಾಲ್ಹಾಸನಗಳ ಕಾರಣದಿಂದ ಡಿಲೀಂಗ್ ಹಾಂಪ್ರೋ ಮನಿಗೆ ಆ ಕಾಲದ ರಾಜಕೀಯ ಪ್ರಮುಖ ಒನರಲ್ ಶತ್ಯರಗಳುಂಟಾದರು. ಅವರ ಅಗ್ರಹದ ದೇಸೆಯಿಂದ ಆತನಿಗೆ ಸ್ವಲ್ಪ ಕಾಲ ಕಾರಾಗೃಹ ವಾಸಿಯಾಗಿ ಆಯಿತು. ಆದರೂ ಆತನು ತನ್ನ ವಾಯವಾರವನ್ನು ಬಿಡಲಿಲ್ಲ; ಸೆರೆಮನೆಯಿಂದ ಹಿಂದಿರುಗಿ ಒಂದೊಡನೆಯೇ “‘ಮಾಡರೆಟ್ ಇಂಟಿಲಜಿಸ್ಟ್’” (ಮಿತ ಬೋಧಕ) ಎಂಬ ಇನ್ನೊಂದು ಪತ್ರಿಕೆಯನ್ನಾಗಿ ರಂಭಿಸಿದನು.

ಇಂಗ್ಲಿಂಡಿನ ಮೊತ್ತಮೊದಲನೆಯ ದಿನಪತ್ರಿಕೆ ಹುಟ್ಟಿದ್ದು ಗಳಿಗೆ ರಲ್ಲಿ. ಆದನ್ನು ಆಲಿವರ್ ಮಿಲಿಯನ್ ಎಂಬಾತನು ಹೊರಡಿಸಿದನು.

ఆదు ఏడ దిన మాత్ర సడయితు. అదర కేసరు “పరాఫెక్షప్ చయసల్” (సంపూజ్ఞ దినచరి) ఎందు. అదరల్లి పాల్స్ మేంట్ సబ్ఫియు సుద్దిగళు ప్రకటివాగుత్తిద్దనవు.

ఒక్కారల్లి “లండన్ గెజెట్” ఎంబ సరకారీ వృత్తపత్రి కేయు పాపరంభవాయితు. ఇదు రాబాశ్రయదల్లి హట్టీ రాబాట్లు, సరకారద సిబంధసే నియామకగళు—మొదలాద ప్రభు కాయ్యద సంగతిగళన్ను జనరిగే తిథిసత్కుండాగా, వార క్షేరచావతీర్ణ ప్రకటివాగుత్తే, ఇదువరేగా సడేదుకోండు బందిదే. ఇతర దేశగళల్లియూ ఇంధా సరకారీ (గెజెట్) వృత్తపత్రికేగళు ఈగ సామాన్యవాగినే. తమ్మ కాయ్యక్కలాపగళన్నూ ఖుద్దేశ్వర్య విధానగళన్నూ కాల కాలక్షే క్రమవాగి జనరిగే తిథియ పదిసువుదు తమ్మ అవశ్య కింపువ్వేందు ఎల్ల సరకారగళవరూ ఈగ ఒప్పుకోండిద్దారే.

“లండన్ గెజెట్” హట్టీద మేరీలే ఇతర స్ట్రెంట్ర్ పత్రికేగళ పాపల్స్ వేస్తూ కడిమేయాగల్లు, హేచ్చీ ఆయితు. పత్రికేయస్సు హోరదిసబీకేస్సువవరు మొదలు సరకారద ఆసుమతియస్సు పడేయబోకెంబ సిబ్బంధవ్వు, పాల్స్ మేంట్ సడేవళికేగళ వణానేయస్సు ముద్దుసక్కాడదేంబ విధియూ ఒక్కారల్లి నివారణియాదవు. అల్లిందిచేగి ఒందిరడు దినపత్రికేగళ ప్రయత్న గళాదువు. గణింరిందిచేగి డీఫో (Defoe), స్టీల్ (Steele), అడిసన్ (Addison) ఎంబ ప్రతిభాసంపన్నరాద గద్దు కనిగళు పత్రికాలీఖకరాగి నింతు, కావ్య శాస్త్రగళ విషయగళన్నూ సమాజద సీతి సంప్రదాయగళ విషయగళన్నూ సక కురితు కథిప్రహసన ఖపన్యాసగళ రూపదల్లి విమల్సి మాడి, జనరిగే విసోద వన్నూ బోధనేయస్తూ ఒదగిసతోడగిదరు. గణింర వేళిగి ఇంగ్లీండిసల్లి వార ఒందశ్శే ఎలాల్ల పత్రికేగళూ సేరి సువారు 44,000 ప్రతిగళు ప్రచారవాగుత్తిద్దనవేందు తిథిదు బందిదే.

ಪತ್ರಿಕೆಗಳ ಈ ಅಭಿವೃದ್ಧಿಯನ್ನು ಆ ಕಾಲದಲ್ಲಿ ಸರಕಾರದವರು ಸಹಿಸಲಾರದೆ ಹೊರಡುದು ಆಶ್ಚರ್ಯವೇನೂ ಅಲ್ಲ. ಇಲ್ಲಿಗಳಲ್ಲಿ ಪತ್ರಿಕೆಗಳ ಮೇಲೆ ಒಂದು ತೆರಿಗೆಯನ್ನು ಹಾಕಿದರು. ಅನೇಕ ಮಂದಿ ಪತ್ರಿಕೆತರ ಮೇಲೆ ವ್ಯವಹಾರಗಳನ್ನೂ ಹೂಡಿದರು. ಇಲ್ಲಿಗಳಲ್ಲಿ “ನಾತಾರ್ ಬ್ರಿಟನ್” ಎಂಬ ಪತ್ರಿಕೆಯ ಸಂಪಾದಕನಾದ “ಜಾನ್ ಏಲ್ಕ್ಸನ್” ಎಂಬಾತನ ಮೇಲೆ ರಾಜಕೋರ್ಡಿಂದ ಆಪರಾಧವು ಆವಾದನೆ ಯಾಗಲು, ಅದರಿಂದ ಸಾಮಾನ್ಯ ಜನರಿಗೆ ಆತನ ವಿಷಯದಲ್ಲಿದ್ದ ಅಭಿವಾಸೋತ್ಸಾಹಗಳು ಮತ್ತು ಅತಿಕರ್ಯವಾಗಿ ಪ್ರಕಾಶಗೊಂಡು, ಪತ್ರಿಕಾ ಸಾಪ್ತತಂತ್ರ್ಯವು ವಿಶಾಲಪಡಲು ವಾಗಿವಾಯಿತು. ಇಲ್ಲಿಗಳಲ್ಲಿ “ಜ್ಯೋನಿಯನ್” ಎಂಬ ಕೃತಕ ಸಾಮಾಧೀಯದಿಂದ ಒಬ್ಬ ನೊಬ್ಬ ಸಮಘತ ಲೇಖಕನು ಆ ಕಾಲದ ರಾಜಕೀಯ ವಿದ್ಯವಾನಗಳ ಮೇಲೆ ತೀಕ್ಷ್ಣಗಳಾದ ವ್ಯಾಖ್ಯಾನಗಳನ್ನು ಬರೆದು “ಪಬ್ಲಿಕ್ ಅಡ್ವೆರ್ಟೈಸರ್” ಎಂಬ ಪತ್ರಿಕೆಯಲ್ಲಿ ಪ್ರಕಟಗೊಳಿಸುತ್ತಿದ್ದನು. ಇದೇ ವೊದಲಾದ ಕಾರಣಗಳಿಂದ ಜನರ ಪತ್ರಿಕಾಭರುಚಿಯು ಬೆಳೆಯುತ್ತ ಬಂತು. ಇಂಗ್ಲೆಂಡಿಗೆ ಫಾಲ್ರಾನ್ ವೊದಲಾದ ದೇಶಗಳೊಡನೆ ಆಗಾಗ ಒದಗುತ್ತಿದ್ದ ಯುದ್ಧ ಪ್ರಸಂಗಗಳ ದೇಸೆಯಿಂದಲೂ, ಇಂಗ್ಲೆಂಡಿನ ಜನರು ಇಂಡಿಯಾ ವೊದಲಾದ ದೂರ ದೇಶಗಳಲ್ಲಿ ಸಂಚಾರ ವಾಡುತ್ತುಲೂ ನೆಲಸುತ್ತುಲೂ ಇದ್ದ ದೇಸೆಯಿಂದಲೂ, ಇಂಗ್ಲೆಂಡಿಗೂ ಆವೇರಿಕಕ್ಕೂ ಮನಸ್ಸಾರವಗಳು ಬೆಳೆಯುತ್ತಿದ್ದ ದೇಸೆಯಿಂದಲೂ ಇಂಗ್ಲೀಷ್ ಜನರಿಗೆ ಸ್ವದೇಶ ವಿದೇಶಗಳ ಪ್ರತಾಂತಗಳನ್ನು ತಿಳಿದುಕೊಳ್ಳಬೇಕೆಂಬ ಕುತ್ತಳೆಯಲ್ಲವು ವ್ಯಾಧಿಯಾಗುತ್ತತ್ತು. ಹೀಗೆ ಪತ್ರಿಕಾ ಪ್ರಚಾರವೂ ಅವುಗಳ ಪಾರುಬಿಳ್ಳವೂ ಹೆಚ್ಚಿದವು. ಕಡೆಗೆ ಇಲ್ಲಿಗಳಲ್ಲಿ ಪತ್ರಿಕೆಗಳ ಮೇಲಿನ ರಾಜಕೀಯ ಸಿಬ್ರಂಥಗಳು ಬಹುಮಣಿಗೆ ಸದಲಿದವು. ತೆರಿಗೆಯು ವಾತ್ರ ಇನ್ನೂ ಹೆಚ್ಚುತ್ತಲೇ ಇದ್ದು ಇಲ್ಲಿಗಳಲ್ಲಿ ಅದೂ ಇಳಿಯಲಾರಂಭಿಸಿತು. ಇಲ್ಲಿಗಳಲ್ಲಿ ಈ ತೆರಿಗೆಯು ಸಂಪೂರ್ಣವಾಗಿ ಪರಿಹಾರವಾಯಿತು. ಅಲ್ಲಿಂದಿಚೆಗೆ ಇಂಗ್ಲೀಷ್ ಪತ್ರಿಕೆಗಳ ಬೆಳೆವಣಿಗೆಯು ಸರ್ವಸ್ವತಂತ್ರವಾಗಿ, ನಿರಾತಂಕವಾಗಿ ನಡೆದುಕೊಂಡುಬಂದಿದೆ.

ಇಂಗ್ಲೊಂಡಿನ ಕೆಲವು ಪ್ರಸಿದ್ಧ ಪಶ್ಚಿಮಾಂತರಗಳು

ಇಂಗ್ಲೊಂಡಿನಲ್ಲಿ ಈಗ ಇರುವ ದಿನಪತ್ರಕೆಗಳಲ್ಲಿ ಉತ್ತರಾಂತರದಲ್ಲಿ ಹುಟ್ಟಿದ “ಮಾನೀಂಗ್” ಪೋನ್ಸ್ ” ಎಂಬುದೇ ಅತ್ಯಂತ ಪುರಾತನ ವಾದುದು. ಲೋಕ ಪ್ರಸಿದ್ಧವಾದ (ಲಂಡನ್) “ಟ್ರೈವರ್ಸ್” ಪತ್ರಿಕೆಯು ಉತ್ತರಾಂತರದಲ್ಲಿ ಹೊರಟಿದ್ದು. ಇದು ಇಂಗ್ಲೊಂಡ್ ದೇಶದ ಒಂದು ಮುಖ್ಯ ಸಾರ್ವಜನಿಕ ಸಂಸ್ಥೆಯಂದು ಸಾಮಾನ್ಯವಾಗಿ ಅಂಗೇಕರಿಸಲ್ಪಟ್ಟಿದೆ. ಇದರ ವಾತಾ ಲೇಖಕರು ಪ್ರಪಂಚದ ಎಲ್ಲಾ ಭಾಗಗಳಲ್ಲಿಯೂ ಇದ್ದಾರೆ. ಇದರ ವ್ಯಾಪನೆಯೂ, ಇದಕ್ಕಿರುವ ಗೌರವವೂ, ಇದರೊಡನೆ ಪ್ರಕಟವಾಗುವ ಉಪಪತ್ರಿಕೆಗಳ ಪ್ರಚಾರವೂ ಅನನ್ಯವಾದುವು. ಈ ಉಪಪತ್ರಿಕೆಗಳು—(ಗ) ಸಾಹಿತ್ಯ, (ಾ) ವಿದ್ಯಾ ಪ್ರಚಾರ, (ಇ) ಶಿಲ್ಪ (ಎಂಜಿನೀರಿಂಗ್) ಮತ್ತು ಯಂತ್ರಕರ್ಮ ವಾಣಿಜ್ಯ—ಈ ಮೂರು ವಿಷಯಗಳಿಗೆ ಸಂಬಂಧಪಟ್ಟವಾಗಿ, ವಾರವಾರವೂ ಬೇರೆ ಬೇರೆಯವಾಗಿ ಪ್ರಕಟವಾಗುತ್ತದೆ. ಇವಲ್ಲದೆ ವಿಶೇಷ ಸಂದರ್ಭಗಳಲ್ಲಿ ವಿಶೇಷ ಸಂಚಿಕೆಗಳೂ ಹೊರಡುವುದುಂಟು.

ಇಂಗ್ಲೊಂಡಿನ ಮತ್ತೊಂದು ಪ್ರಸಿದ್ಧ ದಿನಪತ್ರಿಕೆ “ಡೆಯಲ್ ಮೆಯಿಲ್” ಎಂಬುದು. ಇದು ಅಗ್ಗಿವಾದ, ಸಾಮಾನ್ಯಭನರಂಜಕವಾದ ಪತ್ರಿಕೆ. ಆಲ್ ಫ್ರೆಡ್ ಹಾರ್ಡ್ಸ್ ವರ್ತ್ (ಅಂಡ್ರ್ ನಾರ್ತ್ ಕೆಲ್ವೆ) ಎಂಬಾತನು ಇದನ್ನು ಉತ್ತರಾಂತರದಲ್ಲಿ ಪಾರುಹಂಭಿಸಿದನು. ಆಗ ಆತನು ಹಾಕಿದ ಬಿಂಡವಾಳ ಇಂಗ್ಲಿಂಡಾಗಿ ಬೆಳೆದಿತ್ತು. ಈ ಪತ್ರಿಕೆಯು “ಆಸೋಸಿಯೇಟಿಡ್ ನ್ಯೂಸ್ ಪೇಪರ್ಸ್” ಎಂಬ ಕಂಪನಿಯ (ವ್ಯಾಪಾರ ಸಂಘದ) ಸ್ವತ್ತು. ಪತ್ರಿಕೆಗೆ ಬೇಕಾದ ಕಾಗದವನ್ನು ಒದಗಿಸುವುದಕ್ಕಾಗಿ ಆ ಕಂಪನಿಯವರು ಸ್ಯೂಫ್‌ಎಂಡ್‌ಲೆಂಡ್ ದ್ವೀಪದಲ್ಲಿ ₹೪,೬೦೦ ಚದರ ಮೈಲಿಗಳಷ್ಟು ವಿಸ್ತೀರ್ಣವಾದ ಭೂಮಿಯನ್ನು ತೆಗೆದುಕೊಂಡು, ಅದರಲ್ಲಿ ಕಾಡುಗಳನ್ನು ಬೆಳೆಸಿ, ಕಾಖಾನೆಗಳನ್ನು ಡಿಸ್, ವರ್ಷಂಪ್ರತಿ ೫೦ ಸಾವಿರ ಟನ್ ತೂಕದಷ್ಟು ಕಾಗದವನ್ನು ತಯಾರು ಮಾಡಿಸುತ್ತಾರೆ. ಲಂಡನ್‌ನಲ್ಲಿರುವ “ಡೆಯಲ್ ಮೆಯಿಲ್”

ಮುದ್ರಣಾಲಯವೂ ಬಹು ದೊಡ್ಡದು. ಅದರಲ್ಲಿ ಅಕ್ಷರಗಳನ್ನು ಎರಕ ಹುಯ್ಯು ಜೋಡಿಸುವುದಕ್ಕೂ, ಭಾವಚಿತ್ರಗಳನ್ನು ತೆಗೆದು ಪಡಿಯಜ್ಞ(ಬಾಲ್ಕನ್)ಗಳನ್ನು ತಯಾರಿಮಾಡುವುದಕ್ಕೂ, ಪತ್ರಿಕೆಯನ್ನು ಮುದ್ರಿಸಿ ಮಾಡಿಸಿ ಕೊಡುವುದಕ್ಕೂ ಇರುವ ನಾನಾ ಯಂತ್ರ ಸಾಧನಗಳು ಅದ್ವಿತೀಯಗಳು, ಅತಿ ಪೇಗಿಂದ ಕೆಲಸ ಮಾಡತಕ್ಕೂ ವುಗಳಾಗಿವೆ. ಈ ಪತ್ರಿಕೆಯನ್ನು ಹಂಚುವುದಕ್ಕೂ ಸೂರಾರು ಸ್ವಂತ ವೋಟಾರು ಗಾಡಿಗಳು ಸಿದ್ಧವಾಗಿರುತ್ತವೆ. “ಡೆಯಿಲೀ ನುಯಿಲ್” ಪತ್ರಿಕೆಯು ಇಂಗರ್ಲಿ ಪ್ರತಿದಿನವೂ ೧೯,೨೨,೨೫ ಪ್ರತಿಗಳಂತೆ ಹಂಚಿಕೆಯಾಗುತ್ತತ್ತು.

ಲಂಡನ್‌ನ ಇತರ ದಿನ ಪತ್ರಿಕೆಗಳಲ್ಲಿ “ಡೆಯಿಲೀ ನ್ಯೂಸ್”, “ಡೆಯಿಲೀ ಟಿಲೆಗ್ಲಾಫ್”, “ಜಿವಿಸಿಂಗ್ ಸಾಫ್ಟ್‌ಇಂಡರ್ಡ್”, “ಸಾಫ್ರ್”, “ಡೆಯಿಲೀ ಹೆರಾಲ್ಡ್” (ಇದು “ಲೀಬರ್” ಅಥವಾ ಕಾರ್ಯಕ್ರಮಕ್ಕೆ ದವರದು)—ಇವು ಮುಖ್ಯವಾದುವು. ಇಂಗ್ಲಿಂಡಿನ ಇತರ ಮುಖ್ಯ ಪಟ್ಟಣಗಳ ಪ್ರಕ್ರಿಯೆಗಳನ್ನು ಸಾಫ್ಟ್‌ಇಂಡರ್ಡ್ ಸಗರದ “ಗಾಡಿಯನ್” ಪತ್ರಿಕೆಯು ಅಶ್ವಿನಿತ್ವದ ಪ್ರಸಿದ್ಧವಾದುದು. ಅದರಲ್ಲಿಯ ಲೇಖನಗಳು ಉತ್ತಮ ಶೈಲಿಯವಾಗಿಯೂ, ಅದರ ವಿಚಾರ ಸರಳೀಯು ಉದಾರಭಾವದಿಂದ ಕೊಡಿದುದಾಗಿಯೂ ಇರುತ್ತವೆ. ಅದರ ಮುಖ್ಯ ಸಂಪಾದಕರಾದ ಸಿ.ಪಿ. ಸಾರ್ಕಾರ್ ಎಂಬವರು ಈಗ ನಿಂದ ಪಣಗಳಿಂದ ಅದೇ ಉದ್ದೇಶದ ಲ್ಲಿದ್ದುಕೊಂಡು, ಪ್ರತಿಷ್ಠಾ ಮತ್ತು ಪತ್ರಿಕಾಕರ್ತರ ಮಂಡಳಿಗೆ ಕೆರೀಟ ಪ್ರಾಯರಾಗಿದ್ದಾರೆ.

ಇಂಗ್ಲಿಂಡಿನ ಪತ್ರಿಕೆಗಳಲ್ಲಿ ಅಶ್ವಿನಿತ್ವದ ಪ್ರಖ್ಯಾತವಾಗಿ ನಮ್ಮ ಗಮನಕ್ಕೆ ವಿಶೇಷಾಹಾರವಾಗಿರುವ ಮಾತ್ರೀತ್ವಾದು ಪ್ರಕಟನೆ “ಪಂಚ” ಎಂಬುದು. ಇದು ಹಾಸ್ಯಪ್ರಧಾನವಾದುದು. ಇದರಲ್ಲಿ ಪ್ರಸಿದ್ಧ ಜನರನ್ನೂ, ಅವರ ನಡೆ ನುಡಿಗಳನ್ನೂ ಬಿತ್ರ ವಿಚಿತ್ರ ವೇಷಗಳಲ್ಲಿ ತೋರಿಸುವ ಆಕಾರ ವಿಕಾರಗಳೂ, ಸಮಾಜದ ರೀತಿ ನೀತಿಗಳಲ್ಲಿರುವ ನ್ಯೂನಾತಿರೆಂಕಗಳನ್ನು ಮನದಂಟ್ಯವಯಿತೆ ತೋರಿಸುವ ಪ್ರಹಸನ, ಕಟ್ಟುಕಢಿ,

ಉಪನ್ಯಾಸ, ಪದ್ಯ, ಹಾಡು, ಪತ್ರವ್ಯವಹಾರ, ಪಾರಸ್ತಾತಿಕ ಸಂಭಾಷಣೆ—ಇವೇ ಮೊದಲಾದ ನಾನಾ ಪ್ರಬಂಧಗಳೂ ತುಂಬಿರುತ್ತವೆ. ಅದರ ಹಾನ್ಯವು ಮಾರ್ಯಾದಾನುಸಾರವಾದುದಾಗಿಯೂ ಗಂಭೀರವಾಗಿಯೂ ಮುದು ಮಧುರವಾಗಿಯೂ ಇರುತ್ತದೆ. ಈ ಪತ್ರಿಕೆಯೂ ಇಂಗ್ಲಿಂಡ್ ದೇಶದ ಅತಿಮುಖ್ಯ ಸಾರ್ವಜನಿಕ ಸಂಸ್ಥೆಗಳಲ್ಲಿ ಒಂದು.

ಮುಖ್ಯ ಸರ್ಗರಗಳಿಂದ ಹೂರಡುವ ಈ ಪ್ರಸಿದ್ಧ ಪತ್ರಿಕೆಗಳ ಜೊತೆಗೆ ಬ್ರಿಟನ್ ದ್ವೀಪದ ನಾನಾ ಪಾರ್ಲಿಮೆಂಟ್, ನಾನಾ ಜಿಲ್ಲೆಗಳ ವಿಶೇಷ ಪ್ರಯೋಜನಕ್ಕಾಗಿ ಆಯಾ ಪ್ರದೇಶಗಳಲ್ಲಿಯೇ ದಿನಪತ್ರಿಕೆಗಳೂ, ವಾರಕ್ಕೂ ಮೂರು, ಎರಡು ಅಥವಾ ಒಂದಾವತ್ತೆ ಪ್ರಕಟವಾಗುವ ಪತ್ರಿಕೆಗಳೂ ಇರುತ್ತವೆ. ಇವುಗಳಲ್ಲದೆ ಬಗೆಬಗೆಯ ಹಾಸ್ತಗಳು, ಬಗೆಬಗೆಯ ಕಸಬುಗಳು, ಬಗೆಬಗೆಯ ವ್ಯಾಪಾರಗಳು, ಬಗೆಬಗೆಯ ಕಲೆ ಕುಶಲ ವಿದ್ಯೆಗಳು—ಇವುಗಳಿಗೂ ಸ್ನೇಹವಾಗಿಯೇ ಪ್ರತ್ಯೇಕ ಪ್ರತ್ಯೇಕವಾದ ಪತ್ರಿಕೆಗಳಿವೆ. ಗಂಡಸರ ದರ್ಜೆಯವರಿಗೂ ಸ್ನೇಹವೇ ಒಂದು, ಹೆಂಗಸರ “ಫ್ರೆಷನ್” (ಅಲಂಕಾರ)ಗಳಿಗೂ ಸ್ನೇಹವೇ ಬೇರೊಂದು, ಕೊಳಿಸಾಕುವ ವರಿಗೂ ಸ್ನೇಹವೇ ಒಂದು, ಎಣ್ಣೆಯ ವ್ಯಾಪಾರಕ್ಕೊಳ್ಳುವ ಸ್ನೇಹವೇ ಒಂದು, ದಾದಿಯ ಕೆಲಸದವರಿಗೂ ಸ್ನೇಹವೇ ಒಂದು, ವಾದರಕ್ಕೂ ಮಾಡುವವರಿಗೂ ಸ್ನೇಹವೇ ಒಂದು—ಈ ರೀತಿ ಸೂರಾರು ಪತ್ರಕತನ ವ್ಯವಸಾಯೋದ್ಯೋಗಗಳ ಪತ್ರಿಕೆಗಳನೆ. ಇಂಥಾಗಿ ಇಸವಿ ಜನವರಿ ತಿಂಗಳ ಪತ್ರಿಕಾ ಸಂಖ್ಯೆಯ ವಿವರ ಹೀಗೆಂದರೆ:—

	ಚೆಳಿಗಿನವು	ಸಂಚಯವು	ಒಟ್ಟು
ಉಂಡ್ರ ಪಟ್ಟಣದಲ್ಲಿ ದಿನಪತ್ರಿಕೆಗಳು	೨೧	೫	೨೬
.. ಇತರ	೩೬೬
ಇಂಗ್ಲಿಂಡಿನ ನಾನಾ ಪಾರ್ಲಿಮೆಂಟ್ ದಿನಪತ್ರಿಕೆಗಳು ಇಂ	೫೦	೧೧	೬೧
.. .. ಇತರ	೧೨೫
ಸ್ಕ್ಯಾಟ್ಲಿಂಡಿನ ದಿನಪತ್ರಿಕೆಗಳು	೯	೧೦	೧೯
.. ಇತರ	೨೦೨

	ಬೆಳಗಿನವು	ಸಂಜೀಯವು	ಒಟ್ಟು
ಇಲ್ಲಿಂದಿನ ದಿನಪತ್ತಿಕೆಗಳು	೫	೫	೧೫
,, ಇತರ „	೧೪೮
ಬ್ರಿಟಿಷ್ ಉಪದ್ರ್ವವಗಳ ದಿನಪತ್ತಿಕೆಗಳು	೫
„ „ ಇತರ „	೧೧
ಬ್ರಿಟಿಷ್ ದ್ರ್ವಿಪದ್ಧತಿನುದಾಯಿದ ಒಟ್ಟು	೨,೧೫೦

ಈ ನಾನಾ ಪತ್ತಿಕೆಗಳಲ್ಲಿ ಬಹುಮಂಟ್‌ಗೆ ಎಲ್ಲವೂ ವಿಸ್ತಾರವಾಗಿ ಸಂಚಾರಮಾಡಿ ಲಾಭ ಸಂಪಾದಿಸತಕ್ಕ ವುಗಳೇ. ನಷ್ಟಪಟ್ಟುಕೊಂಡು ನಡೆಯುತ್ತಿರುವವು ಅವರೂಪವೆಂದೇ ಹೇಳಬೇಕು. ಒಂದುವೇಳೆ ಯಾವ ಪತ್ತಿಕೆಯಾದರೂ ಸಷ್ಟುಪಡುತ್ತಿದ್ದರೆ ಅದರ ಚಾಲಕರು ಅದನ್ನು ಮತ್ತೊಂದು ಪತ್ತಿಕೆಯೊಡನೆ ಸೇರಿಸಿಯೋ, ಅಥವಾ ಅದಕ್ಕೆ ಯಾವುದಾದರೂ ಸಂಘರ್ಷ ಆಶ್ರಯವನ್ನು ದೊರಕಿಸಿಯೋ, ಅಥವಾ ಅದರಲ್ಲಿಯ ವಿಷಯ ಕಲಾಪವನ್ನು ವಿಶಾಲಪಡಿಸಿಯೋ, ಅದನ್ನು ಲಾಭ ಕಾರಿಯಾಗಿ ವಾಡುವ ಉಪಾಯವನ್ನು ಮಾಡುಕುತ್ತಾರೆ. ‘‘ಟ್ರೈವರ್ಸ್’’ ಪತ್ತಿಕೆಯ ಸಾಹಿತ್ಯ ಸಂಬಂಧವಾದ ಉಪಪತ್ತಿಕೆಯು ವಿದ್ವಾಂಸರಾದವರಿಗೆ ರುಚಿಸತಕ್ಕುದು. ಅಂಥಾ ಉದ್ದಾಮವಾದ ವಾರಪತ್ತಿಕೆಯೇ ಶಿಂ ಸಾಮರಕ್ಕೆ ಕಡಿಮೆಯಿಲ್ಲದೆ ಹಂಚಿಕೆಯಾಗುತ್ತದೆ. ಈ ಒಂದು ಸಂಗತಿಯಿಂದಲೇ ಆದೇಶದಲ್ಲಿ ಪತ್ತಿಕೊಂಡಾಗುತ್ತದೆ. ಈ ಒಂದು ಸಂಗತಿಯಿಂದಲೇ ಆದೇಶದಲ್ಲಿ ಪತ್ತಿಕೊಂಡಾಗುತ್ತದೆ. ಈ ಒಂದು ಸಂಗತಿಯಿಂದಲೇ ಆದೇಶದಲ್ಲಿ ಪತ್ತಿಕೊಂಡಾಗುತ್ತದೆ.

ಪತ್ತಿಕೆ— ರಾಜ್ಯಕಾರ್ಯ

ಫಾರ್ಮಸ್ಯ, ಒಮ್ರನಿ ವೊದಲಾದ ಇತರ ಪರೋಪ್ಯ ರಾಜ್ಯಗಳಲ್ಲಿಯೂ ಅವೇರಿಕದಲ್ಲಿಯೂ ವೃತ್ತಪತ್ತಿಕೊ ಪಾರಜುಯರ್ವ ಇಂಗ್ಲೆಂಡಿನಲ್ಲಿರುವಂತೆಯೇ ಇದೆ. ಈ ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಪಾಶ್ಚಾತ್ಯ ಬಂಡದ ಜಪಾನ್ ಚೀನಾಗಳಲ್ಲಿಯೂ ಕೂಡ ಪತ್ತಿಕೆಗಳ ಸಂಚಾರವೂ, ಅವುಗಳ ವಿವಿಧತೆಯೂ ಎಷ್ಟು ಹೆಚ್ಚಾಗಿದೆ ಎಂಬುದನ್ನು “ಮಿಚ್ಚಲ್ಸ್ ಸ್ಕ್ಯಾನ್ ಹೇಪರ್ ಪ್ರೆಸ್ ಡ್ಯೂರೆಚ್ಚರ್” (Mitic-

hell's Newspaper Press Directory) ಮೊದಲಾದ ವಾರ್ಷಿಕ ಪ್ರಕಟನೆಗಳಲ್ಲಿ ಕಾಣಬಹುದು. ಮುಖ್ಯವಾಗಿ, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ರಾಜ್ಯಾಧಿಕಾರವು ಪ್ರಜೆಗಳ ಕೈಯಲ್ಲೇ ಇರುವ ಕಾರಣ ದಿಂದಲೂ, ತಾವು ತೆರಬೇಕಾದ ಕಂದಾಯ ಸುಂಕಗಳು ಸರಕಾರದ ನಡೆವಳಿಕೆಗಳಿಗೆ ಅಸುಸಾರವಾಗಿ ಹೆಚ್ಚುಬಹುದು ಅಥವಾ ತಗ್ಗಿಬಹುದು—ಎಂಬ ತಿಳಿವಳಿಕೆಯೂ, ತಮ್ಮ ತೆರಿಗೆಗಳನ್ನೂ ವಿಧೀಯತೆಯನ್ನೂ ಸರಕಾರವು ದೇಶಕ್ಕೆ ಪ್ರಯೋಜನವಾಗುವಂತೆ ಉಪಯೋಗಿಸುತ್ತಿದ್ದೇ, ಇಲ್ಲವೇ—ಎಂಬುದನ್ನು ತಾವು ಯಾವಾಗಲೂ ಕಾದು ಸ್ನೇಹಿತ್ತಿರು ಬೇಕಂಬ ಆಸಕ್ತಿಯೂ ಆ ಜನರಿಗೆ ಹೆಚ್ಚಾಗಿರುವುದರಿಂದಲೂ, ಅವರಿಗೆ ರಾಜಕೀಯ ವಿಚಾರ ಕುಶಾಹಲವು ಸಮಗ್ರಿಂತಹ ಹೆಚ್ಚಾಗಿದೆ. ಇದರಿಂದ ಅವರಿಗೆ ವೃತ್ತಪತ್ರಿಕೆಗಳು ಅನ್ನೂದಕಗಳಂತೆ ಜೀವನದ ಅವಶ್ಯಕ ವಸ್ತುಗಳಾಗಿವೆ. ಪತ್ರಿಕೆಗಳು ಬೆಳೆದಂತೆಲ್ಲ ಜನರ ರಾಜಕೀಯ ಪರಿಭ್ರಾನವು ಬೆಳೆಯುತ್ತದೆ; ರಾಜಕೀಯ ಪರಿಭ್ರಾನವು ಬೆಳೆದಂತೆಲ್ಲ ಪತ್ರಿಕಾ ಪಾರಬಲ್ಪವು ಮತ್ತಷ್ಟು ಬೆಳೆಯುತ್ತದೆ. ಈ ಪರಸ್ಪರೋತ್ಸವ ವ್ಯವೇ ಜನ ಜೀವನೋಜ್ಞರು ಯಾದ ರಾಜವಾಗಿ. ಇದು ಪಾಶ್ಚಾತ್ಯ ದೇಶಗಳಲ್ಲಿ ಚೆನ್ನಾಗಿ ಕಂಡುಬರುತ್ತದೆ.

ಒಂದು ಸ್ತಾನದಲ್ಲಿ ಪತ್ರಿಕಾರಂಭ

ಇಂಡಿಯಾದೇಶದಲ್ಲಿ ವೃತ್ತಪತ್ರಿಕೆಯೊಂದು ಮೊದಲು ಹೊರಿ ಟದ್ದು ವಾರನ್ ಹೇಸ್ಟಿಂಗ್ಸ್ ಪ್ರಭುವಿನ ಕಾಲದಲ್ಲಿ. ಹಿಕ್ಕೇ ಎಂಬಾ ತನು ಆಗ—ಸಂದರ್ಶಕಿ. ಶ. ಗಳಿಗಳಿರಲ್ಲಿ—ತನ್ನ ಹೆಸರಿನಿಂದಲೇ “ಹಿಕ್ಕೇ’ಸ್ ಗಿಜಿಟ್ಸ್” ಎಂಬ ಪತ್ರಿಕೆಯನ್ನಾಗಿ ರಂಭಿಸಿದನು. ಅಲ್ಲಿಂದೀಚಿಗೆ ಹುಟ್ಟಿದ ಅನೇಕ ಪತ್ರಿಕೆಗಳ ಪ್ರಕಾರ ಪುರಾತನವಾಗಿ ಈಗಲೂ ಬೆಂಬಸಿರತಕ್ಕಾದು ಕಲ್ಪಿತೆಯ “ಇಂಗ್ಲಿಷ್ ಮಾರ್ಗಿನ್” (ಇಲಾಗ). ಮೊದಲೊಂದಲು ಹುಟ್ಟಿದ ಪತ್ರಿಕೆಗಳು ಬಹುಕಾಲ ಬದಕ್ಕುವುದು ಎಲ್ಲೀಯೂ ಅವರಿಂದವೇ. ಜನರಿಗೆ ಲೋಕ ವಾರ್ತೆಯಲ್ಲಿ ಅಭಿರುಚಿಯನ್ನೂ ವಾಚನಾಭ್ಯಾಸವನ್ನೂ ಉಂಟುಮಾಡಿಕೊಡುವವ್ಯಾರ್ಹತೆಗಳು

ಗಾಗಿಯೇ ಅವುಗಳ ಶಕ್ತಿ ಕುಗ್ಗುವುದು. ಆದರೆ ಅವು ವಾಡಿದ ಪ್ರಯತ್ನದಿಂದ ಅವುಗಳ ತರುವಾಯ ಬರತಕ್ಕುವುಗಳಿಗೆ ಒಳ್ಳೆಯ ಅವಕಾಶವಿದ್ದುಪಟ್ಟಿರುವುದು. ಗಲಣಿರ ವೇಳೆಗೆ ಇಂಡಿಯಾದೇಶದಲ್ಲಿ ಆರಿರುತ್ತಾರೆ ಪತ್ರಿಕೆಗಳೂ, ಏದು ದೇಶೀಯ ಪತ್ರಿಕೆಗಳೂ ಆಗಿದ್ದವು ಗಲಣಿರ ವೇಳೆಗೆ ಒಳ್ಳೆ ಹಿಂದೂಸ್ತಾನೀ ಪತ್ರಿಕೆಗಳಾಗಿದ್ದವಂತೆ ಗಲಣಿರಲ್ಲಿ ದೇಶೀಯ ಸಂಪಾದಿತವಾದ ಹೊಟ್ಟೆಹೊದಲನೆಯ ಇಂಗ್ಲಿಷ್ ಬಿನ ಪತ್ರಿಕೆ—“ಇಂಡಿಯನ್ ಮಿರ್ರರ್” ಅಥವಾ “ಭಾರತೀಯ ದರ್ಜಣ” ಎಂಬುದು—ಕೆಲ್ಪತ್ತೆಯಲ್ಲಿ ಹೊರಟಿತು. ಪ್ರಸಿದ್ಧವಾಗಿರುತ್ತಾರೆ “ಅಮೃತಬಚಾರ್” ಪತ್ರಿಕೆಯು ಗಲಣಿರಲ್ಲಿ ಜನ್ಮವೆತ್ತಿತು “ಬೆಂಗಾಲೀ” (ಇಂಗ್ಲಿಷ್) ಪತ್ರಿಕೆಯು ಗಲಣಿರಲ್ಲಿಯೂ, ವರಂ ಭಾಷೆಯ ದೈನಿಕವಾದ “ಆಸಂದಬಚಾರ್” ಪತ್ರಿಕೆಯು ಗಲಣಿರಲ್ಲಿಯೂ ಕಾಣಿಸಿಕೊಂಡವು. ಇದೇ ವರ್ಷದಲ್ಲಿಯೇ ಮುದ್ರಾಸಿ “ಹಿಂದೂ” (ಇಂಗ್ಲಿಷ್) ದೈನಿಕವು ಹುಟ್ಟಿದ್ದು. ಬೊಂಬಾಯಿ ಕೇ ಗಲಣಿರಲ್ಲಿಯೇ ಡಾಡಾಭಾಯಿ ಸರ್ವರೋಚಿಯವರು “ರಾಸ್ ಗೋಘೂರ್” (ಸತ್ಯವಾದಿ) ಎಂಬ ಗುಜರಾತೀ ವಾರಪತ್ರಿಕೆಯನ್ನು ಉಪಕ್ರಮಿಸಿದ್ದರು. ಪುಣಿಯಿಂದ ಈಗಲೂ ಪ್ರಕಟವಾಗುತ್ತಿರುತ್ತಾರೆ “ಬ್ರಾಹ್ಮನ ಪ್ರಕಾಶ್” ವರೆಂಬ ಮರಾಠೀ ದೈನಿಕವು ಅದಕ್ಕೆಂತ ಹಿಂದೆ ಗಲಣಿರಲ್ಲಿಯೇ—ಹುಟ್ಟಿತ್ತು. ಈ ರೀತಿಯಾಗಿ ಇಂಡಿಯಾ ದೇಶೀನಾನಾ ಭಾಗಗಳಲ್ಲಿ ಒಹಳ ವರ್ಷಗಳ ಹಿಂದೆಯೇ ಪತ್ರಿಕಾ ಪ್ರಕಟನೆಯ ಆರಂಭವಾಯಿತು.

ಕಣಾಟಕದಲ್ಲಿ

ಕನ್ನಡನಾಡಿನಲ್ಲಿ “ಪಿತೇಚ್ಯಾ” ಎಂಬುದು ಗಲಣಿರಲ್ಲಿ ಕಲಾದಾರಿಯಿಂದ ಪ್ರಚುರವಾಗುತ್ತಿತ್ತು. ಗಲಣಿರಲ್ಲಿ ಧಾರವಾದದಲ್ಲಿ ಮೂರ ಕನ್ನಡಪತ್ರಿಕೆಗಳೂ, ಬೆಳಗಾಂವಿಯಲ್ಲಿ ಇನ್ನು ಮೂರೂ ಪ್ರಚುರವಾಗಿರುತ್ತಾರೆ.

* ಬಾಗಲಕೋಟಿಯು ವ್ಯಾತ್ಪಪತ್ರ ಕರ್ತವ್ಯರ ಪರಿಷತ್ತಿನ ಸಾಫ್ತೆಗತ ಸಭಾಧ್ಯಕ್ಷರಾ ಶ್ರೀ ಯಲಗುದ್ದೆ ವಾಸುದೇವ ಧಾರವಾದ ವಕ್ಕೆಲನು ತಮ್ಮ ಸಾಫ್ತೆರಸ್ಯವೇಳ್ಳ ಪ್ರಾರಂಭಾವಣದಲ್ಲಿ ಈ ಸಂಗತಿಯನ್ನು ಹೇಳಿರುವರು.

ತ್ತಿದ್ದವು. ಮೈಸೂರಿನಲ್ಲಿ ಮೊದಲನೆಯ ಮುದ್ರಣ ಯಂತ್ರವು ಇಲಳಂ ರಲ್ಲಿ ಗ್ಯಾರೆಟ್ ಎಂಬ ಕ್ರೈಸ್ತ ಬೋಧಕನಿಂದ ಸಾಫ್ಟ್‌ಪಿತವಾಯಿತು. ಮೈಸೂರು ಸರಕಾರದ “ಗೆಜೆಟ್” ಇಲಳಂ ರಲ್ಲಿ ಉಪಕ್ರಮಿಸಿತು. “ಡೆಯಿಲ್ ಪ್ರೋಸ್ಟ್”, “ಇವಿನಿಂಗ್ ಮೆಯಿಲ್” ಎಂಬ ಇಂಗ್ಲಿಷ್ ಪತ್ರಿಕೆಗಳೂ, ಹಿಂದೆ ಇದ್ದ “ಕಣಾರ್ಟಿಕ ಪ್ರಕಾಶಕ್” ಮತ್ತು ಈಗಲೂ ಇರುವ “ಮೈಸೂರು ಸ್ಟ್ರೋರ್”, “ವೃತ್ತಾಂತಪತ್ರಿಕ್” ಎಂಬ ಕನ್ನಡ ಪತ್ರಿಕೆಗಳೂ ಮೈಸೂರು ರಾಜ್ಯದಲ್ಲಿ ಮೊದಲನೊದಲು ಹುಟ್ಟಿದ ಪತ್ರಿಕೆಗಳ ಪ್ರಕ್ರಿಯೆಗಳನ್ನಾದ್ದುವು.

ಹಿಂಗ ಪತ್ರಿಕೆಗಳು ಇಂಡಿಯಾ ದೇಶದಲ್ಲಿ ಬಹುಕಾಲದ ಹಿಂದೆಯೇ ಪಾರ್ಲಿಮೆಂಟ್‌ನಾಗಿದ್ದರೂ, ಅವುಗಳಿಗೆ ಹೆಚ್ಚು ಪಾರ್ಲಿಮೆಂಟ್‌ನೂ ಪಾರ್ಶ್ವ ಯೂನಿ ದೊರೆಯುತ್ತಿರುವುದು “ನಾಯಿಕನ್‌ ಕಾಂಗ್ರೆಸ್” ಮಹಾ ಸಭೆಯು ಹುಟ್ಟಿದಂದಿನಿಂದ (ಇಲಾಂ) ಈಚೆಗೆ. ಸರಕಾರದ ಲೆಕ್ಕುದ ಪ್ರಕಾರ ಇಂಡಿಯಾ ದೇಶದಲ್ಲಿ ಇಂಡಿಯಾ ದೇಶದಲ್ಲಿಲ್ಲಾಗಲ್ಲಿ ಒಟ್ಟು ಇಂಡಿಯಾ ವಾತಾವರಣಪತ್ರಿಕೆಗಳೂ, ಅಲ್ಲಾಗ ಇತರ ಬಗೆಯ ಕ್ಲಾಸ್‌ಪ್ರೈಟ್‌ಗಳನ್ನು ಇದ್ದುವು. ಪತ್ರಿಕಾ ಪ್ರಚಾರದ ವಿಷಯವಾಗಿ ನಮ್ಮ ದೇಶವನ್ನಲ್ಲಾದ ಸರ್ ಎಂ. ವಿಶ್ವೇಶ್ವರಯ್ಯನವರು ಅಪ್ಪಣಿ ಕೊಡಿಸಿರುವ ವಾಕ್ಯಗಳನ್ನು ದಾಖಲಿಸಿ ಈ ಪ್ರಕರಣವನ್ನು ಮುಗಿಸಬಹುದು:—

“ಇಂಡಿಯಾ ದೇಶದಲ್ಲಿ ವೃತ್ತಪತ್ರಿಕೆಗಳೂ ಇತರ ಕ್ಲಾಸ್‌ಪ್ರೈಟ್‌ಗಳ ಪತ್ರಿಕೆಗಳೂ ಒಟ್ಟು ಇಂಡಿಯಾ ದೇಶದಲ್ಲಿ ಪ್ರಕಾಶವಾಗುತ್ತಿದ್ದವು. ಈ ಸಂಖ್ಯೆಯನ್ನು ಹಂಚಿಸೋಡಿದರೆ—

ಇಂಡಿಯಾ ದೇಶದಲ್ಲಿ	ಹತ್ತು ಲಕ್ಷ ಪ್ರಜೆಗೆ	೧೨	ಪತ್ರಿಕೆಗಳು
ಜಪಾನ್ „	„	೫೦	„
ಬಿಟ್ಟೆ (ಇಂಗ್ಲೆಂಡ್) „	„	೧೬೦	„
ಅಮೆರಿಕ (ಸಂಯುಕ್ತ ರಾಷ್ಟ್ರ) „	„	೨೭೫	,

—ಈ ರೀತಿ ಇದ್ದಂತೆ ಕಂಡುಬರುತ್ತದೆ.

“ಅಮೆರಿಕದ ಸಂಯುಕ್ತ ಸಂಸಾಧನಗಳಂಥ ದೇಶಗಳಲ್ಲಿ ವೃತ್ತ ಪತ್ರಿಕೆಗಳ ಜಳವಳವು ಅತಿ ವಿಸ್ತೃತವಾಗಿದೆ. ಆ ರಾಜ್ಯದಲ್ಲಿ ಎಲ್ಲಾ ಬಗೆಯ ಪತ್ರಿಕೆಗಳೂ ಸೇರಿ, ಗಣಗರಲ್ಲಿ, ಅಂ ಕೋಟಿ ಜ್ಯಂ ಲಕ್ಷ್ಯ ಪ್ರತಿಗಳು ಸಂಚರಿಸುತ್ತಿದ್ದವೆಂದು ಗೊತ್ತಾಗಿದೆ. ಅನೇಕ ದಿನಪತ್ರಿಕೆಗಳು ದೊಡ್ಡ ಆಕಾರದ ಏಳ ಪುಟಗಳನ್ನೊಳಗೊಂಡಿರುತ್ತವೆ. ಭಾಸು ವಾರ ಹೊರಡುವ ಪತ್ರಿಕೆಗಳಲ್ಲಿ ಇಂಂ ಪುಟಗಳಿಗೆಂತ ಹೆಚ್ಚಾಗಿರುತ್ತವೆ.

“ಮುಂದುವರಿದಿರುವ ಎಲ್ಲ ದೇಶಗಳಲ್ಲಿಯೂ—ತತ್ತಾಪಿ ಅನೆರಿಕ ಇಂಗ್ಲಿಂಡುಗಳಲ್ಲಿ—ವೃತ್ತಪತ್ರಿಕೆಯು ಒಂದು ದೊಡ್ಡ ಪದ್ಧಾ ಪ್ರಸಾರಕ ಶಕ್ತಿಯಾಗಿದೆ. ಅಮೆರಿಕದ ಅನೇಕ ಭಾಗಗಳಲ್ಲಿ ರಾಜ್ಯಾಧಿಕಾರಿಗಳ ದುಷ್ಪಾಪದ್ಧತಿಗಳನ್ನು ಸೆಲ್ಲಿಸಿ, ಅವರನ್ನು ಕರ್ತವ್ಯಕಾರ್ಯದಲ್ಲಿ ಸೆಲ್ಲಿಸುವ ಕೆಲಸವನ್ನು ವೃತ್ತಪತ್ರಿಕೆಗಳು ಕೈಗೊಂಡಿವೆ.

“ನಮ್ಮ ಹಿಂದೂಸಾಧನದಲ್ಲಿ ದೇಶೀಯ ಪತ್ರಿಕೆಗಳು ಒಡತನದಲ್ಲಿ ಬಾಳುತ್ತು, ಸರಕಾರದ ಆಗ್ರಹಕ್ಕೂ ಗುರಿಯಾಗಿವೆ. ಪ್ರಬೀಷ ಇಂಡಿಯಾ ದಲ್ಲಿಯೂ ದೇಶೀಯ ಸಂಸಾಧನಗಳಲ್ಲಿಯೂ ಬಗೆ ಬಗೆಯ ಪ್ರಸಾರಕ (ವೃತ್ತಪತ್ರಿಕಾ ಶಾಸನ)ಗಳೂ ಸಿಬೆಂಧಗಳೂ ಪತ್ರಿಕೆಗಳನ್ನು ನಾನಾ ವಿಧಗಳಲ್ಲಿ ತಡೆದಿಟ್ಟಿವೆ. ದೇಶದ ಯಾವ ಭಾಗದಲ್ಲಿಯೂ ಪತ್ರಿಕೆಗಳಿಗೆ ರಾಜಕೀಯ ಬಲವುಳ್ಳ ಉಸವರ್ಗಗಳಿಂದ ಉತ್ತಾಹಪೂರ್ವಕವಾದ ಒತ್ತಾಸ ದೊರೆಯುತ್ತಿಲ್ಲ.”—*Reconstructing India, P. 23.*

ಇವು ಇಂದೂರಲ್ಲಿ ಬರೆದ ವಾಕ್ಯಗಳು. ಅಲ್ಲಿಂದೀಚೆಗೆ ಸ್ಥಿತಿ ಸ್ವಲ್ಪ ಮಟ್ಟಿಗೆ ಉತ್ತಮವಾಪಟ್ಟಿದೆ. ಆದರೂ ಕಣಾರ್ಪಕದಲ್ಲಿ ಮಾತ್ರ ಈ ಉತ್ತಮತೆ ಅವಾಗಿ ತೋರಿಬಂದಿಲ್ಲ. ನಾನು ಈಗಲಾದರೂ ಎಚ್ಚೆತ್ತು ಉತ್ತಮತೆಯನ್ನು ಸಂಪಾದಿಸಬೇಕಾಗಿದೆ.

ವ್ಯತ್ಪತ್ತಿಕೆಗಳು

ಅಪ್ಪಗಳಿಂದಾಗಬೇಕಾದ ಕರ್ತವ್ಯಗಳು, ಅಪ್ಪಗಳಿಗೆ
ಸಲ್ಲಿ ಬೇಕಾದ ಸಹಾಯಗಳು*

ಮಹಾಶಯರೆ,

ತಾವುಗಳು ಸನ್ನ ಏಷಯೆದಲ್ಲಿ ಎಷ್ಟು ಅತಿಶಯವಾದ ವಿಶ್ವಾಸ ಪನ್ನು ತೋರಿಸಿದ್ದೀರಿ ಎಂಬುದು ನನ್ನ ಮನಸ್ಸಿಗೆ ಸ್ಪಷ್ಟವಾಗಿದೆ. ಈ ಸನ್ನಾಶವನ್ನು ಪಡೆಯಲು ನನಗೆ ಇರತಕ್ಕ ಅರ್ಹತೆಯೇನು ಎಂದು ನಾನು ವಿಚಾರವಾಡಿಕೊಂಡುಣ್ಣು ನನ್ನ ಏನಯ ಕೃತಜ್ಞತೆಗಳಿಗೆ ಕಾರಣಗಳು ಹೆಚ್ಚು, ನನ್ನ ಬಾಯ ಧೋರಣೆಯು ಕಡಿಮೆಯಾಗುತ್ತದೆ. ಪತ್ರಿಕಾಕರ್ತರು ಜವಾಬ್ದಾರಿಯಿಲ್ಲದ ಜನರು ಎಂದು ಸಾಮಾನ್ಯವಾಗಿ ಇತರರು ಹೇಳುವುದುಂಟು. ಈಗ ತಾವುಗಳು ತಮ್ಮ ಅಧ್ಯಕ್ಷಸನ್ನಾರಿಸಿ ಕೊಂಡಿರುವ ರೀತಿಯನ್ನು ನೋಡಿದರೆ ಆ ಅಪವಾದವು ಬಲಪಡಲಾರದೆ — ಎಂದು ನನಗೆ ಅನ್ನಿ ಸುತ್ತುತ್ತದೆ. ತಾವು ನನಗೆ ಕೊಟ್ಟಿರುವ ಪದವಿಯು ಬಹು ಗೌರವಕರವಾದುದು ಎಂದು ಎಲ್ಲರೂ ತೀಳಿದುಕೊಂಡಿರುತ್ತಾರೆ. ಆದರೆ ಸದ್ಗುರಿ ಅದರ ಜವಾಬ್ದಾರಿಯ ಭಾರವೊಂದೇ ನನ್ನ ಮನಸ್ಸಿಗೆ ತೋರುತ್ತದೆ. ಇದರ ಕಳವಳವು ತಮ್ಮಗಳ ಕೃಪೆ ಸಹಾಯಗಳಿಂದ ಕಡಿಮೆಯಾಗಬೇಕು. ಇದುವರೆಗೂ ತಾವು ಅಭಿವಾಸ ತೋರಿದ ತಪ್ಪಿಗಾಗಿ ಈಗ ತಾವು ತಾಳೈ ತೋರಬೇಕಾಗಿದೆ.

* ಇಂಥಾನೆಯ ಇಸ್ತೀ ಜುಲೈ ಇಂನೆಯ ತಾರಿಖಿನ ದಿನ ಬಾಗಲಕ್ಕೇಟೆಯಲ್ಲಿ ನಡೆದ ಅಖಿಲ ಕಣಾಟಕ ವ್ಯತ್ಪತ್ತಿಕಾಕರ್ತರ ಪ್ರಫಮು ಪರಿಷತ್ತಿನ ಅಧ್ಯಕ್ಷರಾಗಿ ಮಾಡಿದ ಉಪನಾಯ.

ಒಬ್ಬ ಆದರ್ಶ ಪುರುಷರು

ಈ ಸಾಧನಕ್ಕೆ ತಾವು ಯಾರನ್ನು ವೊದಲು ಜುನಾಯಿಸಿದ್ದಿರೋ ಆ ಪೂರ್ಣ ಮಹಿಳೆಯರು ಇಲ್ಲಿಗೆ ಬರಲು ಆಗಲಿಲ್ಲವೆಂಬ ವಿಷಯದಲ್ಲಿ ನನಗೆ ತಮ್ಮದರ ಎರಡರಷ್ಟು ವಿಷಾದವಾಗಿದೆ. ಮೈಸೂರಿನ ಶ್ರೀಮಾನ್ ವೆಂಕಟಕೃಷ್ಣಯ್ಯನವರು ನಾನು ಹಂಟ್ಯುವುದಕ್ಕೆ ಅನೇಕ ವರ್ಷಗಳ ಹಿಂದೆಯೇ ಕಣಾರಬೆಕ ಪತ್ರಿಕಾ ಲೇಖಕರೆಂದು ವರ್ಸಿದ್ದರಾಗಿದ್ದರು. ಈಗ ಏವತ್ತು ವರ್ಷಗಳಿಂದ ಅವರು ಸಂತತವಾಗಿ, ಅವಿಚ್ಛಿನ್ನವಾಗಿ ವಾಡಿಕೊಂಡು ಬಂದಿರುವ ದೇಶದೇವ ಭಾಷಾಸೇವೆಗಳನ್ನು ಸೆಸೆದು ಕೊಂಡರೆ, ಅಗಸ್ತ್ಯ ಭೀಷ್ಣ ವೊದಲಾದ ಪೂರ್ವ ಯಾಗಗಳ ಮಾರಾ ಭಾವರುಗಳ ಕಢೆಯನ್ನು ಕೇಳಿದಾಗ ಮನಸ್ಸು ಹೇಗೆ ಪರ್ವತ್ರವಾಗಿ ಉನ್ನತಿಗೊಳ್ಳುವದೋ ಪಾಗೆ ಸಂತೋಷಪಟ್ಟು ಉಬ್ಬಿತ್ತದೆ. ಅಷ್ಟು ದೀಪ್ರಕಾಲ ವೃತ್ತಪತ್ರಿಕಾ ಕಾರ್ಯದಲ್ಲಿ ಪಕ್ಷರುಕಾರವಾದ ಉತ್ತರ್ವ ವಿಶ್ವಾಸಗಳನ್ನಿಟ್ಟುಕೊಂಡು, ಸಕಾರದವರ ಕ್ಷೇತ್ರಾವೇಶಗಳಿಂದ ಭೀತಿಪಡದೆ, ಮಹಾಬನರ ಪೈದಾಸೇಸ್ಯದಿಂದ ಬೀಸರಗೊಳ್ಳುದೆ, ದ್ಯುಮಂತ ತಂದೊಳ್ಳಿದ ದುಃಖಗಳ ಭಾರದಿಂದ ಕುಗ್ಗಿದೆ, ಇಸ್ಲಾ ಧನವನ್ನಿಲ್ಲ, ಇಸ್ಲಾ ಆತ್ಮಕಕ್ಷಯನ್ನಿಲ್ಲ ಪತ್ರಿಕಾ ದೇವತೀಗೇ ಅಪರಾಹ್ನವಾಟಿ, ಆಕೆಯಿಂದಲೇ ದೇಶೀಯರಿಗೆ ಸದ್ಗುತ್ಯಯೆಂದು ಸಂಬಂಧಿಸಿದೆಯ್ತಿರುವ ಧೀರರು ಸಮಗ್ಲಿ ಆದರ್ಶ ಪುರುಷರಾಗಿರತಕ್ಕುವರಿಲ್ಲವೇ? ಇಂಥ ಮಹಾನುಭಾವರು ಕಣಾರಬೆಕದಲ್ಲಿಯೂ ಒಬ್ಬಿರುವ ರೆಂಬ ಸಂಗತಿಯು ಸಮಗ್ಲಿ ಉತ್ತಾಪಕಾರಕವೂ ಕೀರ್ತಿಪ್ರದವೂ ಆಗಿದೆ. ಭಗವಂತನು ಈ ಸಮ್ಮಾನ ವ್ಯಾಧಿ ಪಿತಾಮಹರನ್ನು ಚಿರಕಾಲ ಆರೋಗ್ಯ ಸಾಖ್ಯಗಳಲ್ಲಿಟ್ಟು ಕಾಪಾಡಿ ಸಮ್ಮಾಲಿ ಅಸಂಗ್ರಹ ತೋರಲ್ಲ.

ವೃತ್ತಪತ್ರಿಕಾಕಾರಕ ಆತ್ಮಶೋಧನೆ

ದೇಶದ ಪತ್ರಿಕಾ ಲೇಖಕರು ಆಗಾಗ ಹೀಗೆ ಸಭೆ ನೆರೆದು ತಮ್ಮ ಉದ್ದೇಶಗಳ ಅಭ್ಯಾಸದಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಕುರಿತು ಚಿಂತಿಸುವುದು ಅತ್ಯಂತಾವಶ್ಯಕವೇ ಸರಿ. ಪತ್ರಿಕಾಕಾರಕರು ಸರ್ವತಂತ್ರ

స్ఫుతంత్రరు, అవరిగె ఒవాబాద్దియు భారవేసూ ఇల్ల—ఎందు ఇతరరు హేళిదరే హేళలు. సప్టిజ్యూతె సప్టిక్షతీగళిగల నమగల ఎష్టు దూరపిడియేంబుదస్సు నాపే బల్లేవు. నమ్మ ఉత్సాహపు దొడ్డదేసోఏ నిచ; ఆదరే నమగిరతక్క ఉపకరణగళు బహళ చిక్కువు. నమ్మ ధ్వయింపు దొడ్డుదు; ఆదరే నమగిరతక్క ప్రతికూలగళు మహత్క్రిరవాదువు. నావు సింప్యూహతీయ ఛోరణియింద లీఖిణియున్న రుఖపిసువుదేసోఏ నిచ; ఆదరే వానవ బాతిగె సయచవాద సాధ్యాసతే వాక్రతీగళన్న నావు తప్పిసి కోండిరువేపెందు వాటక్ర నాపెల్లియల హేళికోఖ్యువుదల్ల. ఇతర కసబుగళల్లయ నమ్మ అణ్ణితమ్మిందిరల్లిరువంకియే నమ్మల్లియల కుందు కొరతీగళివే. అవరిగె ఇతరర సయాసుభంతి బేంకాగోరు వంకియే నమగల అచు బేంకాగోరే. అపరు తమ్మ సింతియున్న ఉత్సాహపడసికోళ్లులు పరయత్తిసువంకియే నాపూ ప్రయత్తిస బేంకాగోదే. స్ఫోట్ కెత్తను వృత్తపత్తికోందోర్చేగదవరిగె ఇతరరి గిల్లద సన్నదన్నేసూ కోట్టుల్ల. నావు దైవాంశపురుషరల్ల; సచలగుణ పరిపూర్ణతీయు నమగేసూ పరవాగి బందల్ల. ఇతర మనుష్యరుకియే నాపూ స్ఫోట్ యాం పరిశ్చేయిందలూ, స్ఫోగుణ దోష ఏముత్సాయిందలూ, స్ఫోప్రయత్నదిందలూ, స్ఫోసంసాధ్యర దిందలూ సచ్చతియున్న కాణబేంకాగదే.

ఇంగ్లీండిన పత్రచత్త సంపు

నమగొంతలక్క కోరేత ముందే హోగిరువ చ్చటిషా పత్రికా లీఖకరే ఈ తత్త్వవస్తు లక్ష్మీదల్లిట్టు నడెదుకోకుత్తిద్దారే. అపరు ‘ఇన్ స్ట్రోట్స్’ ఎంబ సంఘవన్నే పటిసికోండు, ఆదర మంలక వణ్ణే వణ్ణే నమ్మిలనగళన్న కూడిసుత్తిద్దారే. ఈ సారియ నమ్మిలనవు ఐలీండ్ రాష్ట్రద డబ్లూన్ నగరదల్లి ఈ (ఎల్లల) ఆగస్టు తింగళ అఱసైయ తారీఖినింద నడెయువు

ದಾಗಿದೆ. ಅದು ಎರಡು ವಾರ ಸಡೆಯುವುದೆಂದೂ, ಅದಕ್ಕೆ ಆ ರಾಷ್ಟ್ರದ ಅಧ್ಯಕ್ಷರಾದ ಕಾನ್‌ಗ್ರೇವ್ ಎಂಬವರೇ ಮೊದಲಾದ ದೇಶ ಪ್ರಮುಖ ರೆಲ್ಲರೂ ಸ್ವಾಗತಮ್ಮೀಯವರೆಂದೂ, ಅದರ ಸಾಂಗ ಸಮಾವೇಶಕಾ೦ಗಿ ಅನೇಕ ಏರ್ಜೆಟ್‌ಗಳು ಸಡೆಯುತ್ತಿವೆಯೆಂದೂ ಅಲ್ಲಿಂದ ಬಂದಿರುವ ಆಹಾಸ್‌ಪತ್ರದಿಂದ ಗೊತ್ತಾಗುತ್ತದೆ. ಆ ಸಂಘದಲ್ಲಿ ಬ್ರಿಟಿಷ್ ದೇಶಗಳ ಮುಖ್ಯ ಮುಖ್ಯ ಪತ್ರಿಕೆಗಳ ಲೇಖಕ ಸಂಪಾದಕರುಗಳಲ್ಲಿರೂ ಸದಸ್ಯರಾಗಿದ್ದಾರೆ. ಸದಸ್ಯತ್ವವು ಕೆಲವು ಕಟ್ಟುನಿಟ್ಟಾದ ನಿಬಂಧನೆಗಳಿಗೆ ಒಳಪಟ್ಟಿದೆ. ಆದರೂ ಸದಸ್ಯರ ಸಂಖ್ಯೆಯು ಎರಡು ಶಾಖಿರಕ್ಕೆ ಮೇಲ್ಮೈಯಿದೆ. ಆ ಸಂಘವು ಪತ್ರಿಕೋದ್ಯೋಗದವರ ಸ್ಥಾಪನ್ಯ ಸ್ಥಾಕರ್ಯಗಳಿಗಾಗಿ ಅನೇಕ ಏರ್ಜೆಟ್‌ಗಳನ್ನು ಕ್ರೈಕೋಡಿದೆ. ಪತ್ರಿಕಾ ಲೇಖಕರು ಅಂಗಸೀನರೂ ದುರ್ಭಲರೂ ದೀನರೂ ಆದವರಿಗೆ ಆಪತ್ತಾಲದಲ್ಲಿ ಧನಸಹಾಯ ಕೊಡಲು ಬಂದು ನಿಧಿ; ಕುಟುಂಬವನ್ನು ರಿಕ್ತದಶೀಯಲ್ಲಿ ಬಿಟ್ಟು ಸತ್ತ ಪತ್ರಿಕಾ ಲೇಖಕರ ಮಕ್ಕಳಿಗೆ ಸಹಾಯವನ್ನೊಂದಿಸಲು ಮತ್ತೊಂದು ನಿಧಿ; ಬಳಲಿ ಬೇಸತ್ತಿರುವ ಪತ್ರಿಕಾ ಲೇಖಕರು ವಿರಾಮ ವಾಡಿಕೊಂಡು ಹೊಗ್ಗಿ ಶರೀರಗಳನ್ನು ಸಂಪಾದಿಸಿ ಕೊಳ್ಳಲು “ಷಿಕ್ ಹಿಲ್” ಎಂಬ ಒಳ ಒಂದು ಮನೋಹರವಾದ ವಿಶ್ವಾಂತಿ ಮಂದಿರ; ತಕ್ಕ ಪತ್ರಿಕೋದ್ಯೋಗವನ್ನು ಹುಡುಕುತ್ತಿರುವ ಲೇಖಕರಿಗೆ ತಕ್ಕ ಪತ್ರಿಕಾಧಿಪತಿಗಳನ್ನೂ, ಲೇಖಕರನ್ನು ಹುಡುಕುತ್ತ ಲಿರುವ ಅಧಿಪತಿಗಳಿಗೆ ತಕ್ಕ ಪತ್ರಿಕಾ ಲೇಖಕರನ್ನೂ ಒದಗಿಸಿಕೊಡಲು ಬಂದು ಉಪಸಂಸ್ಥೆ; ಪತ್ರಿಕೋದ್ಯೋಗಜು ತಮ್ಮ ಕಸಬಿಗೆ ಸಂಬಂಧ ಪಟ್ಟ ಏನಯಂಗಳನ್ನು ಚೆಚ್ಚಿಸಲು ಬಂದು ಪ್ರತ್ಯೇಕ ವಾಸಪತ್ರಿಕೆ—ಇವಲ್ಲವನ್ನೂ ಆ ಸಂಘವು ಸಡೆಸುತ್ತಿದೆ. ಅದರ ಸಭೆ ಸಮಾರಂಭಗಳಿಗೆ ಇಂಗ್ಲಿಂಡಿನ ಪ್ರಥಮ ಪ್ರಥಾನಿಯೇ ಮೊದಲಾಗಿ ಎಲ್ಲ ರಾಜಕೀಯ ಪ್ರಮುಖರೂ ಆದರದಿಂದ ಬಂದು, ವೃತ್ತಪತ್ರಿಕೋದ್ಯೋಗಿಗಳ ವಿಷಯದಲ್ಲಿ ಗೌರವವನ್ನು ವ್ಯಕ್ತಪಡಿಸಿ, ಸಂಘಕ್ಕೆ ಒತ್ತಾಸೆಯನ್ನು ಕೊಡುತ್ತಿದ್ದಾರೆ. ಬ್ರಿಟಿಷ್ ಪತ್ರಿಕಾಕರ್ತರುಗಳೇ ತಮ್ಮ ಕಸಬಿನ ಮೇಲ್ಮೈಗಾಗಿ ಹೀಗೆ ಶ್ರಮಣದಬೇಕಾಗಿರುವಲ್ಲಿ, ಸಮ್ಮ ದೇಶದ ಪತ್ರಿಕಾ

ಕರ್ತರುಗಳು ಏಕೇಷ ಶ್ರಮವನ್ನು ಪಟ್ಟ ಹೊರತು ಅವರ ಉದ್ದೇಶ್ಯೀಗಷ್ಟು ಉಚ್ಚಾರಣಕ್ಕೆ ಮೇರೆ ಬಂದೀಭು?

ಪತ್ರಿಕಾ ಪ್ರಭಾವ

ಸಮ್ಮ ದೇಶದಲ್ಲಿ—ಎಂದರೆ ಒಟ್ಟು ಹಿಂದೂಸಾಧ್ಯನದಲ್ಲಿ—ವೃತ್ತಪತ್ರಿಕೆಗಳು ಇದುವರೆಗೂ ವಾಡಿರುವ ಕೆಲಸವನ್ನು ನೋಡಿದರೆ ನಾವೇನೂ ತಲೆ ತಗ್ಗಿಸುವಹಾಗಿಲ್ಲ. ಇನವದ ಗುರುಪಂಕ್ತಿಯ ಅಗ್ರಭಾಗದಲ್ಲಿ ವಿರಾಜಿಸುತ್ತಿರುವ ದಾದಾಭಾಯಿ ಸವರೋಜಿಯವರಿಂದ ಗಾಂಧಿ ಮಹಾತ್ಮರವರೆಗೂ ಸಮ್ಮ ಎಲ್ಲ ದೇಶಭಕ್ತರೂ ಪತ್ರಿಕಾ ಲೇಖಕರು. ಈಗನ ಪ್ರಜಾ ಜಾಗ್ರತ್ತಿಯೂ ಸ್ವರಾಜ್ಯ ಸಂಪಾದನೆಯ ಚಳವಳಿಸ್ತೂ ಒಹುವುಟ್ಟಿಗೆ ವೃತ್ತಪತ್ರಿಕಾ ಕಾರ್ಯಕ್ರಮೇ ಎಂದು ನಾವು ಧಾರಾಳವಾಗಿ ಹೇಳಿಕೊಳ್ಳಬಹುದು. ಏಕೆಂದರೆ, ಸಮ್ಮ ದೇಶದಲ್ಲಿ ಪ್ರಜಾ ಸಾಮಾನ್ಯವನ್ನು ಮುಂಟ್ಟಬಲ್ಲಿದು ಬಾಯವಾತಲ್ಲ, ಒರೆದ ಮಾತ್ರ. ಸಭೆಗಳಲ್ಲಿ ಉಪನಾಯಕಗಳನ್ನು ಕೇಳಬಲ್ಲವರು ಸ್ವಲ್ಪ ಮಂದಿ; ಪತ್ರಿಕೆಗಳ ಲೇಖನಗಳನ್ನು ಒಡಬಲ್ಲವರು ಒಹು ಮಂದಿ. ಸಭೆ ಸಂಭಾಷಣೆಗಳಾಗುವುದು ದೊಡ್ಡ ದೊಡ್ಡ ಉರು ಪಟ್ಟಣಗಳಲ್ಲಿ; ಪತ್ರಿಕೆಗಳು ಪ್ರಚಾರವಾಗುವುದು ಹಳ್ಳಿಗಳಲ್ಲಿ ಕೂಡ. ಒಹು ವಿಸ್ತಾರವಾಗಿ ಬಹು ವಿಧವಾಗಿರುವ ಈ ದೇಶದಲ್ಲಿ ಉಪನಾಯಕಕ್ಕನ ಧ್ವನಿ ಎಲ್ಲ ಕಡೆಯೂ ವಾಯ್ಪಿಸಲಾರದು, ಲೇಖಕನ ಅಕ್ಷರವೆಲ್ಲಿಬೇಕಾದರೂ ಹೇಳಿಗಬಲ್ಲಿದು. ಧ್ವನಿಯ ಅಸುಭವವಾದರೂ ಎಂದರೆ ಕೊಟ್ಟಿರುವ ಮಾತ್ರ ಆಗುವುದು; ಅಕ್ಷರದರ್ಶನವು ಪ್ರತಿವಾರಪೂ, ಪ್ರತಿದಿನಪೂ ಆಗುತ್ತೆಲೇ ಇರುತ್ತದು. ಹೀಗಿರುವುದರಿಂದ, ಇನತೆಯ ಮನಸ್ಸನ್ನು ಕೀವಿಯ ಮೂಲಕ ಹೊಗುವವರಿಗಿಂತ ಕಣ್ಣಿನ ಮೂಲಕ ಹೊಗುವವರ ವ್ಯಾಪನೆ ಹೇಳು. ಒಂದು ಉಪನಾಯಕವನ್ನು ಕೇಳುವವರು ಒಂದು ಸಾಧಿರವಾದರೆ ಒಂದು ಪತ್ರಿಕೆಯನ್ನೊಳ್ಳುತ್ತಿರುವವರು ಹತ್ತು ಸಾವಿರ. ಇಷ್ಟ ಮಾತ್ರವೇ ಆಲ್ಲ. ಉಪನಾಯಕಗಳಿಗೆ ಬೇಕಾದ ಸಾಮಗ್ರಿಯನ್ನು ಒಧಗಿಸುವ ಕೆಲಸವೂ, ಉಪನಾಯಕಗಳನ್ನು ಅಧ್ಯವಾದಿಕೊಳ್ಳಲು ಇನರಿಗೆ ಇರಬೇಕಾದ ಇತರ

ಬಗೆಯ ತಿಳಿವಳಿಕೆಯನ್ನು ಉಂಟುಹಾಡಿಕೊಡುವ ಕೆಲಸವೂ, ಉಪನ್ಯಾಸ ಕೇಳಲು ಅನುಕೂಲವಿಲ್ಲದ ಸಾಮಿರಾರು ಮಂದಿಗೆ ಅದರ ಅಳ್ಳಣ ಪ್ರತಿಗಳನ್ನು ಹಂಚಿವ ಕೆಲಸವೂ ಸಹ ವೃತ್ತಪತ್ರಕೆಗಳಿಗೇ ಸೇರಿರುತ್ತವೇ. ಹೀಗೆ ನೋಡಿದರೆ, ನಮ್ಮ ದೇಶದ ಸಾರ್ವಜನಿಕ ವ್ಯಾಪಾರಗಳಲ್ಲಿ ಉಪನ್ಯಾಸ ವೇದಿಕೆಗಿಂತ ವೃತ್ತಾಂತ ಪತ್ರಕೆಯೇ ಹೆಚ್ಚು ವಾರುಬಲ್ಯವುಳ್ಳದೂ ಪರಿಣಾಮಕಾರಕವೂ ಆಗಿರುವುದೆಂದು ಸಿಫ್ರೆತಿಯಂದ ಹೇಳಬಹುದು. ಅಭಿನವ ಭರತವಿಂದದ ಜನಚಾಗೃತಿಯು ಜರಿತೆಯನ್ನು ಒರೆಯುವವರು ಬಂಗಾಳದ ಕೃಷ್ಣದಾಸ ವಾಲ್, ಸುರೇಂದ್ರನಾಥ ಬಾನಜಿ—ಇವರ, ಬೊಂಬಾಯಿಯ ಅಗರ್ಜುರ್, ಲೋಕಮಾನ್ಯ ತಿಲಕ—ಇವರ, ಮತ್ತು ಮದರಾಸಿನ ಸುಖರಹ್ಮಣ್ಯಯ್ಯರ್, ಕಸ್ತೂರಿ ರಂಗಯ್ಯಂಗಾರ್—ಈ ಪತ್ರಿಕಾ ಚಾಲಕರ ಹೆಸರುಗಳನ್ನು ಸ್ವಾತಂತ್ರ್ಯರಗಳಲ್ಲಿ ಚಿತ್ತಿಸುವರೆಂಬುದಕ್ಕೆ ಸಂದೇಹವಿರದು.

ಕಣಾರಟಕದ ಪತ್ರಕೆಗಳು

ಕನ್ನಡ ನಾಡಿನಲ್ಲಿಯೂ ಸಹ ವೃತ್ತಪತ್ರಕಾ ಪ್ರಚಾರವೂ ಬಹುಕಾಲದಿಂದ ಸಡೆದುಕೊಂಡು ಬಂದಿದೆ. ನನಗೆ ತಿಳಿದಮಂಟ್ಪಿಗೆ ಮೈಸೂರು ಪ್ರಾಂತದಲ್ಲಿ ವೊದಲು ಹುಟ್ಟಿದ ಕನ್ನಡ ಪತ್ರಿಕೆ “ಕಣಾರಟಕ ಪ್ರಕಾಶಿಕೆ” ಎಂಬುದು. ಅದು ಈಗ ಬದುಕಿದ್ದಿದ್ದರೆ ಏನತ್ತುನಾಲ್ಕು ವರ್ಷದಾಗಿರುತ್ತತ್ತು. ಅದರ ಲೇಖನಗಳು ಬಹುವಿಷಯ ಪುಂಜಿತಗಳಾಗಿ ಹೌರಧವೂ ಗಂಭೀರವೂ ಆದ ಶೈಲಿಯಲ್ಲಿರುತ್ತಿದ್ದವು. ಮೈಸೂರು ರಾಜ್ಯದ ಪುನರುಜ್ಞಿವನ ಕಾರ್ಯದಲ್ಲಿ ಆ ಪತ್ರಿಕೆಯೂ ಬಹುಮಂಟ್ಪಿಗೆ ಸಹಾಯ ಮಾಡಿತ್ತು. ಅದರಿಂದಿಇಚೆಗೆ “ಹಿತಬೋಧಿನಿ,” “ವೃತ್ತಾಂತ ಚಿಂತಾಮನಿ,” “ಸಡೆಗನ್ನಡಿ” ವೊಡಲಾದ ಅನೇಕ ಪತ್ರಿಕೆಗಳು ಪ್ರಚಾರಿಸಿದ್ದಾಗಿಯೂ ಪ್ರಜಾ ಸ್ವಾಕ್ಷರ್ಯಕ್ಕಾಗಿಯೂ ಬಹುಕಾಲ ದುಡಿದು, ಬಗೆ ಬಗೆಯ ಕಾರಣಗಳಿಂದ ಕೊನೆಗಂಡವು. ಅಷ್ಟು ಹಿಂದಿನಿಂದ ಸಡೆದುಕೊಂಡು ಬಂದು ಈಗಲೂ ಪ್ರವರ್ಥಮಾನವಾಗಿರುವ ಪತ್ರಿಕೆಗಳು ಮೈಸೂರಿನಲ್ಲಿ ಇರಡಿವೇ:—(೧) “ಮೈಸೂರು

ಸಾಮ್ರಾಜ್ಯ,” (ಅ) “ವೃತ್ತಾಂತ ಪತ್ರಿಕೆ.” ಹೊದ ಪತ್ರಿಕೆಗಳಿಗೆ ಪ್ರತಿಯಾಗಿ ಹೊಸ ಪತ್ರಿಕೆಗಳು ಅನೇಕ ಹುಟ್ಟಿ ಈಗ ಉತ್ಸಾಹದಿಂದಲೂ ಧ್ವನಿಯಾದಿಂದಲೂ ಕೆಲಸ ಮಾಡುತ್ತಲಿವೆ. ಸಂಸಾಧನದೊಳಗೆ ಪತ್ರಿಕೋಗ್ನೀಗವನ್ನು ಕೈಗೊಳ್ಳುವುದರಲ್ಲಿ ಶ್ರದ್ಧಾಸಕ್ತಿಗಳುಳ್ಳವರು ಇವು ಮಂದಿ ಇರುವರೆಂಬುದು ಎಲ್ಲರಿಗೂ ಸಂತೋಷದ ಸಂಗತಿ.

ಮಂಗಳೂರು, ಧಾರವಾಡ ಪ್ರಾಂತಗಳಲ್ಲಿಯೂ ಪತ್ರಿಕಾ ವಾರಿಚು ಯಾವು ಅನೇಕ ವರ್ಷಗಳಿಂದ ನಡೆಯುತ್ತಿದೆ. ಈ ಪ್ರಾಂತಗಳ ಪತ್ರಿಕೆಗಳ ಚರಿತ್ರೆಯು ಸನಗೆ ವಿಶೇಷವಾಗಿ ತಿಳಿಯದ್ದರೂ, ಅವುಗಳ ಕೀರ್ತಿಯ ಪರಿಜಯವು ಜೆನಾರ್ಗಾ ಇಂಟು. ಉಜ್ಜವಲವಾದ ಭಾವಾ ಭಿವಾನ, ಪ್ರಚಾಜನರನ್ನು ಮುಂದಕ್ಕೆ ತರಬೇಕೆಂಬ ತೀವ್ರವಾದ ಆಶೆ, ಸ್ವರಾಜ್ಯ ಸಮಾರಂಭದಲ್ಲಿ ದೃಢವಾದ ಆಸ್ಥೆ—ಇವು ಬ್ರಹ್ಮಿಷ್ಠಾ ಕಣಾರಿಂಬಕದಲ್ಲಿಯ ಪತ್ರಿಕೆಗಳ ಜೀವಕಳೆಯಾಗಿವೆಯೆಂದು ನಾನು ಮನಿಷಾತ್ಮಕ ಯಾಗಿ ಹೇಳಬಲ್ಲೆ. ನಮ್ಮ ಭಾವಾ ಬಂಧುಗಳಾದ ಕೊಡಗರೂ ಸಹ ಈಗಿನ ಕಸ್ತುದ ಪತ್ರಿಕೆಗಳಿರದು ಮೂರನ್ನು ಹೊಡಿ ಬೆಳೆಯಿಸುತ್ತಿರುವುದು ನಮ್ಮ ಕೃತ್ಯಾತ್ಮಕಗೆ ಕಾರಣವಾಗಬೇಕಾದ ಸಂಗತಿ.

ಹೀಗೆ ಪತ್ರಿಕೆಗಳ ಸಂಖ್ಯೆಯು ಕಣಾರಿಂಬಕದಲ್ಲಿ ತಕ್ಕುಮಣಿಗೆ ಇದ್ದರೂ, ಅವುಗಳ ಸ್ಥಿತಿಯು ಒಟ್ಟಿನಮೇಲೆ ಅಷ್ಟೇನೂ ಸಂತೃಪ್ತಿಯನ್ನು ಇಟ್ಟಿರುವುದುವರಿಗೆ ಹಾಗಿಲ್ಲ. ಈ ಬೆಳಿಗೆಗೆ ನಾವು ನೋಡಿದ ಪತ್ರಿಕೆಗಳ ಪ್ರದರ್ಶನದಿಂದ ನಮ್ಮ ಪತ್ರಿಕಾ ಪ್ರಪಂಚದಲ್ಲಿ ಒನ್ನ ಮರಣಗಳು ಎಷ್ಟುಷ್ಟು ಬೇಗ ಆಗುತ್ತಿವೆ ಎಂಬುದು ಮನಸ್ಸು ಮುಂಟುವಹಾಗೆ ತೋರಿಬಂದಿದೆ. ಈಗಲೂ ಜೀವಿಸಿಕೊಂಡು ಹೊರಾಡುತ್ತಿರುವ ಅನೇಕ ಪತ್ರಿಕೆಗಳಿಗೆ ಅವುಗಳ ಚಾಲಕರ ಉತ್ಸಾಹವುಂದೇ ಪಾರಣಾಧಾರವಾಗಿದೆ. ಅವುಗಳ ರೂಪದಿಂದಲೇ ಅವುಗಳ ಬಡತನವು ಸ್ವಷ್ಟಿವಾಗುತ್ತದೆ. ಈ ಬಡತನದ ಪರಿಣಾಮವು ಅವುಗಳ ಚಾಲಕರನ್ನು ವಾತ್ರವೇ ಆಶ್ರಯಿಸತಕ್ಕುದಾದರೆ ಚಿಂತೆಗೆ ಕಾರಣವಿರದು. “ಪತ್ರಿಕೆ ಹೊರಡಿಸುವವರು ಅಧಿಕಪ್ರಸಂಗಕ್ಕೆ ಕೈಹಾಕಿದರು; ಅದಕ್ಕೆ ತಕ್ಕು

ತಾಸ್ತು ಅವರಿಗೆ ಆಗುತ್ತಿದೆ” — ಎಂದು ಹೇಳಿಬಡಬಹುದು. ಆದರೆ ಪತ್ರಿಕೆಗಳ ಬಡತನದ ಪರಿಣಾಮವು ದೇಶಕ್ಕೆಲ್ಲ ಅನ್ವಯಿಸತಕ್ಕೂದು. ಪತ್ರಿಕೆಗಳ ವಾಗಿ ಪರಿಣಾಮಿಸುವುದು. ಈಗ, ಸಮ್ಮಾನ ಜನರಿಗೆ ಅವರ ಸುಖ ಸಂಕರ್ತನೆ ಗಳ ಬಗ್ಗೆ ವೃತ್ತಪತ್ರಿಕೆಗಳ ಮುಖ್ಯತೆ ಎಂಥಿದೆಂಬುದನ್ನು ಚೆನ್ನಾಗಿ ಮುಂದಬ್ಬುವಾಡಿಕೊಡಬೇಕಾದ ಕಾಲ ಬಂದಿದೆ.

ಪತ್ರಿಕೆಯೇ ಪ್ರಜೀಯ ಮುಖ

ಇನ್ನು ಮುಂದೆ ಸಮ್ಮಾನ ದೇಶವು ಕ್ರಮ ಕ್ರಮವಾಗಿ ಪ್ರಚಾರ ಜನರ ಆಧಿಪತ್ಯಕ್ಕೆ ಒಳಪಡುವುದು ಖಚಿತ. ಸ್ವಮನ್ ಕರ್ಮಾಣಿನ್ನು ನವರು ಯಾವ ರೀತಿಯಾದರೂ ನಿರ್ಣಯ ಮಾಡಲಿ; ಬರ್ಮನ್ ಹೆಡ್ ಪ್ರಭುವು ಯಾವ ತಂತ್ರವನನ್ನಾದರೂ ಹಿಡಿಯಲಿ; ಪ್ರಚಾರ ಪ್ರಭುತ್ವವು ಈ ದೇಶಕ್ಕೆ, ಇಂದಲ್ಲಿದ್ದರೆ ನಾಳಿಯಾದರೂ ತಪ್ಪಾದು. ಹೀಗೆ ಪ್ರಚಾರ ಸತ್ಯಯು ಬಂದು ನಿಲ್ಲಲು ಮಾರ್ಗವನ್ನು ವೃತ್ತಪತ್ರಿಕೆಗಳೇ ನಿರ್ಮಾಣ ವಾಣಿವೆ. ಆದರಂತೆ ಪ್ರಜೀಗಳು ತಾವೇ ರಾಜ್ಯಭಾರವನ್ನು ನಿರ್ವಹಿಸಬೇಕಾಗಿ ಬಂದಾಗ ಅವರಿಗೆ ಆ ಕಾರ್ಯದಲ್ಲಿ ಅತ್ಯಾವಶ್ಯಕವಾಗಿ ಇರಬೇಕಾದ ಆಯುಧವು ವೃತ್ತಪತ್ರಿಕೆ. ಅದುವರೆಗೂ ಅವರಿಗೆ ಸ್ವತಂತ್ರ ರಾಜ್ಯಭಾರ ಯೋಗ್ಯತೆಯನ್ನು ಉಂಟುವಾಡಿಕೊಡಬಲ್ಲ ಸಾಧನವೂ ವೃತ್ತಪತ್ರಿಕೆಯೇ. ವೃತ್ತಪತ್ರಿಕೆಯೇ ಪ್ರಜೀಯ ಶಣ್ಣಿಂದೂ, ಹೀವಿಯೆಂದೂ, ಬಾಯೂ ಕೂಡ ಅದೇ ಎಂದೂ ಹೇಳಿದರೆ ಉತ್ತೀಕ್ಷೇಯಾಗಲಾರದು.

ನಾರದ ಸ್ವರಹಣೆ

ಪೂರ್ವ ಯುಗಗಳಲ್ಲಿ ದೇವತಾ ಪ್ರಪಂಚದಲ್ಲಿಯೂ ದೇವಾಂತ ಪುರಂಜಿತ ಪ್ರಪಂಚದಲ್ಲಿಯೂ ನಾರದರು ಈಗಿನ ಪತ್ರಿಕಾಕ್ಷರದ ಕೆಲಸ ವನ್ನು ಮಾಡುತ್ತಿದ್ದರು. ಲೋಕವಾರ್ತೆಯನ್ನು ಸಾರುವುದೂ, ದುಷ್ಪಿಷ್ಟ ಜೀವೆಯನ್ನು ಗಮನಕ್ಕೆ ತರುವುದೂ, ಹಿತವನ್ನು ಸೂಚಿಸುವುದೂ ನಾರದರು ಮಾಡುತ್ತಿದ್ದ ಕೆಲಸಗಳು. ಹಿರಣ್ಯಕಶಿಶುವಿಗೆ

ಅಪಾಯವನ್ನು ಸಂಚಿಸಿದವರೂ, ಇಂದ್ರಸಿಗೆ ಎಚ್ಚರಿಕೆ ಹೇಳಿದವರೂ, ಸತ್ಯಭಾವೆಗೆ ಆಕೆಯ ಹಕ್ಕನ್ನು ತಿಳಿಸಿಕೊಟ್ಟವರೂ, ಧರ್ಮವನಿಗೆ ರಿತೋಪದೇಶ ವಾಡಿದವರೂ, ಅರ್ಚನೆಗೆ ಗರ್ವಭಂಗ ಮಾಡಿಸಿದವರೂ, ಮಹಾಪಷ್ಟನಿಗೆ ಲೋಕಗಳ ಸ್ಥಿತಿಯನ್ನು ಅರಿಕೆ ಮಾಡುತ್ತಿದ್ದವರೂ, ಸಕಲ ಜೀವಿಗಳಿಗೂ ದೈವಲೀಲಿಯನ್ನು ಕೀರ್ತಿಸಿ ಜಾಳಿನಾಸಂದಗಳನ್ನು ನಿರ್ದುತ್ತಿದ್ದವರೂ—ನಾರದರೇ ಅಲ್ಲವೇ? ನಮ್ಮ ಯಾಗದಲ್ಲಿಯೂ ಆ ಒಗೆಯ ಕರ್ಮವ್ಯಾಗಳು ಸೇರವೇರಬೇಕಾಗಿವೆ. ಆದರೆ ಈಗ ನಾರದರಿಲ್ಲ; ಪತ್ರಿಕಾ ಲೇಖಕರು ಅವರ ಸಾಧನದಲ್ಲಿ ನಿಲ್ಲಬೇಕಾಗಿದೆ. ಒಂದು ವೇಳೆ ನಾರದರೇನಾಡರೂ ಈಗ ನಮ್ಮ ಪ್ರಪಂಚಕ್ಕೆ ಬಂದರೆ, ಆವರನ್ನು ಹಿಂದಿಸಂಭೇ ಲೋಕವು ಪುರಸ್ಕರಿಸುವುದೋ—ಎಂಬ ವಿಷಯದಲ್ಲಿ ಸಂಶಯಪಡುವುದಕ್ಕೂ ಕಾರಣವುಂಟು. ಏಕೆಂದರೆ, ಈಗ ಭೂಲೋಕದಲ್ಲಿ ಸ್ವತಂತ್ರ ವಿಚಾರ ಬುದ್ಧಿ ಹೇಜ್ಜುತ್ತಿದೆ. “ನಾರದರ ವೀಣಾನಾಡಕ್ಕೆ ಯಾರೂ ಮರುಳಾಗಿ ಅವರ ಮಾತಿಗೆ ‘ತಥಾಸ್ತ’ ಎನ್ನಬಾರದು”—ಎಂದು ಎಚ್ಚರ ಹೇಳುವಷ್ಟು ಸ್ವತಂತ್ರರೂ ಧ್ವನಿಯಾಲಿಗಳೂ ಸಮ್ಮ ಪತ್ರಿಕಾ ಭಾರತ್ಯಗಳಲ್ಲಿಯೇ ಅನೇಕರಿದಾಗಿರು.

ಪತ್ರಿಕೆಯೂ ಒಂದು ರಾಜ್ಯಾಂಗ

ಪ್ರಚಾರ ರಾಜ್ಯಕ್ಕೆ ಸಾರ್ವಜನಿಕ ವಿಚಾರ ಪ್ರಕಟನೆಯೂ ಬಹು ಮುಖವಾದ ಚರ್ಚೆಯೂ ಉಚ್ಛಾಪನ ನಿರ್ಶಾಪನಗಳಂತೆ. ಪ್ರಾರ್ಥಕಾಲ ಧಲ್ಲಿ ಸಮ್ಮಾವರು ರಾಜ್ಯವು ಸಪ್ತಾಂಗ ಸಮನ್ವಯತವೆಂದೂ ಅದರಲ್ಲಿ ರಾಜನು ಪ್ರಧಾನಾಂಗವೆಂದೂ ಎಣಿಸಿದ್ದರು. ಈಗ ಪ್ರಚೆಯು ಪ್ರಧಾನಾಂಗವಾಗುವ ಕಾಲ ಬರುತ್ತಿದೆ. ಪ್ರಚೆಯಾದರ್ಮೋ, ವರ್ತಕವಾನ ಪತ್ರಿಕೆಯನ್ನು ಬಿಟ್ಟರೆ ಕಿವುಡುತನ ಕುರುಡುತನ ಮೂಕತನಗಳು ಮುಂದೂ ಸೇರಿದವನಂತೆ ಆಗುವುದು. ಇಂಗ್ಲೆಂಡಿನಲ್ಲಿ ಪತ್ರಿಕಾ ವರ್ಗ ವನ್ನು ರಾಜ್ಯದ ನಾಲ್ಕನೆಯು ಅಧಿವಾಽನ (ಪ್ರೋರ್‌ಎಸ್ಟ್ರೇಟ್) ಎಂದು ಕಳಿಯುವುದುಂಟು. ಪತ್ರಿಕೆಗಳ ಪ್ರತಿಭಿ ಪ್ರಭಾವಗಳು ಎಷ್ಟುಷ್ಟು ಹೇಜ್ಜುಗಿದ್ದರೆ ಇನರ ರಾಜಕೀಯ ಯೋಗ್ಯತೆಯು ಅಷ್ಟುಷ್ಟು ಹೇಜ್ಜುಗಿ

ರುವುದು. ದೇಶದ ದಿನಂಪ್ರತಿ ಜೀವನವು ಪತ್ರಿಕೆಗಳಲ್ಲಿ ಪ್ರತಿಬಿಂಬಿಸುತ್ತದೆ. ಆದ್ದರಿಂದ ಜನರ ಯೋಗ್ಯತೆ ಸಾಮಾಧ್ಯರ್ಥಗಳನ್ನು ಕಂಡುಕೊಳ್ಳಲು ಬೇಕಾದರೆ ಅವರಿಗಾಗಿ ಹೊರಡುವ ಪತ್ರಿಕೆಗಳನ್ನು ನೋಡಿದರೆ ಸಾಕು. ಈಗ ಹೀಗೆ ಪರೀಕ್ಷೆ ಸಿನೋಡಿದರೆ ನಮ್ಮ ಜನರ ಪ್ರಕೃತ ಸ್ಥಿತಿಯು ಕೀರ್ತಿಕರವಾಗಿದೆಯೆಂದು ಯಾರೂ ಹೇಳಬಾಗುವುದಿಲ್ಲ.

ಮಹಾಜನರ ಶೈದಾಸೀನ್ಯ

ಒಟ್ಟಿನಮೇಲೆ, ಇಂಡಿಯಾದೇಶದಲ್ಲಿ ವರ್ತಮಾನ ಪತ್ರಿಕೆಗಳಿಗೆ ಇರುವ ಪಾರ್ಶವಸ್ತ್ಯ ಸಂಪತ್ತುಗಳು ಇಂಗ್ಲೆಂಡ್, ಅಮೆರಿಕ, ಫಾರ್ನ್ಸ್, ಚವರ್ಚನಿ ಮುಂತಾದ ದೇಶಗಳಲ್ಲಿಯೂ, ಅವಕ್ಷೇತ್ರ ಸಮಗೆ ಸವಿಭಾವ ವಾದ ಜವಾನ್ ದೇಶದಲ್ಲಿಯೂ ಸಹ, ಅಯಾ ದೇಶಗಳ ಪತ್ರಿಕೆಗಳಿಗೆ ಇರುವಷ್ಟು ಮಟ್ಟಿಗೆ ಇಲ್ಲ. ಇಂಗ್ಲೊಷ್ ಭಾಷೆಯಲ್ಲಿ ದೇಶೀಯರಿಂದ ಆಗುತ್ತಿರುವ ಪತ್ರಿಕೆಗಳಲ್ಲಿ ಮೂರು ನಾಲ್ಕು ಹೊರತು ಉಳಿದುವು ಅಷ್ಟೇನೂ ಒಳ್ಳೆಯ ಸ್ಥಿತಿಯಲ್ಲಿಲ್ಲ. ಅನೇಕ ಇಂಗ್ಲೊಷ್ ಪತ್ರಿಕೆಗಳು ಹೀನ ದಶಯಲ್ಲಿವೆ. ದೇಶಭಾಷಾ ಪತ್ರಿಕೆಗಳಲ್ಲಿ ಪ್ರಸಿದ್ಧವಾದ ಕೆಲವನ್ನು ಬಿಟ್ಟರೆ, ಏಕ್ಕೂಪ್ಯ ಯಾವ ದೃಷ್ಟಿಯಿಂದ ನೋಡಿದರೂ ಉನ್ನತ ಸ್ಥಿತಿಯಲ್ಲಿಲ್ಲ. ಕನ್ನಡ ನಾಡಿನ ಪತ್ರಿಕೆಗಳ ಸ್ಥಿತಿಯಂತೂ ಪರಮ ಶೋಜ ನೀಯವಾಗಿದೆ. ಬಂಗಾಳದಲ್ಲಿ “ವಸುವುತ್” ನೊದಲಾದುವೂ, ಮಹಾರಾಷ್ಟ್ರದಲ್ಲಿ “ಕೇಸರಿ” ನೊದಲಾದುವೂ ಸರ್ವತ್ರ ಪ್ರಸಿದ್ಧವಾದ ಪತ್ರಿಕೆಗಳು. ಅವುಗಳನ್ನು ಹತ್ತಾರು ಸಾವಿರ ಮಂದಿ ಓದುತ್ತಾರೆ. ಅದರಿಂದ ಅವುಗಳಿಗೆ ಹತ್ತಾರು ಸಾವಿರ ರೂಪಾಯಿಗಳ ಲಾಭ ಎದೆ. ಅದರಿಂದ ಅವು ಇನ್ನೂ ಹತ್ತಾರು ತೆರಗಳಲ್ಲಿ ತಮ್ಮ ಸೌಕರ್ಯಗಳನ್ನು ಹೆಚ್ಚಿಸಿಕೊಂಡು, ಹೆಚ್ಚು ಹೆಚ್ಚಾಗಿ ಸೇವೆಮಾಡಲು ಶಕ್ತವಾಗುತ್ತವೆ. ಈಚೆಗೆ ಹಿಂದೀ ಭಾಷೆಯಲ್ಲಿಯೂ, ತಮಿಳನಲ್ಲಿಯೂ, ತೆಲುಗುನಲ್ಲಿಯೂ ಪ್ರಜಾರಂಜಕಗಳಾದ ದಿನ ಪತ್ರಿಕೆಗಳೂ ವಾರ ಪತ್ರಿಕೆಗಳೂ ಆಗಿವೆ. ನಮ್ಮ ಕನ್ನಡದಲ್ಲಿಯಾದರೋ ಅವುಗಳೊಡನೆ ಹೊಲಿಸಲಾಗುವಷ್ಟು ಅಭಿವೃದ್ಧಿಯಾಳ್ಳ ಪತ್ರಿಕೆಯು ಹೆಸರಿಗಾದರೂ ಒಂದಿಲ್ಲ.

ಇದಕ್ಕೂ ಕಾರಣವೇನಿರಬಹುದು? ಅನೇಕ ಕಾರಣಗಳು ಇರಬಹುದು. ಆದರೆ ಮಹಾಜನರ ಬೈದಾಸೀನ್ಯವು ಅವುಗಳಲ್ಲಿ ಮುಖ್ಯವಾದುದೆಂದು ನಾನು ಸಂಭದ್ದೇನೆ. ಮಹಾಬನರಿಗೆ ಪತ್ರಿಕೆಗಳ ಬೆಲೆ ಎಷ್ಟುಂಬುದನ್ನು ತಿಳುಹಿಸಿಕೊಟ್ಟು, ಪತ್ರಿಕೆಗಳ ಕ್ಷೇತ್ರದಶೇಗೆ ಮೂಲಕಾರಣವಾಗಿರುವ ಅವರ ಬೈದಾಸೀನ್ಯವನ್ನು ಹೋಗಲಾಡಿಸುವುದು ಸಮಗ್ಲಲ್ಲಿಗೂ ಪ್ರಥಮ ಕರ್ತವ್ಯವಾಗಿರುತ್ತದೆ. ಈ ಕರ್ತವ್ಯವು ಸಮ್ಮಗ್ಳ ಸ್ವಂತ ಖ್ಯಾತಿ ಲಾಭಗಳಿಗೆ ಸೇರಿದ್ದಲ್ಲ. ದೇಶದ ಶಾಶ್ವತ ಹಿತಕ್ಕೂ ಸೇರಿದ್ದು.

ಪತ್ರಿಕೆಯ ಹೋರಗಿನ ಸೋಗಸು

ಸಮ್ಮ ದೇಶದಲ್ಲಿ ಪತ್ರಿಕೆಗಳಿಗೆ ಇರತಕ್ಕೂ ಕೊರತೆಗಳನ್ನು ಸ್ಪಷ್ಟವಾಗಿ ವಿಚಾರವಾಡೋಣ. ನೋಡಲು ಸೋಡಬೇಕಾದುದು ಅವುಗಳ ಬಾಹ್ಯರೂಪ; ಏಕೆಂದರೆ, ಪತ್ರಿಕೆಯ ಆಕಾರ ಮುದ್ರಣಗಳು ರಮ್ಮವಾಗಿಲ್ಲದಿದ್ದರೆ ಅವು ವಾಚಕರನ್ನು ಸಂಪಾದಿಸುವುದು ಕಷ್ಟ. ನಾವಾನ್ಯ ಜನರು ಪತ್ರಿಕೆಯನ್ನು ಕರ್ತವ್ಯಬುದ್ಧಿಯಿಂದ ಓದತಕ್ಕೂ ವರಲ್ಲ. ಪತ್ರಿಕಾ ವಾಚನವು ವ್ರತವಲ್ಲ, ಶಾರ್ಥಕವಲ್ಲ; ಬೇವನ ಸಂಪಾದನೆಯ ಕಾರ್ಯವೂ ಅಲ್ಲ; ಅದನ್ನು ಓದಬೇಕೆಂಬ ನಿರ್ಬಂಧವು ಯಾವ ವಿಧದಲ್ಲಿಯೂ ಇಲ್ಲ. ಪತ್ರಿಕೆಯನ್ನೂ ಇದುವುದು ಏನೋದಕ್ಕಾಗಿ, ಚಿಂತೆಯನ್ನು ಕಳೆಯುವುದಕ್ಕಾಗಿ, ಸಾಧ್ಯವಾದರೆ ಸ್ಪಷ್ಟ ಮಟ್ಟಿಗೆ ದೇಶಾಭವಾಸದ ಆವೇಶವನ್ನು ಕ್ಷೇತ್ರವಾತ್ರ ತಾಳುವುದಕ್ಕಾಗಿ. ಹೀಗಿ ರುವಲ್ಲಿ, ಒರಟು ಕಾಗದದಮೇಲೆ, ಮುಖ್ಯದರೆ ಕ್ಯು ಕೆಡಿಸುವಷ್ಟು ಮಂಸ ಹಾಕಿ, ಕಳ್ಳಿಗೆ ಸಹ್ಯವಲ್ಲದವಾಗೆ ಅಜ್ಞಾನಾದಿದ ಪತ್ರಿಕೆಯಲ್ಲಿ ಎಂಥ ಸರಸ ಕವಿತೆಯಿದ್ದರೇನು, ಎಂಥ ಘನ ವೇದಾಂತವಿದ್ದರೇನು, ಎಂಥ ಪ್ರಶ್ನೆ ರಾಜಕೀಯ ಜಿಜ್ಞಾಸೆಯಿದ್ದರೇನು? ಲೇಖಕ ಚಾಲಕರಂತೆಯೇ ವಾಚಕನೂ ವಾರವಾಧಿಕ ದೃಷ್ಟಿಯಳ್ಳಿವ ನಾದರೆ, ಅವನು ಪತ್ರಿಕೆಯ ಹೋರಗಿನ ವಿಕಾರವನ್ನು ಎಣಿಸದೆ, ಒಳಗಿನ ತಿರುಳನ್ನೇ ಹುಡುಕುತ್ತ ಹೋಗುವನು. ಆದರೆ ಸಮ್ಮ ದುರದೃಷ್ಟಿದಿಂದ ಈ ಪ್ರಪಂಚದಲ್ಲಿ ಅಂಥಾ ತತ್ತ್ವಪ್ರಸ್ಪೇಶಿಗಳು ನೂರರಲ್ಲಿ

ಒಬ್ಬರಂತೆ ಕೂಡ ಸಿಕ್ಕುವುದಿಲ್ಲ. ತೊಂಬತೊಂಬತು ಮಂದಿ ಪಾತ್ರೀಯ ಹೇಳಿರುವ ಕೊಳೆಯನ್ನು ನೋಡಿ ಅದರೂಭಿನ ಹಾಲನ್ನೂ ಅಸಹ್ಯ ದಿಂದ ಚೆಲ್ಲಿತಕ್ಕವರು. ಅದಕಾರಣ ಸಮ್ಮ ಪತ್ರಿಕೆಗಳು ಬಾಹ್ಯ ಸ್ವಾಂದಯರವನ್ನು ಹೆಚ್ಚಿಸಿಕೊಳ್ಳುವುದು ಆವಶ್ಯಕವಾಗಿದೆ. ಈ ಮಾತಿಗಾಗಿ ಸಮ್ಮ ಧಾರವಾಡದ ಬಂಧುಗಳು ಸನ್ನಲ್ಲಿ ಆಗ್ರಹಮಾಡಕೂದ ದೆಂದು ಬೇಡುತ್ತೇನೆ. ಇದ್ದದ್ದರಲ್ಲಿ ಮಂಗಳೂರಿನ ಬಂದೆರಡು ಪತ್ರಿಕೆಗಳೂ, ಮೈಸೂರು ಕಡೆಯ ಬಂದೆರಡೂ ಸುವಾರಾಗಿವೆ. ಅದರೆ ಎಲ್ಲವೂ ಇನ್ನೂ ಉತ್ತಮವಾಗಬೇಕೆಂದು ಸನ್ನ ಆಶೆ.

ಈಚೀಚೆಗೆ ಕೆಲವು ಪತ್ರಿಕೆಗಳಲ್ಲಿ ಭಾವಚಿತ್ರಗಳೂ ಬರುತ್ತಿವೆ. ಸಮ್ಮ ದೇಶದ ಭಾರೀ ಇಂಗ್ಲಿಷ್ ಪತ್ರಿಕೆಗಳಲ್ಲಿ ಬರುವ ಭಾವಚಿತ್ರಗಳೇ ತೆನಾಲಿ ರಾಮಕೃಷ್ಣನ ಚಿತ್ರಗಳಂತೆಯೂ, “ಪಂಚ” ಮೂದಲಾದ ಪ್ರಸಿದ್ಧ ಇಂಗ್ಲಿಷ್ ಹಾಸ್ಯ ಪತ್ರಿಕೆಗಳಲ್ಲಿರುವ ಆಭಾಸ ಚಿತ್ರಗಳಿಗೆ ಪ್ರತಿಯಾದ ವಿಕಾರಗಳಂತೆಯೂ ಇರುವಲ್ಲಿ, ಕನ್ನಡ ಪತ್ರಿಕೆಗಳ ಚಿತ್ರ ಮೈಭಾವನ್ನು ವಣಿನೆ ಮಾಡುವುದು ಅನಾವಶ್ಯಕ. ಬಂದೆಂದು ವೇಳೆ ಈ ಚಿತ್ರಗಳನ್ನು ನೋಡಿದರೆ ಚಿತ್ರಿತರಾದವರಿಗೂ ಆವರ ಬಂಧು ಏಂತರಿಗೂ ನಗು ಬಂದೀ ತೋ ಅಳು ಬಂದಿತೋ ಉಪಿಸುವುದು ಕಷ್ಟ. ಚಿತ್ರಗಳನ್ನು ಅಚ್ಚುಮಾಡುವುದು ವೆಚ್ಚಿದ ಕೆಲಸ. ಸುಣಾಪಿನ ಕಾಗದ, ಒಳ್ಳೆಯ ಮಸಿ, ಜೊಕ್ಕುಟವಾದ ಪಡಿಯಚ್ಚು, ಸಯವಾದ ಯಂತ್ರ, ನಾಬೂಕಾದ ಕೈಗಾರಿಕೆ—ಇವುಗಳಲ್ಲಿ ಯಾವುದಿಲ್ಲದ್ದರೂ ಚಿತ್ರವು ಅಂದವಾಗುವುದಿಲ್ಲ. ಈಚೆಗೆ ಬೆಂಗಳೂರಿನ ಬಂದೆರಡು ಪತ್ರಿಕೆಗಳವರು ಪ್ರಕಟಿಸಿರುವ ಭಾವಚಿತ್ರಭರಿತಗಳಾದ ವಿಶೇಷ ಸಂಚಿಕೆಗಳು ಅಂದವಾಗಿವೆ ಎಂದು ಹೇಳಿಕೊಳ್ಳಲು ನನಗೆ ಸಂತೋಷವಾಗಿದೆ.

ವಾಚನ ವಿಷಯಗಳು

ಇನ್ನು ಪತ್ರಿಕೆಗಳಲ್ಲಿಯ ಲೇಖನವಿಷಯಗಳನ್ನು ಕುರಿತು ವಿಚಾರ ಮಾಡೋಣ. ವಿಷಯಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಒಳಗೆಂದು:

- (೧) ವೃತ್ತಾಂತ ಭಾಗ,
- (೨) ವಾದ ಭಾಗ,
- (೩) ವಿದ್ಯಾಪ್ರಚಾರ ಭಾಗ,
- (೪) ವ್ಯಾಪಾರ ಪ್ರಕಟನೆಗಳ ಭಾಗ.

(೧) ವೃತ್ತಾಂತ ಭಾಗ

ವೃತ್ತಾಂತ ಭಾಗದಲ್ಲಿ ಕಣ್ಣಡ ಪತ್ರಕೆಗಳು ಬಹುಮಾಟ್ಟಿಗೆ ಇಂಗ್ಲಿಷ್ ಪತ್ರಿಕೆಗಳಿಂದ ತಜುರ್ವೆಯು ಪಾಡಿಕೊಂಡು ಜೀವಿಸಬೇಕಾಗಿದೆ. ಈ ತಜುರ್ವೆಯು ಕೂಡ ಅನೇಕ ವೇಳೆ ಸಮರ್ಪಕವಾಗಿರುವದಿಲ್ಲ. ವಾತಾರ ಪ್ರಚಾರ ಕಾರ್ಯಕ್ರಮ ಸಮ್ಮಾನ ಪತ್ರಿಕೆಗಳು ತಕ್ಷಣ್ಯು ಗಮನ ಕೊಡುತ್ತಿಲ್ಲವೆಂದು ಸನ್ನಿಭಾವನೆ. ಈ ಭಾಗದಲ್ಲಿ ಮ್ಯಾಸ್ಕೋರಿನ್ “ವೃತ್ತಾಂತ ಪತ್ರಿಕೆ”ಯು ಶಾಲ್ಯವಾಗಿದೆಯೆಂದು ಸನಗೆ ತೋರುತ್ತದೆ. ವೃತ್ತಾಂತಗಳನ್ನು ಆರಿಸಿ ಪೋಣಿಸುವುದರಲ್ಲಿ ಒಂದು ಕ್ರಮ ವಿರಬೀಕು. ವೃತ್ತಾಂತ ಪ್ರಕಟನೆಯ ಮುಖ್ಯೋದ್ದೇಶವು ಒಸರ ದಿನಚರಿಗೆ ಅವಶ್ಯವಾದ ತಿಳಿನಳಿಕೆಯನ್ನು ಕೊಡುವುದು. ರಾಜಕೀಯ ವ್ಯಾತಾಸಗಳು, ಸಾಮಾಜಿಕ ಸಮಾರಂಭಗಳು, ಪ್ರಸಂಗ ಒಸರ ಆಗಮನ ಸಂಚಾರಗಳು, ವ್ಯಾಪಾರದ ಒದಲಾವಣಿಗಳು, ಶಾಸ್ತ್ರಕಲೆಗಳಲ್ಲಿ ಸೂತರಣೆಗಳು—ಇವೇ ವೊದಲಾದುವಾಗಿ ಈ ಭಾಗವು ತಿಳಿಸಬೀಕು. ಈ ನಾನಾ ಸಂಗತಿಗಳು ಸ್ವದೇಶಕ್ಕೆ ಸಂಬಂಧಪಟ್ಟವಾದರೆ ಹೆಚ್ಚು ಗಮನ ನಕ್ಕೆ ಇರುವಾಗುವುದು. ಇಂಥನ್ನಾಗಳನ್ನು ಬಿಟ್ಟು, ಮೂರು ಕ್ಷೇತ್ರಗಳು ಮಾನ್ಯ, ಎರಡು ತಲೆಯ ಆದ್ಯಾತ್ಮಿಕ ಕಥೆಗಳನ್ನು ಪ್ರಕಟಿಸುತ್ತಿದ್ದರೆ ಪತ್ರಿಕೆಯ ಮುಖ್ಯೋದ್ದೇಶವು ಸೆರಪೇರಿದಂತಾಗುವದಿಲ್ಲ. ಆದರೆ ಹೆಸರೇ ವಾತಾರ-ಪತ್ರಿಕೆ—“Newspaper”, “News” ಅಥವಾ ವಾತೀಯೇ ಪತ್ರಿಕೆಯ ಮೂಲ ಸಾಮಗ್ರಿ. ವಾತೀಯು ಯಾವುದಾದರೂ ವಿಧದಲ್ಲಿ ಜನರಿಂದ ಪ್ರತ್ಯೇಕ್ಕ ವಾಗಿಯೂ ಸಮಾವಾಗಿಯೂ ಸಂಬಂಧಪಟ್ಟಿರಬೀಕು. ವಾಚಕರಿಗೆ

ಲೋಕಪರಿಸ್ಥಿತಿಯನ್ನು—ಎಂದರೆ, ಸ್ವದೇಶ ಪರದೇಶಗಳಲ್ಲಿ ದಿನೇ ದಿನೇ ಆಗುತ್ತಿರುವ ಅಭಿವೃದ್ಧಿಗಳನ್ನು ಸಂಧಾನಗಳನ್ನೂ, ಅವುಗಳ ಕಾರಣ ಗಳನ್ನು ಖಚಿತಗಳನ್ನೂ—ಕರಮ ಕರಮವಾಗಿ ತಿಳಿಸಿಕೊಡುವುದೇ ಪತ್ರಕೆಯ ಪ್ರಧಾನ ಕರ್ತವ್ಯ. ಆದ್ದರಿಂದ ಪ್ರತಿಯೊಂದು ದಿನ ಪತ್ರಕೆಯೂ ಒಂದು ಪುಟವನ್ನಾದರೂ, ಪ್ರತಿಯೊಂದು ವಾರ ಪತ್ರಕೆಯೂ ಏರಜು ಮಾರು ಪುಟಗಳನ್ನಾದರೂ ಪ್ರತಿಯೊಂದು ಸಂಚಿಕೆಯಲ್ಲಿಯೂ ಸಮಾಜಾರ ಸಂಗ್ರಹಕಾರ್ತಿಗಳಾದ್ದುವುದು ಆವಶ್ಯಕವೆಂದು ಸನಗೆ ತೋರುತ್ತದೆ. ಸಮಾಜಾರಗಳನ್ನು ಪ್ರಾಂತೀಯ ವೃತ್ತಾಂತ, ಭಾರತೀಯ ವೃತ್ತಾಂತ, ವಿದೇಶೀಯ ವೃತ್ತಾಂತ—ಎಂಬುದಾಗಿ ಮಾರು ವಿಭಾಗವಾಡಿ ಏಷಯುದ ಪ್ರಾಧಾನ್ಯಕ್ಕೆ ತಕ್ಷಂತಿ ಬೇರೆ ಬೇರೆ ಸಂಗತಿಗಳನ್ನು ಸಂಗ್ರಹಿಸಿ ಯೋಜನೆಮಾಡಿ ಕೊಟ್ಟರೆ ಓದು ವವರಿಗೆ ಹಿತವಾಗಿರುವುದು.

ಸ್ವಲ್ಪಿಯ ವಾತ್ತೆ

ಕನ್ನಡ ನಾಟಕನಲ್ಲಿ ಪ್ರಚಾರ ಚಿತ್ರಕಾರ್ತಾಗಿ ಆಗಬೇಕಾಗಿರುವ ಒಂದು ದೊಡ್ಡ ಕೆಲಸವು ಸ್ವಲ್ಪಿಯು ವಿದ್ಯವಾನಗಳ ಪ್ರಕಟನೆ. ಸಮುದ್ರ ದೊಡ್ಡ ಉರುಗಳಲ್ಲಿ ಜನರ ಸ್ವಲ್ಪಿಗಳು ಹೇಗೆಯೇ, ಅವರ ಕುಂಡು ಕೊರತೆಗಳೇನು, ಅವರ ಆಲೋಚನೆಗೆ ಸ್ವಲ್ಪಿರುವ ವಿಷಯಗಳೇನು— ಇವುಗಳನ್ನು ಕುರಿತು ಪಕ್ಕಾಕ್ಷರ್ಯಾದಾವತ್ವಯಾದರೂ ಉರಿಸವ ರೂಭುರು ಒಂದು ಪತ್ರವನ್ನು ಸಂಕ್ಷೇಪವಾಗಿ ಒವಾಬ್ದಾರೀ ಬುಟ್ಟಿಯಿಂದ ಬರೆದು ಪತ್ರವಾಗಿ ಪತ್ರಿಕೆಗಳಿಗೆ ಕಳುಹಿಸಬೇಕು. ಈಗ ನಮ್ಮ ದೇಶದ ಅನೇಕ ದೊಡ್ಡ ದೊಡ್ಡ ಉರುಗಳ ಇರುವಿಕೆಯೇ ಹೊರಗಿನ ಪ್ರಪಂಚಕ್ಕೆ ಗೊತ್ತಾಗುವಂತಿಲ್ಲ. ಪಕ್ಕಾ ಪತ್ರವೊಂದಾದರೂ ತಾಲ್ಲೂಕು ತಾಲ್ಲೂಕಿನಿಂದಲೂ ಬಂದು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದರೆ, ತಾಲ್ಲೂಕಿನ ಜನರಿಗೂ ಜನರಿಗಿನ ಪ್ರಪಂಚಕ್ಕೂ ಒಂದು ಸಂಬಂಧವುಂಟಾಗುವುದು. ತಾಲ್ಲೂಕಿನ ಸ್ಥಿತಿಯು ಉತ್ತಮವಾದಲ್ಲಿ ಅದರಿಂದ ಮಾರ್ಗವಾಗುವುದು.

ಇದೂ ಅಲ್ಲದೆ ಕಣಾರಟಕಸ್ಥಿರ್ಲು ಏಕೇಭವಿಸಬೇಕಾದರೆ ಕಣಾರಟಕದ ನಾನಾಭಾಗಗಳವರು ಪರಸ್ಪರ ಸ್ಥಿತಿ ಗತಿಗಳನ್ನು ಸಾಧ್ಯವಾದವುಂಟು ಚೆನ್ನಾಗಿ ಅರಿತುಕೊಳ್ಳಲು ಅವಕಾಶವಿರಬೇಕು. ಸಮ್ಮಾನಾಭಾಗಗಳ ಪತ್ರಿಕೆಗಳು ಆಯಾ ಪ್ರದೇಶಗಳ ವರ್ತಮಾನಗಳನ್ನು ಚೆನ್ನಾಗಿ ಶೇಖರಿಸಿಕೊಡುತ್ತು ಬಂದರೆ ಅದು ಕಣಾರಟಕರ ಅನ್ವೇಷಣೆ ಪರಿಚಯಕ್ಕೂ ಏಕಮಾತ್ರಕ್ಕೂ ಸಾಧಕವಾಗುವುದು.

ಸಂಕ್ಷಿಪ್ತ ಲಿಖಿತ

ಈ ಸಂದರ್ಭದಲ್ಲಿ ಗಮನಿಸಬಹುದಾದ ಅಂಶವು ಒಂದಿದೆ. ಕನ್ನಡದಲ್ಲಿ ‘ವಾಟಾ ಯಾಂಡ್‌’, ಎಂದರೆ ಸಂಕುಚಿತ ಲೋಯ್ಲು, ಇನ್ನೊಮ್ಮೆ ತಯಾರಾಗಿಲ್ಲ. ಇದರಿಂದ ಉಪನ್ಯಾಸ ಭಾಷಣಗಳನ್ನು ಇಂಗ್ಲಿಷ್ ಪತ್ರಿಕೆಗಳಲ್ಲಿ ಕೊಡುವಂತೆ ಯಥಾ ಶ್ರೀತವಾಗಿ ಕೊಡುವುದು ಈಗ ಸಮಗೆ ಸಾಧ್ಯವಿಲ್ಲ. ಭಾಷಣದ ಮುಖ್ಯ ಗುಣವು ಅದರ ವಾಗಣ್ಣೀರಣೆ, ವ್ಯಂಗ್ಯ ಪದಪ್ರಯೋಗ ಮುಂತಾದುವುಗಳಲ್ಲಿರುತ್ತದೆ. ಭಾಷಣದ ಮುಖ್ಯ ವಿಷಯಗಳನ್ನು ಸಂಕ್ಷೇಪಿಸಿ ಅದರ ಸಾರಾಂಶವನ್ನು ಮಾತ್ರ ನಾವು ಕೊಟ್ಟರೆ, ಅದರಲ್ಲಿ ಭಾಷಕನ ಶಬ್ದಪ್ರಭಾವವಿಲ್ಲದೆ ಹೋಗಿ, ಅದು ಬಹುಮಾರ್ಪಿಗೆ ನೀರಸವಾಗುತ್ತದೆ. ಸಮ್ಮಾಲ್ನಿ ಸಾರ್ವಜನಿಕ ಸರ್ವಾರಂಭಗಳು ಪ್ರಬಲಿಸಿದವಾಗೆಲ್ಲ ಉಪನ್ಯಾಸಗಳು ಹೆಚ್ಚಾಗುವುವು. ಅವುಗಳನ್ನು ಯಥಾ ಶ್ರೀತವಾಗಿ ಮುದ್ರಿಸಿಕೊಟ್ಟ ಹಾಗೆಲ್ಲ ಪತ್ರಿಕೆಗಳ ಸಾಪ್ರರಸ್ಯವೂ ಪಾರುಬಲ್ಯವೂ ಹೆಚ್ಚುವುವು. ಇದಕ್ಕೆ ಬೇಕಾದುದು ಸಂಕ್ಷೇಪ ಲೋಯಿ. ಅದನ್ನು ಪರಾಟಸಲು ಬೆಂಗಳೂರಿನ ಸಂಕ್ಷಿಪ್ತ ಲೋಯಶಲರು ಒಬ್ಬುಒಬ್ಬು ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನವು ಸಫಲವಾದರೆ ಕನ್ನಡ ಪೃಥ್ವೀಪತ್ರಿಕೆಗಳಿಗೆ ದೊಡ್ಡ ಉಪಕಾರ ವಾಗುವುದು.

(೨) ವಾದ ಭಾಗ

ಇನ್ನು ವಾದ ಭಾಗದ ವಿಷಯವಾಗಿ ಒಂದೆರಡು ಮಾತುಗಳನ್ನು ಹೇಳಬೇಕೆಂದಿರುವೇನು. ಅದರೆ ಅದು ಸ್ವಲ್ಪ ಅಪಾಯದ ಕೆಲಸ.

ಪಕೆಂದರೆ, ಅದು ಅಭಿಪ್ರಾಯಗಳ ವಿಚಾರಕ್ಕೂ ನೀತಿಯ ವಿಚಾರಕ್ಕೂ ಸಂಬಂಧಪಟ್ಟ ವಿಷಯ. ಅದರಲ್ಲಿ ನಾನು ತತ್ತ್ವಪದೇಶ ಮಾಡಲು ಹೊರಟಿರುವನೆಂದಾಗಲಿ, ಇತರರಿಗೆ ತತ್ತ್ವಪದೇಶವು ಅವಶ್ಯವಾಗಿದೆಯೆಂದಾಗಲಿ ಯಾರೂ ನನ್ನ ಮಾತುಗಳಿಗೆ ಅರ್ಥಮಾಡಬಾರದು. ಆತ್ಮಪರೀಕ್ಷೆಯ ಅಭ್ಯಾಸವುಳ್ಳ ಪ್ರತಿಯೊಬ್ಬ ಪತ್ರಿಕಾ ಚಾಲಕಸಿಗೂ ಅಂತರಂಗದಲ್ಲಿ ತನ್ನ ಹಿಂದಿನ ಸಡತೆಯ ವಿಷಯವಾಗಿ ಪಶ್ಚಾತ್ತಾಪ ವಿಷಾದಗಳು ಒಂದೊಂದು ಮೇಳಿಯಾದರೂ, ಸ್ವಲ್ಪಸ್ವಲ್ಪವಾಗಿಯಾದರೂ ಬರುತ್ತವೆಂದು ನಾನು ತಿಳಿದುಕೊಂಡಿದ್ದೇನೆ. ತಾನು ಆದಿದ್ದಲ್ಲವೂ ನರಿ, ಮಾಡಿದ್ದಲ್ಲವೂ ಹಿತ; ತನ್ನ ಅಭಿಪ್ರಾಯದಲ್ಲಿ ದೋಷವಿಲ್ಲ, ತನ್ನ ಮರುಕಕ್ಷೆ ಕಾರಣವಿಲ್ಲ—ಎಂದು ಹೇಳಿಕೊಳ್ಳುವ ಪತ್ರಿಕಾ ಲೇಖ ಕರು ಇರಬಹುದೋ ಏನೋ! ಸನಗೆ ಅಂಥಾ ಯೋಗವಿಲ್ಲ. ಮನುಷ್ಯ ಮಾತ್ರನಾದವನಿಗೆ ದಿವ್ಯದೃಷ್ಟಿಯಿಲ್ಲ. ನಮ್ಮ ಕಣ್ಣಿನ ನೋಟವು ಲೋಕದ ಒಳಮನುಗಳನ್ನು ಭೇದಿಸಿ ತಿಳಿಯಲಾರದು. ಈ ದಿನ ನಮಗೆ ಸರಿಯೆಂದು ತೋರುವುದು ನಾಳೆ ಬೇರೊಂದು ಕಾರಣದಿಂದ ತಪ್ಪೆಂದು ತೋರಬಹುದು. ಒಂದು ಪಕ್ಷದಿಂದ ಹಾವಾಗಿ ಕಂಡುದು ಇನ್ನೊಂದು ಪಕ್ಷದಿಂದ ಹಾರವಾಗಿ ಕಾಣಿಸಬಹುದು. ಒಗದಾಪ್ಯಾಪಾರದಲ್ಲಿ ನನ್ನ ತಿಳಿವೇ ಎಲ್ಲಿರಿಗೂ ತಿಳಿವು; ಇಂದಿನ ತಿಳಿವೇ ಎಂದಿಗೂ ತಿಳಿವು—ಎಂದು ವಿಚಾರಪರರಾದವರು ಯಾರೂ ಹೇಳಲಾರರು. ಸನಗಂತೂ ಅಂಥಾ ಢ್ಯೇರ್ಪವಿಲ್ಲ. ಸನಗಾರುವುದು ಮಿತವಾದ ದೃಷ್ಟಿ, ಮಿತವಾದ ಶಕ್ತಿ. ಇಂಥವನು ಹಿಂದೆ ತಪ್ಪಿರಬಹುದು, ಮುಂದೆ ತಪ್ಪಬಿಹುದು. ಆದರೂ ಅಂಥವನೂ ಕೂಡ ನಮಸ್ತಾರಿಗೂ ಗಾರ್ಜುಗಳಾದ ಒಂದೆರಡು ನೀತಿಗಳನ್ನು ಒಳ್ಳಿಪಕ್ಕಿಂತ ತಂದುಕೊಳ್ಳುಬಹುದಲ್ಲವೇ? ನಾನು ಆಡುವ ಮಾತ್ರ ಉಪಾಧ್ಯಾಯನು ಶೈಷ್ವನೋಡನೆ ಆಡುವ ರೀತಿಯು ಎಷ್ಟು ಮಾತ್ರವೂ ಅಲ್ಲ. ಅಣ್ಣಿತಮ್ಮಾದಿರೊಡನೆಯೂ ಆಪ್ತಮಿತ್ರರೊಡನೆಯೂ ಮನುಷ್ಯನು ಕಳಪಳವನ್ನು ಹೇಳಿಕೊಂಡು ನೀತಿ ವಿಮರ್ಶೆ ಮಾಡುವ ರೀತಿಯಲ್ಲಿ ನಾನು ತಮಗೆ ಅರಿಕೆ ಮಾಡತಕ್ಕೂ ನಾಗಿದ್ದೇನೆ.

ಪತ್ರಿಕೆಯೇ ಪ್ರಜೀಯ ಮಂತ್ರ

ಪ್ರಜಾ ರಾಜ್ಯದಲ್ಲಿ ವೃತ್ತಪತ್ರಿಕೆಯು ಪ್ರಜೀಯ ಅಂತರಂಗವೆಂದು ಹೇಳಲೇ ಹೇಳಿದೆನನ್ನೇ. ಅಂತರಂಗದ ಅತಿಶ್ಯೇಹವಾದ ಕಾರ್ಯವು ವಿವೇಚನೆ. ರಾಜನಿಗೆ ಮಂತ್ರಿಗಳು ಹೇಗೆಯೋ, ಪ್ರಜೀಗೆ ಪತ್ರಿಕೆಗಳು ಹಾಗೆ; ಎಂದರೆ—ಅವು ರಾಜ್ಯಸ್ಥಿತಿಯನ್ನು ಚೆನ್ನಾಗ್ನಿ ವಿವರಿಸಿ, ಧರ್ಮಾರ್ಥ ಧರ್ಮಗಳ ವಿಮರ್ಶೆಯನ್ನು ಸುಲಭಪಡಿಸತಕ್ಕವುಗಳಾಗಬೇಕು. ಹಿಂದೆ ಸನ್ಕಾರಿಗಳಾದವರು ರಾಜನೊಡನೆ ಕುಳಿತು ಆಲೋಚಿಸಿ, ಸಲಹಿಗಳನ್ನು ಕೊಟ್ಟು, ಸಿಜಾಯು ಕಾರ್ಯವನ್ನು ರಾಜಸಿಗೇ ಬಿಡುತ್ತಿದ್ದರು; ಆಲೋಚನೆ ವಾಡುವ ಕೆಲಸವನ್ನು ರಾಜನಿಗೆ ತಪ್ಪಿಸಿ, ತಾವೇ ನಿಜಾಯಗಳನ್ನು ಕೊಟ್ಟು, ಅವನನ್ನು ಸಿಂಗರದ ಬೊಂಬಿಯಾಗಿ ವಾಡುತ್ತಿರಲ್ಲ. ಈಗ ಪತ್ರಿಕೆಗಳೂ ಹಾಗೆಯೇ ಪ್ರಜೀಗಳಲ್ಲಿ ಸ್ವಕಂತ್ರವಿಚಾರ ಬುದ್ಧಿಯನ್ನು ಬಲಪಡಿಸತಕ್ಕವುಗಳಾಗಿರಬೇಕು. ಆದರೆ ಕೆಲಪತ್ರಿಕೆಗಳ ಲೇಖಿಕೆ ರಿಗೆ ಇದು ಸುಲಭವಲ್ಲ. ಅವರು ತಮ್ಮ ಅಭಿಪ್ರಾಯಗಳು ನಿರ್ದೇಶಿಸಿ ವಾದವುಗಳಿಂದಂತೆ, ತಮ್ಮ ದೃಷ್ಟಿಯು ಸೂಕ್ಷ್ಮಭೇದಕವಾದದ್ದಿಂದಂತೆ ಅಂಡಿಕವಾಟಿಕೊಂಡಿರುತ್ತಾರೆ. ತಮಗೆ ಗೋಚರಿಸದ ಅಂಶ ವೀಂದಿರಬಹುದೋ ಏನೋ; ತಮ್ಮ ಪ್ರತಿಪಕ್ಷದವರ ವಾದದಲ್ಲಿ ಸ್ವಲ್ಪ ಸತ್ಯವಿದ್ದೀಕೋ, ಏನೋ—ಎಂಬ ಶಾಸ್ತ್ರೀಯ ಅವರ ಚಿತ್ತಕ್ಕೆ ಬರುವುದಲ್ಲಿ. ಹೀಗೆ ದೃಢಸ್ಥಿಯವುಳ್ಳವರು ಇತರ ಅಭಿಪ್ರಾಯಗಳನ್ನು ಹೇಗೆ ತಾನೆ ಸಹಿಸಿಯಾರು? ಸಿದ್ಧಾಂತವಾದ ಸಿದ್ಧಾಂತವು ತಮ್ಮ ದಾಗಿರುವಲ್ಲಿ ಇತರರು ಚರ್ಚಿವಾಟಿ ಶ್ರಮೆವಡುವುದೇ—ಎಂದು ಅವರು ಕಸಿಕರದಿಂದಲೂ ಆಶ್ಚರ್ಯದಿಂದಲೂ ಕೇಳುತ್ತಿರುತ್ತಾರೆ. ಸಮ್ಮಿಳಿತದಲ್ಲಿ ಸರಕಾರದ ಅಧಿಕಾರಿಗಳ ಪ್ರಶ್ನೆಯೂ ಆದೇ. ಸೂಧಿಲ ಸೂಕ್ಷ್ಮಗಳನ್ನು ಒಂತಿಸಿ, ನಾನ್ಯಾಯಾನಾನ್ಯಾಯಗಳನ್ನು ವಿಚಾರಿಸಿ ತೀವ್ರನಿಸುವ ವರು ನಾಷಿಲ್ಲಿರಲಾಗಿ, ಪ್ರಜಾಪ್ರತಿಸಿಧಿಗಳು ವಾದಿಸಿ ಆಯಾಸವಡುವುದೇತಕ್ಕೆ, ಪತ್ರಿಕೆಗಳು ಚರ್ಚಿಸಿ ಬಳಲುವುದೇತಕ್ಕೆ,—ಎಂಬುದೇ ಸಮ್ಮಿಳಿತದಲ್ಲಿ ಸರಕಾರದವರ ಸಮಸ್ಯೆ.

ಸ್ವತಂತ್ರ ವಿನೇಜನೆ

ಈ ವಿಧವಾದ ಆತ್ಮಪಶ್ಚಾಸವುಳ್ಳವರ ಕನಿಕರ ಪರಿತಾಪಗಳೇನ್ನೋ ಸೊಲ್ಲೀತಾರಹವಾದವೇ. ಆದರೆ ಪ್ರಜೆಗಳು ತಮ್ಮ ಸ್ವಂತ ಬುದ್ಧಿಗೆ ಸ್ವಲ್ಪವಾದರೂ ಕೆಲಸಕೊಡದೆ ಹೋದರೆ, ಆ ಅಂಗವು ಕ್ರಮೇಣ ಕೃಶವಾಗಿ ಕೆಲಸಕ್ಕೆ ಬಾರದೆ ಹೋಗುತ್ತಿ, ಆಮೇಲೆ ಅವರು ಪರಾಧಿನ ರಾದಾರು, ಎಂದರೆ—ಬಂದು ಕಡೆ ಸರಕಾರದ ಅಧಿಕಾರಿಗಳ ವಶವತ್ತಿಗಳಾದಾರು, ಅಥವಾ ಇನ್ನೊಂದು ಕಡೆ ಪತ್ರಿಕಾ ಲೇಖಕರ ವಶವತ್ತಿಗಳಾದಾರು. ಅಂತೂ ಇಂತೂ ಪ್ರಜಾಧಿಪತ್ಯವು ಸಿದ್ಧಿಸ್ತೀರ್ಥ ಯಾಗಾಗುವುದಿಲ್ಲ. ಮಂಗನ ಪುರೋಧ್ಯಾಧಿಯನ್ನು ಬಯಸುವ ಯಾವ ತಂದೆಯೂ ಮಗನನ್ನು ಸಾಪ್ತತಂತ್ರ್ಯಕ್ಕೆ ಬಡದೆ ತನ್ನ ಸರಳಿಸಂತೆ ಇರಿಸಿ ಕೊಂಡಿರುವುದಿಲ್ಲ; ಎಷ್ಟೋ ಏಷಯಗಳನ್ನು ಮಗನ ಸ್ವತಂತ್ರ ತೀವ್ರಾನಕ್ಕೇ ಬಿಂಬಿ, ಅವನು ಸ್ವಭಾದ್ರಯಿಂದ ಜೀವಿಸುವಂತೆ ಮಾಡುತ್ತಾನೆ. ದೂರ ವಿಚಾರವುಳ್ಳ ಪತ್ರಿಕಾಕರ್ತರೂ ಹಾಗೆಯೇ. ತನ್ನ ಅಭಿಪೂರ್ಯಗಳನ್ನು ಮಾತ್ರವೇ ಅವರು ಒಸರಿಗೆ ಮಾರು ಹೊತ್ತಾಗಿ ಸಾರಿ, ಒಸರು ತಮ್ಮ ಸ್ವತಂತ್ರ ಪವೇಚನೆಯನ್ನು ಬಿಂಬಿಪಡುವಂತೆ ಪ್ರೇರಿಸುವುದಿಲ್ಲ. ಮಂಗನು ಆಹಾರವನ್ನು ಸುಲಭವಾಗಿ ಜೀವಿಸಿಕೊಳ್ಳಬೇಕಂಬುದೇ ತಾಯಿಯು ಇಷ್ಟವಾಗಿದ್ದರೂ, ಆಕ ತುತ್ತನ್ನು ತನ್ನ ಬಾಯಲ್ಲಿ ಅಗಿದು ಆ ಉಗುಳನ್ನು ಮಂಗನಿಗೆ ತಿಸ್ತಿಸುವುದಿಲ್ಲ. ಆಹಾರವನ್ನು ಪಕ್ವಮಾಡಿ, ಮಂಗನೇ ಆದನ್ನು ಕೂಟಿದ ಮಟ್ಟಿಗೂ ತನ್ನ ಕೈಯಿಂದಲೇ ಉಂಡು, ತನ್ನ ಚೀಳಾಶಕ್ತಿಯನ್ನು ತಾನಾಗಿ ಹೆಚ್ಚಿಸಿಕೊಳ್ಳುವಂತೆ ಮಾಡುತ್ತಾಳೆ. ವೃತ್ತಪತ್ರಿಕೆಯೂ ಹಾಗೆಯೇ ಮಾಡಬೇಕು. ದೇಶ ಸಿಫ್ತಿಯನ್ನು ಕುಲತ್ವಿವಿಷಯಗಳನ್ನೆಲ್ಲಾ ಅದು ವೃತ್ತಾಂತ ವರದಿಗಳ ರೂಪದಲ್ಲಿ ಪ್ರಜೆಗಳಿಗೆ ಒದಗಿಸಬೇಕು. ಯಾಗೆ ಸಿದ್ಧವಾದ ವಿಷಯಗಳನ್ನು ಕುರಿತು ಸಂಪಾದಕೀಯ ಲೇಖನದಲ್ಲಿಯೂ ಇತರ ಪ್ರಬಂಧಗಳಲ್ಲಿಯೂ ವ್ಯಾಖ್ಯಾನ ಮಾಡುವ ಸಂದರ್ಭದಲ್ಲಿ ಯುಕ್ತ, ನಾಯಿ, ತರ್ಕ—ಇವುಗಳ ಮೂಲಕ ಗುಣದೋಷಗಳನ್ನು ತೋರಿಸಿಕೊಡಬೇಕು. ಬರಿಯ ದೂಷಣೆ, ಬರಿಯ ಉದ್ದಾರ, ಬರಿಯ ಮುಷ್ಕರ—

ಇವುಗಳನ್ನು ಪಲಂಬಿಸಬಾರದು. ತಾವು ಆಕ್ಷೇಪಣೆಯು ಸೂಚನೆಯನ್ನು ತೋರಿದೆ, ವಾಚಕರು ತಾವಾಗಿಯೇ ಆಕ್ಷೇಪಿಸುವ ರೀತಿಯಲ್ಲಿ ವಿಷಯ ಶಾಸನದಲ್ಲಿ ಮಾಡುವುದು ಲೇಖಕನ ಕುಶಲತೆ. ಪತ್ರಿಕಾ ಲೇಖಕರು ಮುಖ್ಯವಾಗಿ ಒಂದು ಸಿದ್ಧಾಂತವನ್ನಲ್ಲಿ, ಸಿದ್ಧಾಂತ ಮಾಡುವ ಕ್ರಮವನ್ನು. ಆದಕಾರಣ, ಪತ್ರಿಕೆಯೇ ಕ್ರಿಯೆಯಲ್ಲಿ ಮೊದಲನೆಯ ಭಾಗವಾದ ಸಂಪಾದಕಸಾಧನದ ಲೇಖನಗಳು ಆವೇದನಿಕ ಪ್ರಧಾನವಾಗಿರುವುದು ಅಷ್ಟು ಅವಶ್ಯವಲ್ಲ; ಅವು ನಿರ್ವಹಣೆ ಪ್ರಧಾನವಾಗಿರುವುದು ಅತ್ಯಂತಾವಶಕ್ತಿ.

ಮಾಲ್ಯೇ ಅವರ ಕಥೆ

ಮಾರಾಟನರ ಬುದ್ಧಿಯನ್ನು ವ್ಯಾತ್ಪತ್ತಿಕೆಗಳು ಸೇರಿವಾರಿ ತನಕ್ಕೆ ತಳ್ಳುಡೆ, ಅವರು ಸ್ವತಂತ್ರ ನಿರ್ವಹಣೆಯನ್ನು ಅಭಾವಿಸ ಮಾಡುವ ಪಂತೆ ಪ್ರೋತ್ಸಾಹಕೆಯಡಿಕೆಂಬ ಈ ಸೂಚನೆಯು ಈಗ ಪಾಶ್ಚಾತ್ಯದೇಶಗಳಲ್ಲಿಯೂ ಆವಶ್ಯಕವಿದೆಯೆಂದು ಒಳ್ಳಿವರು ಹೇಳಿದಾಗ್ಗೆ. ಸ್ವಯಂ ಪತ್ರಿಕಾ ಲೇಖಕರಾಗಿದ್ದು ಒಗದಿಷ್ಟಿಂದ್ದ ತರಾದ ಲಾಂಛನ ಮಾಲ್ಯೇಯವರು ಪತ್ರಿಕೆಗಳನ್ನು (that huge engine for keeping discussion on a low level)—“ವಾದ ಪ್ರಸಂಗವನ್ನು ಕೆಳಕ್ಕೆ ತಳ್ಳುರಿಸುವ ಯಂತ್ರ” ಎಂದು ಕರೆದಿದಾಗ್ಗೆ. ಅವರು ಈ ಪಣಾರವಾಗಿ ಹೇಳಿರುವ ಸಾಧನ ಭವದ ವರಾತ್ಮಗಳು ಪತ್ರಿಕಾ ಡಾಬರಿಗೆಲ್ಲ ಜಾಲಿ ಪಕಾಡಿವಾಗಿವೆ.

“Then there is the newspaper press, that huge engine for keeping discussion on a low level, and making the political test final. To take off the taxes on knowledge was to place a heavy tax on broad and independent opinion. The multiplication of journals ‘delivering brawling judgments unashamed on all things all day long,’ has done much to deaden the small stock of individuality in public verdicts. It has done much to make vulgar ways of looking at things and vulgar ways of speaking of them stronger and stronger, by formulating and repeating and stereotyping

them incessantly from morning until afternoon, and from year's end to year's end. For, a newspaper must live ; and to live it must please ; and its conductors suppose, ^{perhaps} not altogether rightly, that it can only ^{by} being very cheerful towards ^{the} men of a principle..... It is, however, ^{but} too easy to understand how a journal, existing for a day, should limit its view to the possibilities of the day, and how, being most closely affected by the particular, it should coldly turn its back upon all that is general. And it is easy, too, to understand the reaction of this intellectual timorousness upon the minds of ordinary readers, who have too little natural force and too little cultivation to be able to resist the narrowing and deadly effect of the daily iteration of short-sighted commonplaces."—*On Compromise*, LORD MORLEY, pp. 32-34.

ಇದಕ್ಕೂಂದು ಉದಾಹರಣೆಯಾಗಿ ಅವರೇ ಒಂದು ಕಥೆ ಹೇಳಿದ್ದಾರೆ. ಅವರು "ಪೆಲ್ಲ ಮೆಲ್ಲ ಗೆಚೆಟ್" ಎಂಬ ಪತ್ರಿಕೆಯ ಸಂಪಾದಕ ರಾಗಿದ್ದಾಗಿ ಒಬ್ಬ ತರುಣನು ಅವರ ಒಳಿ ಹೋಗಿ ಉದ್ದೇಶೀಗ ಬೇಕೆಂದು ಬೇಡಿದನಂತೆ. ಅವರು "ಸಿಹಂಗೆ ವಿಶೇಷ ಪ್ರತಿಭೆ ವಾಂಡಿತ್ಯವಾವು ದಾಢರೂ ಉಂಟೊ?" ಎಂದು ಕೇಳಿತಾಗಿ, ಆತನು "ಆಹಾ, ಉಂಟು; ನನಗೆ ಖಂಡನೆ ಮಾಡುವ ಪ್ರತಿಭೆ ಸಹಜವಾಗಿ ಬಂದಿದೆ ಎಂದು ತೋರುತ್ತದೆ" ಎಂದು ಹೇಳಿದನಂತೆ. ಅವರು ಅದಕ್ಕೆ ಪ್ರತಿಯಾಗಿ, "ಶಹಬಾಸಾ! ಅದರಲ್ಲಿಯೂ ಏಶೇಷ ವಾಗ್ರವೇನಾದರೂ ಇರಬಹುದೊ?" ಎಂದು ಕೇಳಲು, ಆತನು "ಅದೇನೂ ಇಲ್ಲ; ಸರ್ವ ಸಾಮಾನ್ಯ ಖಂಡನೆ" ಎಂದು ಉತ್ತರ ಕೊಟ್ಟಿಸುತ್ತಾರೆ. ಈ ತೇರದ ಖಂಡನಶಕ್ತಿಯೊಂದರಿಂದಲೇ ಪತ್ರಿಕೆಗೆ ದೊರೆಯಬೇಕಾದ ಪ್ರಶಸ್ತಿಯೆಲ್ಲವೂ ಎಂದಿಗೂ ದೊರೆಯಲಾರದು.

ಯಾವ ಅಧಿಕಾರಿಯನ್ನು ಅಧಿವಾ ರಾಜಕೀಯ ಪ್ರಮುಖನನ್ನು ಪತ್ರಿಕೆಯು ಖಂಡಿಸುತ್ತದೆಯೋ ಆತನು ಆ ಪ್ರಸಂಗ ವಿಷಯದಲ್ಲಿ ಆ

ಖಂಡನ ಕರ್ತವೀಗಂತ ಹೆಚ್ಚು ತೀಕೆಹಳ್ಳಿಕೆಯುಳ್ಳವನಾಗಿದ್ದರೂ ಇರಬಹುದು. ಈ ಒಂದು ಸಂಘವನವನ್ನು ಲೇಖಕನು ಮನಸ್ಸಿನಲ್ಲಿಟ್ಟು ಕೊಂಡಿದ್ದರೆ ಅವನ ಲೇಖನಿಯ ಓಟವು ಎಷ್ಟೋ ನಯವಾಗಿ, ಆ ಪತ್ರಿಕೆಗೆ ಎಷ್ಟೋ ಮಯಾರ್ಥದೆ ಉಳಿದೀತು—ಮೀಗೆಂದು ಮಾರ್ಥಯವರು ಹೇಳಿದಾಗ್ಗೆ. ಅದು ನಾನ್ಯಾಯವೇ ಅಲ್ಲವೇ? ಪತ್ರಿಕೆಯ ಪಟ್ಟಿಗೆ ಸಿಕ್ಕಿದವರಲ್ಲಿಯೂ ಅದನ್ನು ಓದುವವರಲ್ಲಿಯೂ, ಅದನ್ನು ಬರೆಯುವವರಿಗಂತ ಜಾಣಿರೂ, ಅವರಿಗಂತ ಕಡಿಮೆಯಿಲ್ಲದೆ ದೇಶಪಿತವನ್ನು ಚಂತಿಸುವವರೂ ಎಷ್ಟೋ ಮಂದಿ ಇರಬಹುದಲ್ಲವೇ? ಈಗಿನ ಪ್ರಜಾ ರಾಜ್ಯಗಳನ್ನು ಕುರಿತು (Modern Democracies) ಪ್ರಸಿದ್ಧ ಗ್ರಂಥವೊಂದನ್ನು ಬರೆದವರಾಗಿ, ವ್ಯವಹಾರಶಾಸ್ತ್ರ ರಾಜ್ಯಶಾಸ್ತ್ರಗಳಲ್ಲಿ ಮಹಾಪಂಡಿತರೆನಿಸಿದ್ದ ಲಾಂಡ್ ಬ್ರೇಸ್ ಮಹಾಶಯರೂ ಪಾಶ್ಚಾತ್ಯ ದೇಶಗಳಲ್ಲಿ ವೃತ್ತಪತ್ರಿಕೆಗಳು ವಾದ ವಿಘಾತಕ ಯಂತ್ರಗಳಾಗಿ ಪರಿಣಮಿಸಿದೆಯಂದು ಹೇಳಿದಾಗ್ಗೆ.

“If every newspaper did its best to ascertain and to tell the truth, and gave equal opportunities for the expression of all views, leaving the public to judge between those views, newspapers would be, so far as politics are concerned, an almost unmixed good. Everything that can be done would have been done to enable the formation of a sound and sober public opinion; and though the people would sometimes err, they would have only themselves to blame. This virtue is not to be looked for in such a world as the present. To demand it would be what theologians call a Counsel of Perfection. The people are pretty well served when a party paper reports events and speeches with fairness to both sides. Such a paper consults its own interests in doing so, for it is respected, and is more likely to be read, by members of the other party. The paper has, moreover, a sort of responsibility to its own party, which regards it as an asset, the value of whose advocacy is

reduced if it becomes intemperately reckless, or descends to personal abuse ; for that may produce a reaction beneficial to the person assailed, who might relish attacks as a tribute to his importance. It is not invective that damages an antagonist, but the bringing up against him of his own errors in word or deed. Sensible men, a minority no doubt, but a minority which influences the rank and file, form their own opinion from the facts, little affected by newspaper praise or dispraise.”—*Modern Democracies*, LORD BRYCE, Vol. I, pp. 109–110.

ಜನರ ಬುದ್ಧಿ ಸಾಮಾತಂತ್ರ್ಯಕ್ಕಿರುವ ಈ ಅವಾಯವು ನಮ್ಮ ದೇಶದಲ್ಲಿ ಹಬ್ಬಿಕೊಡದೆಂಬುದು ನನ್ನ ಅಭಿಲಾಷೆ.

ವಾದ ವಿಧಾನ

ಸಾಮಾಭಾವಿಕವಾಗಿಯೇ ನಮ್ಮ ದೇಶದಲ್ಲಿ ಸ್ವತಂತ್ರ ವಿವೇಚನೆಯು ಅಭ್ಯಾಸವು ಕಡಿಮೆ. ಶಾಸ್ತ್ರದಲ್ಲಿ ಶ್ರದ್ಧೆ, ಗುರುವಜನದಲ್ಲಿ ವಿಶ್ವಾಸ, ರಾಜರಲ್ಲಿ ಭಕ್ತಿ, ರಾಜ್ಯಾಧಿಕಾರಿಗಳಲ್ಲಿ ವಿಧೀಯತೆ, ಪದವೀಧರರಲ್ಲಿ ವಿನಯ, ಬಂಧು ಮತ್ತರಲ್ಲಿ ದಾಕ್ಷೀಣ್ಯ, ಸಭಾ ಮಂಟಪದಲ್ಲಿ ಭಯ—ಈ ರೀತಿಯಾದುದು ನಮ್ಮವರ ಸಾಮಾನ್ಯ ಪದ್ಧತಿ. ಇಂಥವರಿಗೆ ಸ್ವತಂತ್ರ ವಿವೇಚನೆಯನ್ನು ಕಲಿಸುವುದು ಸುಳಭ ಸಾಧ್ಯವಲ್ಲ. ಇಷ್ಟರ ಜೊತೆಗೆ, ಈ ಕಾಲದಲ್ಲಿ ಹೊಸ ಹೊಸ ಕಕ್ಷೀಗಳೂ, ಹೊಸ ಹೊಸ ಮತಗಳೂ ಹುಟ್ಟಿಕೊಳ್ಳುತ್ತಿವೆ. ಇಂಥಾ ಸಮಯದಲ್ಲಿ ವ್ಯತ್ತಪತ್ರಕೆಗಳವರು ಎಚ್ಚರಿಕೆಯ್ದು ಜನಕ್ಕೆ ಎಚ್ಚರಿಕೆ ಕೊಡಬೇಕು. “ಪ್ರಸಿದ್ಧ ರೊಬ್ಬರು ಹೀಗೆ ಹೇಳುತ್ತಾರೆ; ಅವರ ಗಂಟು ದೊಡ್ಡದು; ಆದ್ದರಿಂದ ನಾವೂ ಹಾಗೆಯೇ ಹೇಳೋಣ”—ಎಂದು ಜನರು ಸಹೆಯುವುದನ್ನು ಪತ್ರಿಕೆಗಳು ತಪ್ಪಿಸಬೇಕು. ಜನರು ಹೀಗ ಬೇಕಾದರೂ ಹೇಳಲಿ, ಆದರೆ ವಿಚಾರವಾಡಿ ಹೇಳಲಿ. ಜನರ ವಾತು ವಿಧೀಯತೆಯಿಂದ ಹೊರಟದ್ದಾಗಿದೆ ಎವೇಚನೆಯಿಂದ ಹೊರಟದ್ದಾಗಲಿ. ಜನರು ಯಾವ ಪಕ್ಷವನ್ನಾದರೂ ಹಿಡಿಯಲಿ, ಆದರೆ ಅದನ್ನು ಮಾಡಿ ಶ್ರದ್ಧೆಯಿಂದ ಹಿಡಿಯದೆ ಬುದ್ಧಿ

ಪೂರ್ವಕವಾಗಿ ಹಿಡಿಯಲಿ. ಹೀಗಾಗುವುದು ಕಷ್ಟ. ಇದನ್ನು ಸುಲಭ ಗೊಳಿಸುವುದು ಪತ್ತಿಕಾ ಲೇಖಕರ ಪ್ರಯತ್ನವಾಗಿರಬೇಕು. ಅವರು ತಮ್ಮ ಲೇಖನಗಳನ್ನು ಚಚಾರ್ ಮರಥಾನಗಳನ್ನಾಗಿ ಮಾಡಿ, ವಾದ ಪೂರ್ವದಲ್ಲಿ ವಾಜಕರನ್ನು ನಡೆಯಿಸಿದರೆ, ಸಮ್ಮ ಜನರಿಗೆ ಸ್ಪಬುದ್ಧಿ ವಿಕಾಸದ ಮೂಲಕವೂ ವರ್ಣಿಸ್ತ್ವಾಗಿ ನಾಶನದ ಮೂಲಕವೂ ಆಗುವ ಈಪಕಾರವು ಅಷ್ಟಿಷ್ಟಲ್ಲ.

ಧರ್ಮ ಸಂಕಟ

ನಾನು ಬೇಕೆಂದು ಪಾರ್ಥಿಸುತ್ತಿರುವ ವಿವೇಚನ ಕ್ರಮವು ಶುಷ್ಕ ತರ್ಕವಲ್ಲ, ವಿಶಂಡಾವಾದವಲ್ಲ. ಅದು ಗಂಭೀರವೂ ಫಾಸವೂ ವಿನಯಾಸಿತವೂ ಆದ ಧರ್ಮಸೂಕ್ತಾಷ್ಟಿಸ್ಪೇಷನ್. ಸತ್ಯವನ್ನೇ ಹೇಳಬೇಕು, ಧರ್ಮವನ್ನೇ ವಾಡಬೇಕು—ಎಂದು ನಾವೆಲ್ಲರೂ ಸುಲಭ ವಾಗಿ ಹೇಳಬಿಡುತ್ತೇವೆ. ಆದರೆ ಸತ್ಯವನ್ನೂ ಧರ್ಮವನ್ನೂ ಕಂಡು ಹಿಡಿಯುವುದು ಸುಲಭವಲ್ಲ. ಅವು ಗೂಡಿವಾಗಿರುತ್ತವೆ—“ಧರ್ಮಸ್ಯ ತತ್ತ್ವಂ ನಿಹಿತಂ ಗುಹಾಯಾ” —ಎಂದು ಪೂರ್ವಿಕರೇ ಹೇಳಿದಾರೆ. ಅವುಗಳನ್ನು ಹುಡುಕುವುದಕ್ಕೆ ನಮಗಿರುವ ಬೆಳಕು ಒಂದೇ. ಅದು ಮನುಷ್ಯನ ಬುದ್ಧಿ ವಾಗಿಪಾರದಿಂದ—ಎಂದರೆ ಚಚ್ಚರ್, ವಿಮರ್ಶೆ, ವಿವೇಚನೆಗಳ ಮೂಲಕ—ದೊರೆಯತಕ್ಕದು. ಮಾನವರ ವಾಗಿಪಾರಗಳಲ್ಲಿಯೂ ವಿವಾದಗಳಲ್ಲಿಯೂ ಸುಳ್ಳಿಲ್ಲವೂ ಒಂದು ಕಡೆ, ದಿಟವೆಲ್ಲವೂ ಇನ್ನೊಂದು ಕಡೆ ಇರುವುದಿಲ್ಲ; ನಾಗ್ಯಯವೆಲ್ಲವೂ ಒಂದು ಕಡೆ, ಅನಾಗ್ಯಯವೆಲ್ಲವೂ ಇನ್ನೊಂದು ಕಡೆ ಇರುವುದಿಲ್ಲ. ಪಾಯಸದಲ್ಲಿ ಹಾಲೂ ಸೀರೂ ಬೆರೆತರುವಂತೆ, ಸಂಜೀಯಲ್ಲಿ ಹಗಲೂ ಇರುತ್ತೂ ಸೇರಿರುವಂತೆ, ಜಗತ್ತಿನಲ್ಲಿ ಸತ್ಯವಿಂಥ್ಯಾಗಳೂ ಧರ್ಮಾಧರ್ಮಗಳೂ ಏಶ್ವರವಾಗಿರುತ್ತವೆ. ಈ ಏಶ್ವರಣವನ್ನು ಬೇರೆಯಾಗಿಸಿ, ತತ್ತ್ವವನ್ನು ಹಿಡಿಯುವುದಕ್ಕೆ ಬಹುಬುದ್ಧಿಗಳ ಸಂಪೂರ್ಣತೆಯಿಂದ ಹುಟ್ಟಿ ನಡೆಯುವ ಚಚ್ಚರೆಯೋಂದೇ ಅವರಿಗಿರುವ ಸಾಧನೆ. ಇನ್ನು ಮುಂದೆ ರಾಷ್ಟ್ರಧಿಕಾರವನ್ನು ಪ್ರಜೆಗಳೇ ನಡೆಯಿಸಬೇಕಾಗಿರುವ ಕಾರಣ, ಅವರಿಗೆ ಈ ಚಚಾರ್

ಪದ್ಧತಿಯು—ಎಂದರೆ ಸ್ಪೃತಂತ್ರ ವಿಚಾರ ಪದ್ಧತಿಯು—ಅಭ್ಯಾಸವಾಗಬೇಕು. ಈ ಅಭ್ಯಾಸವನ್ನು ವಾಡಿಸಿಕೊಡುವ ಜನಾಭಾಷಾರಿಯು ಪತ್ರಿಕೆಗಳಲ್ಲಿ ಪ್ರಚಾರಾರ್ಥಿಗಳಿಗೆ ವೇಳೆ ಕೊಟ್ಟಿರುತ್ತಾನೆ. ಪ್ರಚಾರಾರ್ಥಿಗಳು ವಾಡುತ್ತಾರೆ ಯಾಗಿರಲಿ; ಅದಕ್ಕೆ ಅಂತಹ ಶಿಕ್ಷಣ ಗಳೂ ಪ್ರಬಲರಾದವರಿರುವರು. ಅವರಲ್ಲಿ ಮುಖ್ಯರಾದವರು ಪ್ರಚಾರಕ್ಕೆ ನೀಂಬಿಕರಾದ ಲೀಖಕರು ಮತ್ತು ಭಾಷಕರು (Demagogues). ಯಾವುದ್ದಾಗ್ಗೆ ವಾತನಾಡಿ, ಅಥವಾ ಬರೆದು, ಜನರ ವಿವೇಚನೆ ಶಕ್ತಿಗೆ ಮೂರಫ್ತಿ ತಂಡು, ಅವರ ಮನಸ್ಸನ್ನು ರೋಷಾವೇಶ ಹತಗಳಲ್ಲಿ ನಿಲ್ಲಿಸುವವರು ಪ್ರಚಾರಾರ್ಥಿಪತ್ನಿಕ್ಕೆ ಕಂಬಕಪಾರ್ಯರಾಗುವರು. ನಾವೆಲ್ಲ ನಮ್ಮದೇಶಕ್ಕಾಗಿ ಬಯಸುತ್ತಿರುವುದು ಪ್ರಚಾರಾರ್ಥಿಗೆ, ಪತ್ರಿಕಾಕರ್ತೆಗೆ ರಾಜ್ಯವಲ್ಲ. ಪತ್ರಿಕೆಯೆಂಬುದು ಪರಿಶ್ರವ್ಯಾಪ್ತಿ ನಿಜ; ಅದು ದೊಡ್ಡದೇ ನಿಜ. ಅದರೆ ಅದಕ್ಕಿಂತ ಪರಿಶ್ರವ್ಯಾಪ್ತಿ ದೊಡ್ಡದೂ ಆದದ್ದು ಒಂದಿದೆ. ಅದು ದೇಶ, ಅಥವಾ ಪ್ರಚಾರ ಸಮುದಾಯ. ಈ ಪ್ರಜೆಯ ಹಿತ ಸಾಧನೆಗೆ ಪತ್ರಿಕೆ ಒಂದು ಆಯುಧ ವಾತ್ರವಾಗಿದೆ. ಆಯುಧವು ಯಂತ್ರವಾಸಿಗೆ ಮೈಯ ಮರೆಯಿಸಬಾರದು. ಇಂಥ ದುಸ್ಸಂಧಿ ಈಗ ಯಾರೊಫಾ ಅಮೆರಿಕಗಳಲ್ಲಿ ನಡೆಯುತ್ತಿದೆ. ನಮ್ಮ ದೇಶದಲ್ಲಿ ಅದಾಗದೆ ಇರಲೆಂಬ ಆಶ್ಯಾಸಿದ ನಾನು ಇಷ್ಟು ದೂರ ಈ ವಿಚಾರವನ್ನು ಬೆಳೆಸಬೇಕಾಲಿಯತ್ತು. ತಾವು ಕ್ಷಮಿಸುವರೆಂದು ಸಂಜ್ಞೆಗೇನೆ.

ಪತ್ರ ವ್ಯವಹಾರ

ವ್ಯತ್ಪತ್ತಿಕೆಯ ವಾದ ಕ್ಷೇತ್ರದಲ್ಲಿ ಮುಖ್ಯವಾದ ಮತ್ತೊಂದು ವಿಭಾಗವು ಪತ್ರ ವ್ಯವಹಾರದ್ದು. ನಮ್ಮ ದೇಶದಲ್ಲಿ ಇದರ ಉಪಯೋಗವು ಇನ್ನೂ ಬೆಳೆದಿಲ್ಲ. ಸಂವಾದಕರ ಗಮನಕ್ಕೆ ಬಾರದಿರುವ ಅನೇಕ ವಿಚಾರಗಳೂ, ಜನರ ಅನಾಸುಕೂಲ ಕೊರತೆಗಳೂ, ಸಾಮಾಜಿಕ ಸಮಸ್ಯೆಗಳೂ ಈ ವಿಭಾಗದಲ್ಲಿ ಇತರರಿಂದ ಚರ್ಚೆಯಾಗಬೇಕು. ಇಂಗ್ಲೆಂಡಿನ “ಟ್ರೈಮ್ಸ್” ವೊದಲಾದ ಪರಸ್ಪರ ಪತ್ರಿಕೆಗಳಲ್ಲಿ ಈ ವಿಭಾಗವೇ ಬಹುನಾವ್ಯವುಳ್ಳದಾಗಿರುತ್ತದೆ. ಇದು ಪ್ರಚಾರ ಪ್ರಮುಖರ ಆದರೆ

ಸಹಕಾರಗಳಿಲ್ಲದೆ ಆಗದು. ಸಮ್ಮು ಪತ್ತಿರಕಾ ಚಾಲಕರು ತಮಗೆ ತಿಳಿದ ಪ್ರಮುಖ ಒಸರನ್ನು ಪ್ರೋತ್ಸಾಹಿಸಿ, ವಾರಕ್ಕೂರಡು ಮೂರು ಪತ್ತಿಗಳನ್ನಾದರೂ ಅವರು ಕಳುಹಿಸುವಂತೆ ಮಾಡಿಕೊಂಡರೆ, ಪತ್ತಿಕೆಗಳ ಸ್ವಾರಸ್ಯವೂ ಉಪಯೋಗವೂ ಎರಡೂ ಹೆಚ್ಚುತ್ತೇತು.

ನಾಮಧೀಯತೆ

ಈ ಸಂದರ್ಭದಲ್ಲಿ ಒಂದು ಸೂಚನೆ ಮಾಡಬೇಕಾಗಿದೆ. ಲೀಖಿಕರು ಸಾಮಾನ್ಯವಾಗಿ ತಮ್ಮ ನಿಜವಾದ ಹೆಸರಿನಿಂದಲೇ ರುಚು ಹಾಕುವಂತೆ ಮಾಡುವುದು ಒಳ್ಳೆಯದೆಂದು ನನ್ನ ಅಭಿಪ್ರಾಯ. ಹಾಗೆ ಸನಾಮಧೀಯವಾಗಿರುವ ಲೀಖಿನವು ಒವಾಬ್ದಾರಿಯಾಳ್ಳದಾಗಿರುವುದಲ್ಲದೆ, ಇತರಿಗೆ ಒರೆಯಲು ಧೈಯವನನ್ನು ಪ್ರೋತ್ಸಾಹವನನ್ನು ಕೊಡುವುದು. ನಾಮರಹಿತತೆಯೂ ಕೃತ್ರಿಮನಾಮವೂ ಲೀಖಿನದ ತೂಕ ಬೆಲೆಗಳನ್ನು ತಗ್ಗಿಸುತ್ತವೆ. ಆದರೆ ವಿಶೇಷ ಸಂದರ್ಭಗಳಿಗೆ ಈ ಮಾತ್ರ ಅನ್ವಯಿಸಲಾರದು. ಕೆಲವು ಅಸಾಧಾರಣ ಕಾರಣಗಳಿಗಾಗಿ ಒಂದೊಂದು ವೇಳೆ ಲೀಖಿಕನು ತನ್ನ ಹೆಸರನ್ನು ಒಚ್ಚೆಡಬೇಕಾಗಬಹುದು. ಆದರೆ ಸಾಮಾನ್ಯವಾಗಿ ಸನಾಮವಾಗಿರುವ ಒರೆವಣಿಗೆಯೇ ಉತ್ತಮ. ಆದೇ ಹೆಚ್ಚು ಪ್ರಮಾಣವಾಗತಕ್ಕುದು.

ಹಾಸ್ಯರಸ

ಈಚೆಗೆ ಹಾಸ್ಯವನ್ನು ದ್ವೀಪವಾಗಿಟ್ಟುಕೊಂಡು ಪಚಿತ್ರವಾಗಿ ಕಾಣುವ ಕೃತಕನಾಮಗಳಿಂದ ಕೆಲವರು ಪತ್ತಿಕೆಗಳಲ್ಲಿ ಒರೆಯಹೊರ ಟೀರುವರು. ಹಾಸ್ಯ ವಿನೋದಗಳನ್ನು ಯಾರೂ ಬೇಡವೆನ್ನುವುದಿಲ್ಲ. ಆದರೆ ಗಂಭೀರವಾಗಿಯೂ, ನಿಷ್ಪೂರ ಕಾರಿಣ್ಯ ಮಾತ್ಸಯಗಳಿಲ್ಲದೆಯೂ ಇರುವ ಮೃದು ಹಾಸ್ಯವು ಸುಲಭವಲ್ಲ. ಇಂಗ್ಲಿಷ್ ಜನರಿಗೆ ಅದು ಸ್ವಾಭಾವಿಕವಾಗಿ ಒಂದಿರುವಂತೆ ಕಾಣುತ್ತದೆ. ಅವರ “ಪಂಚ” ವೋದಲಾದ ಪತ್ತಿಕೆಗಳು ಹಾಸ್ಯರಸ ಪ್ರಧಾನವಾಗಿರುತ್ತವೆ. ಆದರೆ ಅವು ಯಾರ ಗೌರವಕ್ಕೂ ಭಂಗತರುವಂತಿರುವುದಿಲ್ಲ. ನಮ್ಮಲ್ಲಿ ಅಂಥಾ ಹಾಸ್ಯವು ವಿರಳ: ಆದನ್ನು ಒದಗಿಸುವ ಪ್ರಯತ್ನದಲ್ಲಿ ಅಶ್ಲೀಲವಾಗು

ವುದೂ ಅಮರ್ಯಾದೆಯಾಗುವುದೂ ಉಂಟು. ಈ ಭಾಗದಲ್ಲಿ ಚಾಲ ಕರು ಜಾಗರೂಕರಾಗಿರಬೇಕೆಂದು ತೋರುತ್ತದೆ. ಪತ್ರಿಕೆಗೆ ನೊಡಲು ಬೇಕಾದುದು ಗೌರವ. ಅದು ಲೀಖನಗಳ ಗಾಂಧೀಯರ ಪಾರವಾಣಿ ಕಡೆಗಳಿಂದ ಉಂಟಾಗಬೇಕು. ಈ ಗುಣಗಳ ಪಕ್ಷದಲ್ಲಿ ಮೃದು ಮಧುರವಾದ ಲಘುಹಾಸ್ಯವಿದ್ದರೆ ಪತ್ರಿಕೆಯು ಮತ್ತುವ್ಯು ರುಚಿಸುವುದು ನಿಬ. ಆಗುಣಗಳನ್ನು ಮರಿತು ಅವಕ್ಕೆ ಪ್ರತಿಯಾಗಿ ಪರಿಹಾಸ್ಯವನ್ನೇ ತುಂಬಿನೆಂದರೆ, ಪ್ರಥಾನಿಯ ಪದವಿಯಲ್ಲಿ ಕುಳಿತೆವಸುವದೂಷಕನ ಕೆಲಸವನ್ನು ವಾಡಿದಂತೆ ಆದ್ದಿತು.

ವಿಮರ್ಶೆಯ ನೀತಿ

ಸರಕಾರದ ಉದ್ದೇಶ ಕಾರ್ಯ ರೀತಿಗಳನ್ನು ಪರಿಶೀಲಿಸಿ, ಕಂಡುಬಂದ ಸ್ವಾನಾತಿರೇಕಗಳನ್ನು ಬಯಲಿಗೆ ಹಾಕುವುದೂ, ಅಧಿಕಾರಿಗಳ ದುರ್ವರ್ತನೆಯೇನಾದರೂ ಇದ್ದರೆ ಅದನ್ನು ತೋರಿಸಿಕೊಡುವುದೂ ಪತ್ರಿಕೆಗಳ ಮುಖ್ಯ ಕರ್ತವ್ಯಗಳಲ್ಲಿ ಒಂದೆಂಬುದನ್ನು ಎಲ್ಲರೂ ಒಪ್ಪುವರು. ಆದರೆ ಈ ದೋಷೋದ್ವಾಟನೆಯ ರೀತಿಯಲ್ಲಿ ಗಾಂಧೀಯರು ಮಯಾದೆಯಾಗಬಿಟ್ಟುಕೊಂಡಿರುತ್ತಾರೆಯಾದ್ದರಿಂದ ಬಿಟ್ಟುಹೊಂದಬಾರದಲ್ಲವೇ? ಮೈಯಕ್ಕಿಂತ ನಿಂದೆ, ಅಂತರಂಗ ಜೀವನ ದೂಷಣೆ, ದುರೂಹಾಮೂಲವಾದ ವಾಧ್ಯತ್ವಾನ — ಇವು ಪತ್ರಿಕೆಯ ಫನತೆಗೆ ಭಂಗತರುವುದೇ ಅಲ್ಲದೆ, ಸಾರ್ವಜನಿಕ ಪ್ರಸಂಗದ ಅಂತಸ್ತನ್ನು ಕೆಳಕ್ಕಿಂಬಿಸುತ್ತಾವೆ. ನಮ್ಮ ಬರೆವಣಿಗೆಯು ಎಷ್ಟುಷ್ಟು ತೂಕವುಳ್ಳದೂ, ಸಪ್ರವಾಣವಾಡುವುದೂ, ಆರಿಸಿದ ವಾತ್ತುಗಳುಳ್ಳದೂ ಆಗಿರುವುದೋ ಅದರ ಪ್ರಭಾವವು ಅಷ್ಟುಷ್ಟು ಹೇಳಬೇಕಿರುವುದು. ಆಕ್ಷೇಪಣಿವಾಡಿ ನೋವನ್ನು ಒಟ್ಟುವಾಡುವುದು ಕಷ್ಟವಲ್ಲ; ಆಕ್ಷೇಪಣಿಗೆ ಸಿಕ್ಕಿದವಸು ತನ್ನ ಮನಸ್ಸಿನೊಳಗಾದರೂ “ಈ ಆಕ್ಷೇಪಣಿಯಲ್ಲಿ ಸ್ವಲ್ಪ ಗುಣವಿದೆ” ಎಂದು ಅಂದುಕೊಳ್ಳುವಹಾಗೆ ಮಾಡುವುದು ಕಷ್ಟ. ನಮ್ಮ ಸ್ವರೂಪಕ್ಕೆ ಸಿಕ್ಕಿದವಸು ಆಕ್ಷೇಪಣಿ ನಮ್ಮ ವಿಷಯದಲ್ಲಿ ಹೊರಗೆ ಕೋಪವನ್ನು ತೋರಿದರೂ, ಆವೇಲಾದರೂ ಒಳಗೆ ಗೌರವ ತೋರುವಂತೆ ಇರಬೇಕು. ಇದಕ್ಕೆ ಆಕ್ಷೇಪಣಿಯ ಒಳಗೊರುವ ಸತ್ಯಾಂಶ,

—ಅದರ ಸಿಷ್ಟುಕ್ಕು ಪಾಠತೆ,—ಅದರ ರೀತಿ,—ಅದರ ಧ್ವನಿ—ಇವು ಕಾರಣ. ಪುನಃ ಪುನಃ ನಾನು ಕೇಳಿಕೊಳ್ಳುತ್ತಕ್ಕು ಗುಣವಾವುದೆಂದರೆ ಘನತೆ, ಗಾಂಧೀರ್ಯ, ಮಂಯಾರ್ಥ, ದೊಡ್ಡ ತರಹ, ಒವಾಬ್ಬಾರೀ ಬುದ್ಧಿ.

ಇಲಿಯಿದ್ದ ರೀ ಹುಲಿಯೆಸ್ಸು ವುದು

ಲೇಖನಗಳಿಗೆ ಏಷಯಗಳನ್ನಾರಿಸುವಾಗ ಅವಗಳ ಮುಖ್ಯ ಮುಖ್ಯತೆಗಳ ತಾರತಮ್ಯವನ್ನು ಮರೆಯಬಾರದು. ಸಾಮಾನ್ಯವಾಗಿ ಸಣ್ಣ ಸಣ್ಣ ಏಷಯಗಳನ್ನು ಪದೇ ಪದೇ ಎತ್ತತ್ತಿರುವುದು ಪ್ರಯೋಜನ ಕರವಲ್ಲ. ದೇಹವನ್ನು ಎಷ್ಟೇ ಶೋಳಿದರೂ ಕೊಳೆ ಸ್ವಲ್ಪ ಇದೇ ಇರುವ ಹಾಗೆ, ವಾನವ ಸಂಸ್ಥಾಗಳಲ್ಲಿ ಎಷ್ಟು ಪರಿಷಾರವಾಡಿದರೂ ಸ್ವಲ್ಪದೋಷ ಗಳು ಉಳಿದೇ ಇರುತ್ತವೆ. ಅವಗಳನ್ನು ಸರಿಪಡಿಸಬೇಕೆಂಬ ಆತುರದಲ್ಲಿ ದೊಡ್ಡ ದೊಡ್ಡ ಏಷಯಗಳನ್ನು ಮರೆಯಬಾರದು. ಬಿರುಟಿವ್ ಕಣಾರ್ಟಿಕ ದವರು ಪಕ್ಷಿಕರಣ, ವಶ್ವವಿದ್ಯಾಲಯ, ಸ್ವರಾಜ್ಯ, ಶಾದಿ ಪ್ರಚಾರ— ಈ ಮಹೋದ್ಯಮಗಳಿಗೆ ಮನಸ್ಸು ತೆತ್ತಿರುವುದರಿಂದ, ಅವರ ಪತ್ರಿಕೆಗಳು ಈ ವಿಶಾಲ ಪ್ರಸಂಗಗಳಲ್ಲಿ ಮಗ್ನಿಬಾಗಿ, ಅಲ್ಲ ಏಚಾರಗಳಿಗೆ ಅಪ್ಪಾಗಿ ಕೈಹಾಕಾರಕ್ತಿಲ್ಲ. ಇದು ಮಹೋದ್ದೀಕ ದೀಕ್ಷೆಯಿಂದ ಆಗತಕ್ಕ ಉಪಕಾರ. ಪತ್ರಿಕೆಗಳು “ಸ್ಟ್ಯಂಟ್” ಎಂದರೆ ಬೇಕುಬೇಕಾಗಿ ರಗಳೆಯಬ್ಬಸುವ ಅಧಿವಾ ಉತ್ತಾವನೆ ಎತ್ತುವ ಪದ್ದತಿಯು ಅನುಷ್ಠಾನದೂ, ಅದನ್ನು ನಿರ್ದಾರಿಸಲು ಪ್ರಯತ್ನಗಳು ನಡೆಯಬೇಕೆಂದೂ ಬಿರುಟಿವ್ ಇನ್ ಸ್ಟ್ರೆಟ್‌ಲ್ಯಾಟಿನ ಮೆಂಬರುಗಳು ಆಲೋಚಿಸುತ್ತಿದ್ದಾರೆ.

The meeting of the Council of the Institute of Journalists held at Portsmouth on 11th June, 1927, considered the following resolution sent by the Birmingham and Midland District, and moved by Mr. H. J. Whittick: “That this meeting deplores the creation of an appetite for newspaper “stunts”, and the increasing disposition to pander to it, whatever distortion or exaggeration of facts may be involved. The members earnestly protest against the

degradation of journalism and journalists by the pursuit of such "stunts", often in circumstances that outrage the decencies that the Press should uphold, and at the cost of the honour and personal dignity of its representatives. The meeting desires to accord the gratitude of the members of the District to the proprietors and staffs of those newspapers which, by resolute adherence to sound and honourable methods, are endeavouring to maintain the good name of British Journalism."—*Journal of the Institute of Journalists*, Vol. XV, No. 131, June, 1927.

ಶ್ರಮಗೆ ಬೆಲೆ

ಸರಕಾರದ ಆಡಳಿತಗಳನ್ನು ಪರ್ವತೀಮಾಡಿ ತೆದ್ದುವಾಟುಗಳನ್ನು ಸೂಜಿಸುವುದು ಪತ್ರಿಕೆಗಳ ಅತಿ ಮುಖ್ಯ ಕರ್ತವ್ಯವೆಂಬುದನ್ನು ಆಗಲೇ ಹೇಳಿದಾಗ್ಗೆಯಿತು. ನಮ್ಮ ಪತ್ರಿಕೆಗಳಲ್ಲಿ ಈ ಬಗೆಯ ಲೇಖನವು ಇನ್ನೂ ಉತ್ತಮಗೊಳ್ಳಬೇಕಾಗಿದೆ. ಈ ಲೇಖನಗಳಲ್ಲಿ ಅಲಂಕಾರ ಆವೇಶಗಳಿಂತ, ವಾಸ್ತವಾಂಶಗಳೂ ಲೇಕ್ಕು ಉದಾಹರಣೆಗಳೂ ಹೆಚ್ಚಾಗಿರ ಬೇಕು. ಬರೆಯತಕ್ಕವರು ಬೇರೆಬೇರೆ ಇತಾಂಗಳಿಗೆ ವಿಧಾಯಕವಾಗಿ ರುವ ಉದ್ದೇಶಗಳನ್ನೂ ಕಾಯ್ದ ಕ್ರಮಗಳನ್ನೂ ಮಂದಭೂಪಾಠಿ ಕೊಂಡು, ಓಂದಿಸ ವರ್ಷಗಳ ವರದಿಗಳನ್ನೂ ಇತರ ಪ್ರಾಂತಗಳ ವರದಿಗಳನ್ನೂ ಪರೀಕ್ಷೆಸ್ತೇ ಹೊರ್ತಿಸಿ ನೋಡಿ, ಸೂಕ್ತಾಂಶಗಳನ್ನು ಗಮನಕ್ಕೂ ತರಬೇಕು. ಈ ತೆರದ ಬರೆವಣಿಗೆಯು ಶ್ರಮಸಾಧ್ಯ ವಾದುದು. ಆದರೆ ಅದಕ್ಕೆ ದೊರೆಯುವನ್ನು ಬೆಲೆಯು ಇಹಾ ಅನುವಾನಗಳಮೇಲೆ ಹೊರಟ ಆವೇಶೋದಾಗ್ಗೆ ರಗಳಿಗೆ ಎಂದಿಗೂ ದೊರೆಯಲಾರದು. ಹಿಂದೆ ಗೋಳಿಯವರೂ, "ಹಿಂದೂ" ಪತ್ರಿಕೆಯ ಜಿ. ಸುಬ್ರಹ್ಮಣ್ಯಯ್ಯರ್ ಅವರೂ ಈ ತೆರದ ಸರಕಾರಿ ಕಾರ್ಯ ವಿಮರ್ಶೆಗಳನ್ನು ಬರೆಯು ತ್ವಿದ್ದರು. ಈಚೆಗೆ ಏಕೋ ಆ ಬಗೆಯ ಕಷ್ಟಸಿದ್ಧವಾದ ವಿಮರ್ಶನ ಕ್ರಮವು ಇಂಡಿಯಾ ದೇಶದ ಇತರ ಭಾಗಗಳಲ್ಲಿಯೂ ಕಡಿಮೆಯಾಗುತ್ತದೆ. ಇದು ಶೋಚನೀಯವಾದ ವಿಷಯ. ನಾನಾ ಇಲಾಖೆಗಳ

೨೦೨೧ ವಿಧಾನಗಳನ್ನೂ ಮರುಗಳನ್ನೂ ಚೇನಾಗ್ಗೆ ಪರೀಕ್ಷೆ ಸಿದ್ಹಿ ಹೊರತು ಆಡಳಿತದ ನಿಜವಾದ ಸ್ವಭಾವವು ನಮಗೆ ತಿಳಿದುಬರುವುದಿಲ್ಲ. ರಾಜ್ಯ ವಿಚಾರಕರ್ತರು ಅದರ ಸ್ವಭಾವವನ್ನು ತಾವು ತಿಳಿದುಕೊಂಡು ಒಸರಿಗೆ ತಿಳಿಸಿಕೊಟ್ಟು ಹೊರತು ರಾಜಕೀಯ ಸಂಸಾರಗಳು ಸರಿಯಾಗಿ ನಡೆಯಲಾರವು. ಮೇಲೆ ಹೇಳಿದಂತೆ ವರದಿಗಳ ಆಧಾರದ ಮೇಲೆ, ಅಂತ ಪ್ರಪಂಚ ಉದಾಹರಣೆಗಳ ಸಮೀಕ್ಷೆಯಾಗಿ ಇರತಕ್ಕ ವಿನುಕ್ಕೆಯು ವಾಚಕರಿಗೆ ಒಂದು ಬಗೆಯ ವಿದ್ಯಾಭ್ಯಾಸವನ್ನು ವಾಡಿ ಸುವುದಲ್ಲದೆ, ಲೇಖಕನಿಗೂ ಒಂದು ತೆರದ ವಿದ್ಯಾಭ್ಯಾಸವಾಗುವುದು.

(ಇ) ವಿದ್ಯಾಪ್ರಚಾರ ಭಾಗ

ಇನ್ನು ವೃತ್ತಪತ್ರಕೆಯ ಪಕ್ಷೇ ಏಷ ವಿಷಯ ಭಾಗವನ್ನು ನೋಡೋಣ. ಇದು ವಿದ್ಯಾಪ್ರಚಾರ ಭಾಗ. ದೇಶದ ವಿದ್ಯಾಂಸರೂ ಶಾಸ್ತ್ರಜ್ಞರೂ ಏನಿಧಿ ಕಲಾ ನಿರ್ಪಣರೂ ಬಗೆ ಬಗೆಯ ವೃತ್ತಿ ವ್ಯಾಪಾರಗಳ ಅಸುಭವವುಳ್ಳವರೂ ಈ ಭಾಗದಲ್ಲಿ ವಾಗ್ದಾಸಗಳನ್ನು ಬರೆದು ಸಾಮಾನ್ಯಜನರ ಚಾಲ್ನಾವನನ್ನೂ ವಿಚಾರ ಕೂಶಲವನ್ನೂ ವೃದ್ಧಿಪಡಿಸಬೇಕು. ಇಂಥಾ ಪಕ್ಷೇ ಭಾಗವ ಇಂಗ್ಲಿಷ್ ಪತ್ರಕೆಗಳಲ್ಲಿ ಯಾವಾಗಲೂ ಇರುತ್ತದೆ. ಸಮೈ ಪತ್ರಕೆಗಳಲ್ಲಿ ಅದು ಇಲ್ಲವೆಂದೇ ಹೇಳಬಹುದು. ಇದು ದೊಡ್ಡ ಕೊರತೆ. ಏಕೆಂದರೆ, ಸ್ವಲ್ಪ ಮಟ್ಟಿಗಾದರೂ ಸಾಹಿತ್ಯ ಪರಿಷಯ ಶಾಸ್ತ್ರ ಪರಿಷಯಗಳಿಲ್ಲದೆ ಇರುವ ಒಸರು ರಾಜಕೀಯ ವಿಷಯ ಮರುಕ್ಕಾರಕ್ಕೂ ತಕ್ಕಣ್ಣ ಮಟ್ಟಿಗೆ ಅಹರ ರಾಗಳಾರರು? ಇದುವರೆಗೂ ಸಮೈ ದೇಶದಲ್ಲಿ ಪ್ರಜೆಗಳನ್ನು ನಿದೇ ಇಂದ ಎಟ್ಟಿಸಿ ಸೀಲಿಸುವುದೇ ಪತ್ರಕೆಗಳ ಮುಖ್ಯ ಕಾರ್ಯವಾಗಿತ್ತು. ಈಗ ಅವರು ತಕ್ಕಣ್ಣ ಎಚ್ಚರಗೊಂಡಿದ್ದಾರೆ. ಇನ್ನು ಅವರಿಗೆ ತಿಳಿವಳಿಕೆಯನ್ನು ಅಂತ್ಯವಾಡುವುದೇ ಮುಖ್ಯ ಕಾರ್ಯ. ಇದನ್ನು ವಾಡಿದ್ದರೆ ಅವರು ಎಚ್ಚರಿಕ್ತುದು ಅನಧರ್ಮಕಾರಿಯಾದಿತು. ತಿಳಿಪಲ್ಲಿ ದವಸು ಕತ್ತಿ ಹಿಡಿದು ಹೊರಡುವುದಕ್ಕಿಂತ ನಿದ್ದೆ ವಾಡುತ್ತಿರುವುದೇ ಲೇಸಲ್ಲವೇ? ಈ ಪ್ರಚಾರಬೋಥಿಯ ಕಾರ್ಯವು ಈಗ ಅನೇಕ ಮುಖ್ಯ

ವಾಗಿ ಸಡೆಯಬೇಕು. ಅದಕ್ಕೆ ಈಗೆನ ನಾನಾ ಶಾಸ್ತ್ರಗಳನ್ನು ಇಂಥಾ ರಂಭಗಳನ್ನು ಬಲ್ಲವರು ದೇಶಭಾಷೆಯಲ್ಲಿ ಬರೆದು ಜ್ಞಾನದಾನ ಮಾಡಲು ಸಿದ್ಧರಾಗಬೇಕು. ಇಂಥನರ ಸಂಖ್ಯೆ ಈಗ ಅತಿ ಸ್ವಲ್ಪವಾಗಿದೆ. ಅದನ್ನು ಹೆಚ್ಚುಸುವುದು ಹೇಗೆ? ಲೇಖಕರಿಗೆ ಪಾರಿತೋಷಿಕಗಳನ್ನು ಕೊಡುವುದು ಒಂದು ಉಪಾಯ. ಇದು ದ್ರವ್ಯ ಸಾಧ್ಯವಾದದ್ದು.

ಪೇನಾಷನ್‌ದಾರರೀಕೆ ಬರೆಯಬಾರದು?

ಇನ್ನೊಂದು ಮಾರ್ಗವಾವುದೆಂದರೆ — ಸಮೃದ್ಧಿ ಸರಕಾರದ ಉದ್ದೇಶಗಳನ್ನು ಮಾಡಿ ಲೋಕಾಸುಭವವನ್ನು ಸರಬಾದಿಸಿ ವಿಶಾರ್ಥಕ ರಾಗ ಪನಾಷನ್ ತೆಗೆದುಕೊಳ್ಳುತ್ತಿರುವ ದೊಡ್ಡಮನ್ಯಾರ ಸಹಾಯ ವನ್ನು ಸಂಪಾದಿಸುವುದು. ಇದು ಸುಲಭವೆಂದೂ ನಾನು ತಿಳಿದಿಲ್ಲ. ಕಾಲು ಚಾಚಿಕೊಂಡು ಹಾಯಾಗಿ ಕುಕೋತ್ತೋಣವೆಂದು ಪೇನಾಷನ್ ದಾರರು ಅಂದುಕೊಂಡು, ಮಂಕಾಗಿ ಕಾಲ ತಳ್ಳುವುದು ಸಮೃದ್ಧಿ ದೇಶದಲ್ಲಿ ವಾಡಿಕೆಯಾಗಿದೆ. ಆ ಬಗೆಯ ಜೀವನವು ಅವರಿಗೇ ಹಾನಿಕರ ವೆಂದೂ, ಕೈಲಾದಷ್ಟು ಜ್ಞಾನದಾನವನನ್ನಾದರೂ ಮಾಡುವುದು ದೇಶವಿಷಯದಲ್ಲಿ ಅವರ ಕರ್ತವ್ಯವೆಂದೂ ಯಾರಾದರೂ ಅವರಿಗೆ ಅನುನಯ ವಜಸಗಳಿಂದ ಹೇಳಿ ಅವರನ್ನೂ ಡಂಬಡಿಸಿದರೆ, ಅವರು ಕೆಲವು ಒಳೊಳ್ಳುತ್ತಿಯ ಕಥಗಳನ್ನು ಹೇಳಿಯಾರು, ಅಥವಾ ಉಪಯುಕ್ತ ವಿಷಯಗಳನ್ನು ಏವರಿಸುಯಾರು. ಪ್ರಯತ್ನಪಟ್ಟು ಈ ತೆರದ ಸಹಾಯವನ್ನು ಸಮೃದ್ಧಿ ಪತ್ರಕಾರ್ತಾರು ಸಂಪಾದಿಸಬೇಕು.

ಪ್ರಮುಖಜನರೀಕೆ ಬರೆಯಬಾರದು?

ಸಮೃದ್ಧಿ ಪ್ರಸಿದ್ಧ ವಕೀಲರುಗಳೂ, ಶಾಸನಸಭಾ ಸದಸ್ಯರುಗಳೂ, ಮೃದ್ಗನಿಸಿಪಲ್ ಮೆಂಬರುಗಳೂ, ಕಾಂಗ್ರೆಸ್ ಮುಖಂಡರುಗಳೂ ಪತ್ರಿಕೆಗಳಲ್ಲಿ ಎಕೆ ಬರೆಯುವುದಿಲ್ಲ? ಜುನಾವಣೆಯ ಕಾಲದಲ್ಲಿ ಇವರಿಗೆ ಪತ್ರಿಕೆಗಳ ಸಹಾಯ ಬೇಕಾಗುತ್ತದೆ. ಇವರು ಉಪನಾಯಕಗಳನ್ನು ಕೊಟ್ಟಾಗ ಅವು ಸೇವೆ ಸಲ್ಲಿಸದಿದ್ದರೆ ಅವರಿಗೆ ಕೋಪ ಬರುತ್ತದೆ. ಉಳಿದ ಕಾಲಗಳಲ್ಲಿ ಅವುಗಳ ವಿಷಯದಲ್ಲಿ ಅವರೇಕೆ ಸ್ವಲ್ಪ ದಯೆ ತೋರ

ಬಾರದು? ನಮ್ಮ ಹೆಸರುವಾಸಿಯು ಮುಂದಾಕುಗಳು ಸಫೇಗಳಲ್ಲಿ ಭಾವಣ ವಾಡುವುದರ ಜೊತೆಗೆ ಆಗಾಗ—ವರ್ಷಕ್ಕೆ ಶೀ-ಇ ಸಲ ವಾದರೂ—ಪತ್ರಿಕೆಗಳಲ್ಲಿ ಒಂದಿರಡು ಲೇಖನಗಳನ್ನು ಬರೆಯುತ್ತಿದ್ದರೆ ಅವರ ಬಲವೂ ಹೆಚ್ಚುವುದು, ಪತ್ರಿಕೆಗಳ ಬಲವೂ ಹೆಚ್ಚುವುದು. ಪಾಶಾಚ್ಯತ್ವ ದೇಶಗಳಲ್ಲಿ ಪ್ರಜಾಪ್ರಮಾಣರು ಪತ್ರಿಕೆಗಳನ್ನು ಉಪಯೋಗ ಪಡಿಸಿಕೊಳ್ಳುವ ರೀತಿಯಲ್ಲಿ ಸಮ್ಮಾನರೂ ವಾಡಬೇಕು. ಹಾಗಾದರೆ ಪತ್ರಿಕೆಗಳ ಬೆಲೆ ಪ್ರಶಸ್ತಿಗಳು ಏರುವುವು.

ಪ್ರಕಟನೆಯ ಭಯ

ಪತ್ರಿಕೆಗಳು ಪ್ರಚೆಗಳಿಗೋಽಸ್ಥರ ಏನು ವಾಡಬಲ್ಲವ—ಎಂಬುದೊಂದೇ ತಕ್ಕು ಪ್ರಶ್ನೆಯಲ್ಲ. ಅವು ಏನು ತಡೆಯಬಲ್ಲವು—ಎಂಬುದೂ ಕೇಳಬೇಕಾದ ಪ್ರಶ್ನೆ. ಅವು ಇರುವವೆಂಬ ಕಾರಣದಿಂದಲೇ ಎಷ್ಟೋ ಅಕ್ರಮಗಳೂ ಅನ್ಯಾಯಗಳೂ ತಪ್ಪಿತ್ತವೆ. ಪ್ರೌಲೀಸಾ ಅಧಿಕಾರಿಯು ಎದುರಿಗೆ ಸಿಂತಿರುವ ವಾತ್ರದಿಂದಲೇ ಎಷ್ಟೋ ಅವರಾಧಗಳಿಗೆ ಅದ್ದು ಯಾಗಃತ್ತದೆಯಲ್ಲವೆ? ಲೋಕಾಪವಾದ ಭೀತಿಯಂದಲೇ ಎಷ್ಟೋ ಜನರು ಪಾಪಕೃತ್ಯದಿಂದ ಬಹುಮಂಟಿಗೆ ಹಿಮ್ಮೈಟ್ಯಾತ್ಮಾರಲ್ಲವೆ? ಅದೇ ರೀತಿಯಲ್ಲಿ ಪ್ರಕಟನ ಭಯವೋಂದೇ ಎಷ್ಟೋ ಮಂದಿ ಅಧಿಕಾರಿಗಳನ್ನೂ ಪ್ರಬಲ ಜನರನ್ನೂ ನೀಜ ವಾರ್ಷದಿಂದ ದೂರವಾಗಿಡಬಲ್ಲುದು.

ಪ್ರಜಾ ಧರ್ಮದ ಒಂದಂತೆ

ಸರಕಾರದ ಲೋಪ ದೋಷಗಳನ್ನೂ, ಸಾರ್ವಜನಿಕ ಕಷ್ಟ ಹಿಂಸೆಗಳನ್ನೂ, ಸಮಾಜದ ಕ್ಷೇಮ ಲಾಭಗಳ ವಿಚಾರಗಳನ್ನೂ ತನಗೆ ತೋರುವಮಂಟಿಗೂ ಪ್ರಮಾಣವಾಗಿಯೂ, ಸಕಾರಣವಾಗಿಯೂ ಬರೆದು ಪತ್ರಿಕೆಗಳಲ್ಲಿ ಪ್ರಕಟಿಸಿಸುವುದು ತನ್ನ ಕರ್ತವ್ಯವೆಂದು ಪ್ರತಿಯೊಬ್ಬು ಪ್ರಚೆಯೂ ಭಾವಿಸುವಂತಾಗಬೇಕು. ಇದು ಪ್ರಜಾ ಧರ್ಮದ ಒಂದು ಮುಖ್ಯ ಭಾಗ. ಈ ಧರ್ಮವು ಈಗ ಸಮ್ಮ ದೇಶದಲ್ಲಿ ತಕ್ಕಷ್ಟು ಮಾತ್ರ ಇಚರಣೆಯಲ್ಲಿಲ್ಲ. ಉಸ್ತುತ ಪದವಿಗಳಲ್ಲಿರುವವರೂ, ವಿದ್ಯಾವಂಶರಾದವರೂ, ಪ್ರಸಿದ್ಧಿಗೆ ಬಂದವರೂ ಸಹ ಈ ಧರ್ಮವನ್ನು ಮರ್ತಿರುತ್ತಾರೆ.

ಪ್ರಚಾರ ಧರ್ಮವು ಈ ಭಾಗದಲ್ಲಿ ಚೆನ್ನಾಗಿ ನಡೆಯುವವರೆಗೂ ಪತ್ತಿಕೆಗಳ ಕಾರ್ಯವು ಸಾಂಗವಾಗಿ ಸಾಗಿರಾದು. ಪ್ರತಿಯೊಬ್ಬ ದೇಶೀಯನೂ ಪತ್ತಿಕೆಯು ತನ್ನದೆಂದೂ, ಅದರ ಯೋಗಕ್ಕೇ ಮಂಗಳು ತನ್ನ ಯೋಗಕ್ಕೇ ಮಂಗಳಿಗೆ ಸೇರಿದವೆಂದೂ, ಅದಕ್ಕೆ ತಾನು ಸಲ್ಲಿಸಬೇಕಾದ ಸೇವೆಯೊಂದುಂಟಿಂದೂ ಮನಸಾ ಭಾವಿಸಿ, ಅದಕ್ಕೆ ಜಂದಾ ಕೊಡುವ ಉಷಯದಲ್ಲಿಯೂ, ಅದಕ್ಕೆ ಲೇಖನಗಳನ್ನು ಕಳುಹಿಸುವುದರಲ್ಲಿಯೂ ನಿಜವಾದ ಶ್ರದ್ಧಾಸಕ್ತಿಗಳನ್ನು ತೋರುವವರೆಗೂ ಪತ್ತಿಕೆಗಳೂ ಸಮರ್ಪಕವಾಗಿ ನಡೆಯಲಾರವು, ದೇಶಕಾರ್ಯಗಳೂ ಸಮರ್ಪಕವಾಗಿ ನಡೆಯಲಾರವು. ಈ ತತ್ತ್ವವು ಸಮ್ಮು ಸ್ವರಾಜ್ಯ ಸವಾರಂಭದ ತಳಹದಿಗೆ ಅಡಿಗಲ್ಲಿನಂತೆ ಇದೆ ಎಂಬುದನ್ನು ಸರ್ವ ಪ್ರಯತ್ನದಿಂದಲೂ ನಾವು ಸಾರಬೇಕು.

ವಿಜ್ಞಾನ ವಿಷಯಗಳು, ಸಮಾಜ ಸಮುಸ್ಯಗಳು

ಸಮ್ಮು ಪತ್ತಿಕೆಗಳಲ್ಲಿ ಉಷಯ ಮೈನಿಧ್ಯವಿಲ್ಲ; ಸಾಮಾನ್ಯವಾಗಿ ರಾಜಕೀಯ ಪ್ರಸಂಗಗಳೇ ತುಂಬರುತ್ತವೆ. ಸಾಹಿತ್ಯ ಇತಿಹಾಸಗಳ ಸಮಾಜಾರಗಳು ಎಲ್ಲೊಂದು ಒಳಿತ್ತು ಒಂದೊಂದು ವೇಳೆ ಬರುವುದುಂಟು. ವಿಜ್ಞಾನಕಾಸ್ತ್ರ ಅರ್ಥಶಾಸ್ತ್ರಗಳ ವಿಚಾರಗಳೂ, ವಾಶಾತ್ಮಕ ನಾಗರಿಕತೆಯ ಒಳ್ಳಿಯ ಗುಣ ಒಳ್ಳಿಯ ಲಕ್ಷಣಗಳನ್ನು ಕುರಿತ ವಿಚಾರಗಳೂ ಸಮ್ಮು ಪತ್ತಿಕೆಗಳಲ್ಲಿ ಹೆಚ್ಚು ಹೆಚ್ಚಾಗಿ ಬರಬೇಕು. ಸಮ್ಮು ಪತ್ತಿಕೆಗಳಲ್ಲಿ ಸಾಮಾಜಿಕ ಪ್ರಶ್ನೆಗಳ ಪ್ರಸ್ತಾವವೇ ಇರುವುದಿಲ್ಲ. ಇದು ಸಸ್ಯ ಮನ ಸ್ವರ್ಗಿಕಾರದು. ಸಮ್ಮು ಸಾಮಾಜಿಕ ಸ್ಥಿತಿಯು ಸಮ್ಮು ರಾಜಕೀಯ ಸ್ಥಿತಿಗಿಂತ ಉತ್ತಮವೇನೂ ಆಗಿಲ್ಲ. ಸಮ್ಮು ಮತಾಚಾರಗಳೂ ಧರ್ಮ ಸಂಸ್ಥೆಗಳೂ ಹೊಂಡದ ನೀರಿನಂತೆ ಬಹು ಕಾಲದಿಂದ ಇದ್ದಲ್ಲಿಯೇ ಇದ್ದ ನಾತ ಬಣಿಯುತ್ತವೆ. ಅನೇಕ ಸಂಪ್ರದಾಯಗಳು ಕಾಲ ವಿರುದ್ಧವಾಗುತ್ತ ಬಂದಿವೆ. ಇವುಗಳನ್ನೆಲ್ಲ ಒಂದೇ ಏಟಿಸಿದ ಹೊಡಿದು ಕೆಡುಹಬೇಕೆಂದು ಯಾರೂ ಹೇಳುವುದಿಲ್ಲ. ಆದರೆ ಅವುಗಳನ್ನು ಕುರಿತು ಏಕೆ ವಿಚಾರ ನಡೆಸಬಾರದು? ಪ್ರಚಾರ ಜನರ ಗಮನವನ್ನು ಆವರ ಆಚಾರ

ಪದ್ಧತಿಗಳ ಕಡೆಗೆ ತಿರುಗಿಸಿ, ಸದಭಾವಾಯವು ಹುಟ್ಟುವಂತೆ ಮಾಡಿ, ಸತ್ಯರಿಷ್ಟಾರಗಳಿಗೆ ದಾರಿ ಮಾಡುವುದು ಪತ್ರಿಕೆಗಳ ಕರ್ತವ್ಯವಲ್ಲವೇ? ಈ ಭಾಗದಲ್ಲಿಯೂ ಇಂಗ್ಲಿಷ್ ಪತ್ರಿಕೆಗಳು ನಮಗೆ ಮಾರ್ಗದರ್ಶಕಗಳಾಗಿವೆ. ಈಚೆಗೆಇಂಗ್ಲಿಷ್ ಜನರ “ಪ್ರೇಯರ್ ಬುಕ್” ಅಥವಾ “ಬಾಧ್ಯನಾ ಕ್ರಿಸ್ತ ಪುಸ್ತಕ ”ದ ಪಣಯವಾಗಿ ನಡೆಯುತ್ತಿರುವ ಮಹಾವಿಷಯಾಂಸೆಯನ್ನು ಕುರಿತು ಒನಾಭಿಪ್ರಾಯವನ್ನು ವಿಶದಗೊಳಿಸಬೇಕೆಂದು, “ಟ್ರೈವರ್ಸ್” ಮೊದಲಾದ ಪತ್ರಿಕೆಗಳು ನಾನಾ ನಗರಗಳ ಪ್ರಸಿದ್ಧ ಪುರಾಷರಿಂದ ಲೇಖನಗಳನ್ನು ತರಿಸಿ ಪ್ರಕಟಿಸುತ್ತಿವೆ. ನಮ್ಮ ಪತ್ರಿಕೆಗಳು ಹಾಗೆ ಮಾಡಲಾಗುವುದಿಲ್ಲವೇ? ನಮ್ಮ ಪತ್ರಿಕೆಗಳು “ಬಂದೇ ರಾಗ, ಬಂದೇ ತಾಳ ” ಎಂಬ ಮತವನ್ನು ಸ್ವಲ್ಪ ಒತ್ತುಟ್ಟಿಗೆಟ್ಟು, ರಾಜಕೀಯ ಪ್ರಸಂಗಗಳಿಂದ ಬೇರೆಯಾದ ವಿಷಯಗಳಿಗೂ ಆಗಾಗ ಲಕ್ಷ್ಯಕೊಡುತ್ತಿದ್ದರೆ ಪತ್ರಿಕೆಗಳು ಮತ್ತುಷ್ಟು ಆಕಾಶವಾಗುವುದರಲ್ಲಿ ಸಂದೇಹವಿಲ್ಲ. ಇವ್ಯಕ್ಕೂ ರಾಜ್ಯ ಪ್ರಸಂಗವೆಲ್ಲ ಮಾನವ ಜೀವನದ ಬಂದಂಶ ತಾನೇ? ಅದೇ ಜೀವನ ಸರ್ವಸ್ವವೇನೂ ಅಲ್ಲ. ಪತ್ರಿಕೆಗಳ ಗಮನವಾದರೋ ಜೀವನ ಮಂಡಳದ ಎಲ್ಲ ಕಡೆಗಳಿಗೂ ಹರಡಿರಬೇಕು.

ಪಾರಿಭಾಷಿಕ ಶಬ್ದಗಳು

ಕನ್ನಡ ಪತ್ರಿಕೆಗಳ ಶಬ್ದಶೈಲಿಗಳನ್ನು ಕುರಿತು ಬಂದೆರಡು ಮಾತ್ರ ಗಳನ್ನಾಡಬೇಕಾಗಿದೆ. ನಮ್ಮ ಭಾಷೆಯು ಈಗಿನ ಸಿದ್ಧತಿಯಲ್ಲಿ ಪತ್ರಿಕೆಗಳವರಿಂದ ಬಂದು ವಿಶೇಷ ಉಪಕಾರವನ್ನು ಅಪೇಕ್ಷಿಸತಕ್ಕುದಾಗಿದೆ. ಇದು ಹೊಸ ಭಾವನೆಗಳೂ ಹೊಸ ಅಭಿಪ್ರಾಯ ಭಾವನೆಗಳಿಗೆ ತಕ್ಕ ಪದಗಳು ನಮ್ಮ ಹಿಂದಿನ ಭಾವಾ ಕೋಶದಲ್ಲಿ ದುರ್ಲಭವಾಗಿವೆ. ಆದ ಕಾರಣ ನೂತನ ಪದರಚನೆ ಮಾಡಬೇಕಾಗುತ್ತದೆ. ಹೀಗೆ ಯಾವ ಬಂದು ಹೊಸ ಪದವನ್ನು ಪತ್ರಿಕೆಗಳವರು ತಯಾರಾಗುವಾದಿ ಪ್ರಯೋಗಾನುವರೋ ಅದು ಕಾಲಕ್ರಮದಲ್ಲಿ ಭಾಷೆಯ ಶರೀರಕ್ಕೆ ಸೇರಿಹೋಗುವುದು. ಭಾಷೆ ಬೆಳೆಯುವುದು ಹೀಗೆಯೇ. ಆದಕಾರಣ ನಮ್ಮ ಪತ್ರಿಕೆ

ಗಳೆಲ್ಲವೂ ಹೊಸ ಹೊಸ ರಾಜಕೀಯ ಭಾವಗಳನ್ನೂ ಸಾಮಾಜಿಕ ತತ್ತ್ವಗಳನ್ನೂ ವಿಚಾಳ್ಳಾನಶಾಸ್ತ್ರ ವಿಷಯಗಳನ್ನೂ ತಿಳಿಸುವುದಕ್ಕೆ ಗೊತ್ತಾದ ಪಾರಿಭಾಷಿಕ ಶಬ್ದಗಳನ್ನು ಪಕ್ಷಪಕ್ಷಾರವಾಗಿ ಉಪಯೋಗಿಸುತ್ತೇ ಬಂದರೆ ಭಾವಾಭಿವೃದ್ಧಿಯು ತೊಡಕೆಲ್ಲದೆ ನಡೆಯುವುದು. ಈಗ ಈ ಪಾರಿಭಾಷಿಕ ಪದಗಳನ್ನು ಆರಿಸಿಕೊಳ್ಳುವುದರಲ್ಲಿ ನಾವು ಪಕರೂಪತೀಯ ಕಡೆಗೆ ಲಕ್ಷ್ಯಕೊಡುತ್ತಿಲ್ಲವೆಂದು ಸನಗ ತೋರುತ್ತದೆ. ಒಂದೇ ಇಂಗಿಣಾ ಪದಕ್ಕೆ ಒಂದೊಂದು ಪತ್ರಿಕೆಯವರು ಒಂದೊಂದು ಪ್ರತಿಪದವನ್ನು ಇಟ್ಟಿಕೊಂಡಿದಾರೆ. “ಲೆಜಿಸ್ಲಿಟಿವ್ ಕಾನ್ಸಿಲ್” ಎಂಬುದನ್ನು ಕೆಲವರು ಹಾಗೆಯೇ ಕರೆಯುತ್ತಾರೆ; ಕೆಲವರು ಶಾಸನ ಸಭೆ ಎನ್ನುತ್ತಾರೆ: ಇನ್ನು ಕೆಲವರು ನಿಯಮ ಸಿಹಾರಣ ಸಭೆ ಎನ್ನುತ್ತಾರೆ; ಮತ್ತೆ ಕೆಲವರು ನಾಯಾಯಪಿಥಾಯಕ ಸಭೆ ಎನ್ನುತ್ತಾರೆ. “ಬ್ರೌರಾಕೆನ್ಸ್” ಎಂಬ ಪದವನ್ನು ಕೆಲವರು ಆಳರಸರು ಎಂದೂ, ಕೆಲವರು ದಬ್ಬಾಳಿಕೆ ಎಂದೂ, ಕೆಲವರು ನ್ಯಾರಾಷ್ಟ್ರಾಪಿ ಎಂದೂ, ಇನ್ನು ಕೆಲವರು ಅಧಿಕಾರಿ ವರ್ಗ ಎಂದೂ, ಮತ್ತೆ ಕೆಲವರು ವೇತನಿಕ ಪ್ರಭುತ್ವ ಎಂದೂ ಭಾವಾಂತರ ವಾಡುತ್ತಾರೆ. ಉದ್ದಾಮ ಪ್ರಬಂಧ ಲೇಖಕರ ಉಪಯೋಗಕ್ಕೆ ಇಂಥಾ ರೂಪ ಬಾಹುಳ್ಳವು ಅನುಕೂಲವೆಂದು ಕಂಡರೂ, ವಾಚಕ ದೃಷ್ಟಿಯಿಂದ ಅದು ಅನುಕೂಲವೆಂದು ಹೇಳಲಾಗುವುದಿಲ್ಲ. ಒಂದು ಹೊಸ ಅಢಪಾರ್ಯಾಯವನ್ನು ತಿಳಿಸುವುದಕ್ಕೆ ಎಲ್ಲ ರಿಂದಲೂ ಅಂಗಿಕೃತವಾದ ಒಂದು ಪದವು ಗೊತ್ತಾದುದಿರಬೇಕು. ಪ್ರಬಂಧ ಸೌಂದರ್ಯಕೊಳ್ಳುವುದು ಬೇಕಾದರೆ ಲೇಖಕರು ಅದರ ಜೊತೆಗೆ ಅಲ್ಲಲ್ಲಿ ಪಯಾರಾಯ ಪದಗಳನ್ನು ಬೇರೆ ಬೇರೆ ಉಪಯೋಗಿಸಿಕೊಳ್ಳುಬಹುದು. ಆದರೆ ಮುಖ್ಯ ಪದವು ಒಂದೇ ಎಲ್ಲ ಕಡೆಯೂ ರೂಢಿಗೆ ಬರಬೇಕು. ಸಮಗೆ ಈಗ ಪಾರಿಭಾಷಿಕ ಪದ ಕೊಳ್ಳವೇಂದು ಅವಶ್ಯವಾಗಿ ಬೇಕಾಗಿದೆ. ಅದನ್ನು ಪರಿಕರು ಮಾತ್ರವಲ್ಲದೆ ಲೇಖನಿಯಿಂದ ಜೀವಿಸುವ ನಾವುಗಳೂ ಕೂಡ ಕಲೆತ್ತು ತಯಾರು ಮಾಡಬೇಕಾಗಿದೆ. ಬರೆಯುವವರ ಕಷ್ಟಗಳೂ ಅನುಕೂಲಗಳೂ ಪಾಠ ಮಾತ್ರ ಹೇಳುವರಿಗೆ ಅಷ್ಟು ಚೆನ್ನಾಗಿ ಅನುಭವಕ್ಕೆ ಬಂದಿರಲಾರವು.

ಶೈಲಿ— ಸಾಹಿತ್ಯ ದೃಷ್ಟಿ

ಮೃತ್ತಪತ್ರಕೆಗಳ ಶೈಲಿಯು ಸುಲಭವಾಗಿ ಇರಬೇಕಾದುದು ಉಚಿತವೇ ಸರಿ. ಈ ಕಾಲದಲ್ಲಿ ಒಸರಿಗೆ ವ್ಯವಧಾನ ಕಡಿಮೆ, ಹವ್ಯಾಸಗಳು ಹೆಚ್ಚು. ಪಕ್ಷದಲ್ಲಿ ನಿಘಂಟುಗಳನ್ನಿಂತ್ರುಕೊಂಡು ಅರ್ಥವನ್ನು ಹುಡು ಕಾಡುವಷ್ಟು ತಾಳ್ಳಿಯೂ ಶ್ರದ್ಧೆಯೂ ಏರಾಮವೂ ಸಾಮಾನ್ಯ ಜನಕ್ಕಿರುವುದಿಲ್ಲ. ಮೃತ್ತಪತ್ರಕೆಗಳು ಅವರ ಆದರಣೆಯನ್ನು ಪಡೆಯು ಬೇಕಾದರೆ ಅವರಿಗೆ ಅರ್ಥವಾಗುವಂತೆ ಇರಬೇಕು. ಆದರೆ ಸಾಮಾನ್ಯ ಒಸರಿ ವಾಡಿಕೆಯು ಮಾತಿನ ರೀತಿಯಲ್ಲಿಯೇ ಪತ್ರಕೆಗಳವರು ಬರೆಯುತ್ತು ಹೋದರೆ ವಾಚಕರ ಭಾಷಾ ಚಾಲ್ನಿನವು ಅಭಿವೃದ್ಧಿಯಾಗುವುದು ಹೇಗೆ? ನಾವು ಆಡುವ ಮಾತಿನಲ್ಲಿ ಎಷ್ಟೋ ಅಪಪ್ರಯೋಗಗಳೂ, ಎಷ್ಟೋ ಆಸಾಧು ಶಬ್ದಗಳೂ ಇರುತ್ತವೆ. ಪತ್ರಕೆಗಳವರು ಬರೆಯು ವಾಗ ಸಾಧ್ಯವಾದ ಮರ್ಪಿಗೂ ಭಾಷೆಯನ್ನು ಶೋಧನೆ ಮಾಡುವುದು ಬಂಪ್ರಯು, ಇರುವ ದೋಷಗಳನ್ನು ಪುಸ್ತಿಪುಸ್ತಿ ವ್ಯವಹಾರದಲ್ಲಿ ತರುತ್ತಿದ್ದರೆ ಭಾಷೆಗೆ ಅಕ್ಷರವೇ ಆಗುವುದು. ಪತ್ರಕೆಗಳ ಭಾಷೆಯು ಮನಸ್ಸಿಗೆ ಆಕರ್ಷಕವಾಗಿಯೂ, ವಿಶದವಾಗಿಯೂ, ಶುದ್ಧವಾಗಿಯೂ ಇರಬೇಕು. ನೂತನ ಪದ ಸಂಯೋಜನೆ ಮಾಡುವುದರಲ್ಲಿ ಅದು ವಿಕಾರವಿಲ್ಲದೆ ಶಾರ್ವವಾಗಿರುವಂತೆ ನೂಡಿಡಬೇಕು. ನಾವು ಮರಾಟ ಮುಂತಾದ ಭಾಷೆಗಳನ್ನು ಸುಸರಿಸಿ ಉಪಯೋಗಿಸುವ ಕೆಲವು ಮಾತ್ರಗಳು ಅಷ್ಟೇನೂ ಲಕ್ಷ್ಯಿಸಬಾಗಿಲ್ಲ. ಪತ್ರಕೆಗಳು ಮೇಲ್ಲಿಡೆಯಿರುವ ಗ್ರಂಥ ಭಾಷೆಗೂ ಕೆಳಗಡೆಯಿರುವ ಸಾಮಾನ್ಯ ಭಾಷೆಗೂ ಮಧ್ಯಸ್ಥಗಾರನಂತೆ ಇದ್ದುಕೊಂಡು ಕೆಳಗೆ ಸದಸ್ಯ ಮೇಲಿನ ಕಡೆಗೆ ಎತ್ತುತ್ತಿರಬೇಕು. ಆದ್ದರಿಂದ ಸಾಹಿತ್ಯ ಸೇವೆಯ ಕಡೆಗೂ ಪತ್ರಕಾಲೀನ ಕರು ಲಕ್ಷ್ಯಕೊಡುವುದು ಅವಶ್ಯವಾಗಿದೆ.

(ಇ) ವ್ಯಾಪಾರ ಪ್ರಕಟನೆಗಳ ಭಾಗ

ಪತ್ರಕೆಗಳ ವ್ಯಾಪಾರ ಪ್ರಕಟನೆಗಳನ್ನು ಕುರಿತು ನಾನು ಈಗ ಒನ್ನೊಮ್ಮೆ ಹೆಚ್ಚಾರೆ. ಸದ್ಯಕ್ಕೆ ಈ ಅಂಶವನ್ನು ಕುರಿತು ಹೇಳಿ

ಬೇಕಾದುದು ಹೆಚ್ಚಾಗಿಲ್ಲ. ಈಗ ಸಮ್ಮು ಪತ್ರಿಕೆಗಳಲ್ಲಿರುವ ಪ್ರಕಟನೆಗಳು ಭಾರಿಯವುಗಳೇನೂ ಅಲ್ಲ. ಪತ್ರಿಕೆಗಳ ವ್ಯಾಪನೆ ಹೆಚ್ಚಿದ ಹೊರತು ಪ್ರಕಟನೆಗಳು ಹೆಚ್ಚುವುದಿಲ್ಲ. ಭಾರಿ ಭಾರಿಯಾದ ಪ್ರಕಟನೆಗಳು ಹೆಚ್ಚಾಗಿ ಬಂದ ಹೊರತು ಪತ್ರಿಕೆಗಳಿಗೆ ಶಾಖೆಗಳು. ಲಾಭ ಬೆಳೆದ ಹೊರತು ವ್ಯಾಪನೆಯನ್ನು ಹೆಚ್ಚಿಸುವ ಸೌಕರ್ಯಗಳಿಲ್ಲ. ಹೀಗೆ ಪತ್ರಿಕೆಗಳು ಸುಳಿಯಲ್ಲಿ ಸಿಕ್ಕಿ ಒದ್ದಾಡುತ್ತಿವೆ. ಹೀಗಿದ್ದರೂ ಒಂದು ಸೂಚನೆಯನ್ನು ಮಾಡಬೇಕಾಗಿದೆ. ಅಶ್ಲೀಲವೂ ಅಸಹ್ಯಕರವೂ ಆದ ಜಿತ್ರಗಳೂ ವರ್ಣನೆಗಳೂ ಇರತಕ್ಕ ಪ್ರಕಟನೆಗಳನ್ನು ಸಮ್ಮು ಪತ್ರಿಕೆಗಳು ಬಿಟ್ಟು ಬಿಡಬೇಕು. ಈಗ ಕಾಣಿಸಿಕೊಳ್ಳುತ್ತಿರುವ ಕೆಲವು ಬೋಷಧ ಪ್ರಕಟನೆಗಳು ಸ್ತ್ರೀಭಾಲ ಕರ ಗಮನಕ್ಕೆ ಬರಲು ಯೋಗ್ಯವಾದವುಗಳಿಲ್ಲ. ಅದರಂತೆಯೇ ಕೆಲವು ಗೃಹಕೃತ್ಯದ ಚಾಹೀರಾತುಗಳೂ ಬರಬೇಕಾದ ಭಾಷೆಯಲ್ಲಿ ಜಾಗುಪ್ರಸಾರಣೆಯನ್ನು ಉಂಟುಮಾಡತಕ್ಕ ರೀತಿಯಲ್ಲಿ ಇರುತ್ತದೆ. ಇಂಥವುಗಳನ್ನು ವರ್ಜಿನಿಂದ ಸ್ವಲ್ಪ ದ್ವರ್ವಾ ಸಂಪೂರ್ಣವಾಗಬಹುದು. ಆದರೆ ಎಷ್ಟೂ ಕಷ್ಟ ಸಂಪೂರ್ಣಗಳನ್ನು ಸಹಿಸಿ ದೇಶಭಾಷಾ ಸೇವೆಗಳನ್ನು ಮಾಡುತ್ತಿರುವವರಿಗೆ ಇದೊಂದು ದೊಡ್ಡ ಸಂಪೂರ್ಣವಾಗಿ ತೋರಿಸಬಹುದು.

ಸರಕಾರಿ ಸಂಸ್ಥೆಗಳ ಉಪಕಾರಗಳು

ಸರಕಾರದವರು ಪತ್ರಿಕೆಗಳಿಗೆ ಕಲ್ಪಿಸಬಹುದಾದ ಸೌಲಭ್ಯಗಳನ್ನು ಕುರಿತು ಏನು ಹೀಳುವುದಕ್ಕೂ ಸನಗೆ ಅವಕಾಶವುಲ್ಲ. ಪೂರ್ವಸ್ವಾಧಿತಾ ಇಲಾಖೆಯವರು ಪತ್ರಿಕಾ ಪ್ರಚಾರಕ್ಕೆ ಇರತಕ್ಕ ಪ್ರತಿಬಂಧಕಗಳೇ ನೀಂಬುದನ್ನು ವಿಚಾರಿಸಿ ಅವುಗಳನ್ನು ನಿರ್ವಾರಣೆ ಮಾಡಬೇಕು. ಅವರಿಗೆ ತಕ್ಕ ಸಲಹೆಗಳನ್ನು ಕೊಟ್ಟು ಅವರಿಂದ ಆ ಕೆಲಸವನ್ನು ಮಾಡಿಸುವುದು ಈ ಸಭೆಯ ಕರ್ತವ್ಯವಾಗಿರುತ್ತದೆ. ಸಮ್ಮು ದೇಶದ ಹಳ್ಳಿಯ ಪಾರಂತರಗಳಲ್ಲಿ ಅಂಚೆಯ ಕಳ್ಳೆಗಳೂ ಅಂಚೆಯಾಳುಗಳ ಸಂಚಾರವೂ ಬೇಗ ಬೇಗ ಹೆಚ್ಚಬೇಕು.

ಪತ್ರಿಕಾ ಲೇಖಕರಿಗೆ ಪ್ರಯಾಣ ಸೌಕರ್ಯಗಳನ್ನು ಒದಗಿಸಲು ರಾಜೀವ್ ಗಳವರು ಏನು ಮಾಡಬಹುದೆಂಬುದನ್ನೂ ನಾವು ಯೋಜಿಸಿ ಸೂಚಿಸಬೇಕು.

ಸರಕಾರದೆ “ರಿಪೋರ್ಟ್‌” ಅಥವಾ ವರದಿಗಳನ್ನೂ, ಇತರ ಕಾಗದ ಪತ್ರಗಳನ್ನೂ,—ಸಾಧ್ಯವಾದರ ತಜುರ್ ಮೇ ವಾಡಿಸಿ,—ಸರಕಾಲ ದಲ್ಲಿ ಪತ್ರಿಕಾ ಸಂಪಾದಕರಿಗೆ ಒದಗಿಸಲು ಇಂಡಿಯಾ ಸರಕಾರದವರೂ, ಪ್ರಾಂತಿಕ ಸರಕಾರಗಳವರೂ ಯಾವ ಏಪಾರ್ಟೆಗಳನ್ನೂ ನಡೆಸ ಬಹುದೊರ್ ಅದನ್ನೂ ನಾವು ಆಲೋಚಿಸಿ ಅಂತಿಮ ವಾಡಿಕೊಳ್ಳಬೇಕಾಗಿದೆ.

ಅದೇ ರೀತಿ ಡಿಸ್ಟ್ರಿಕ್ಟ್‌ಕ್ಕು ಬೋರ್ಡುಗಳವರೂ ಮುಖ್ಯನಿಸಿಪಾಲಿಟಿಗಳವರೂ ತಮ್ಮ ತಮ್ಮ ಕೂಟಗಳ ಕಾರ್ಯ ಕಲಾಪಗಳ ವರದಿಗಳನ್ನೂ ಆಡಳಿತಗಳ ವಾರ್ಷಿಕ ವರದಿಗಳನ್ನೂ ಸಹ ಪತ್ರಿಕೆಗಳಿಗೆ ತಲಪಿಸಲು ತಕ್ಕು ಏಪಾರ್ಟೆನ್‌ನ್ನು ಕೈಕೊಳ್ಳಬೇಕೆಂದು ನಾವು ಸೂಚಿಸಬಹುದಾಗಿದೆ.

ಪತ್ರಿಕೆಗಳ ರಾಜಕೀಯ ಸಾಮ್ರಾಂತ್ರ್ಯವನ್ನು ಕುರಿತು ಒಂದು ವೊತನ್ನೂ ನಾನು ಹೇಳಿಲ್ಲ. ಅದೇ ಬೇರೆ ಒಂದು ಉಪನ್ಯಾಸಕ್ಕೆ ತಕ್ಕುಷ್ಟ ದೊಡ್ಡ ವಿಷಯ. ಈಗ ಅದನ್ನು ತ್ತಿಕೊಳ್ಳಬೇಕಾದ ಅವಸರವೂ ಅಷ್ಟಾಗಿ ಕಾಣುವುದಿಲ್ಲ.

ಇಷ್ಟು ಹೇಳಿದರೂ ನಮ್ಮ ಪತ್ರಿಕೆಗಳ ಅಭಿವೃದ್ಧಿಯ ವಿಚಾರಗಳನ್ನೂ ಹೇಳಬೇಕಾದುವು ಎಷ್ಟೊ್ಯೇ ಉಳಿದಿವೆ. ಮಾಸಪತ್ರಿಕೆಗಳ ಸ್ಥಿತಿಯನ್ನು ಕುರಿತು ಏನನ್ನೂ ಹೇಳಿಲ್ಲ. ವಾರ ಪತ್ರಿಕೆ, ದಿನ ಪತ್ರಿಕೆಗಳ ವಿಷಯ ರೀತಿಗಳು ಉತ್ತಮಪಟ್ಟಂತೆಲ್ಲ ಮಾಸಪುಸ್ತಕಗಳು ಸ್ವತಃ ಉತ್ತಮವಾಗುವುವು.

ಪತ್ರಿಕೆಗಳ ವೋಹ

ಪತ್ರಿಕೆಗಳನ್ನು ಹೊರಡಿಸಬೇಕೆಂಬ ಆಶೆ ತರುಣರಿಗೆ ಹೇಳಾಗುವುದುಂಟು. ನ್ಯಾಯದ ತುತ್ತಾರಿಯನ್ನು ಭೋಗರ್ ರೆಯೋಣ, ಸಾಮ್ರಾಂತ್ರ್ಯದ ಭೇರಿಯನ್ನು ಬಾರಿಸೋಣ, ಲೋಕವನ್ನೆಲ್ಲ ಅದಿರಿಸಬಲ್ಲ ಅಧಿಕಾರಿಗಳನ್ನು ಖಂಡಿಸಿ ಧೂಳಿಪಟ ಮಾಡೋಣ, ಸಭಾಮುಖದಲ್ಲಿ ಕುಳಿತು ಭಾಷಕ ಗಜಗಳಿಗೆ ಲೇಖಣಿಯ ಅಂಕುಶವನ್ನು ತೋರಿಸುತ್ತಿರೋಣ, ಒಗ್ಗಾಣ್ಯವಾರದ ಮಹಾಮರ್ಮಗಳನ್ನೆಲ್ಲ ಹಿಡಿಯುವ

ಪಾತಾಳ ಭೇದಿಯೆಂದೆನ್ನಿಸಿಕೊಳ್ಳೋಣ—ಇವೆಲ್ಲವೂ . ತಾರುಣ್ಯಕ್ಕೆ ಮೋಹಕಗಳಾದ ಸಂದರ್ಭಗಳಲ್ಲಿವೆ? ಆದರೆ ಈ ವೇಷಾಹವು ಮೇಲಿನ ಪ್ರೋರಿಯದೆಂಬುದನ್ನೂ ಅದರೊಳಗೆರುವ ವಸ್ತುವು ಅಷ್ಟೇನೂ ಮೋಹಕವಲ್ಲವೆಂಬುದನ್ನೂ ತರುಣರು ಕಾಣಿಲಾರರು. ಪತ್ತಿಕಾ ಲೇಖಕನಾಗಲುದ್ದೇಶಿಸಿ ನನ್ನ ಅಭಿಪ್ರಾಯವನನ್ನು ಕೇಳಬರುವ ಯುವಕನಿಗೆ “ಬೀಡು” ಎಂದು ಹೇಳುವುದೇ ಸಾಮಾನ್ಯವಾಗಿ ನನ್ನ ಪದ್ಧತಿ. ಪತ್ತಿಕೋಂಡ್ಯೋಗವು ಘಾಸಿಯ ಕೆಲಸ. ಅದನ್ನು ಕೈಗೊಂಡು ಉತ್ತೀರ್ಣನಾಗಬೇಕೆನ್ನುವವನ್ನಿಗೆ ಬಾಹ್ಯ ಸಂಪತ್ತು ಅಂತಸ್ಸಂಪತ್ತುಗಳಿರದೂ ಹೇರಳವಾಗಿರಬೇಕು,—ನಮ್ಮ ದೇಶದ ಪ್ರಕೃತ ಸ್ಥಿತಿಯಲ್ಲಿ ಅವರಿವಿತವಾಗಿಯೇ ಇರಬೇಕು. ಇದನ್ನು ಹದಿನ್ಯೈಚು ವರ್ಣ ಪಟ್ಟಿ ಒಮ್ಮೆ ವಿಧದ ಕಷಾಯಸು ಭವದಿಂದ ಕಂಡುಕೊಂಡಿದ್ದೇನೆ. ತಕ್ಕ ಸಂಪತ್ತಿಲ್ಲದವನು ಎಷ್ಟು ಉತ್ಸಾಹದಿಂದ ಲೋಕವನ್ನು ಸಂತೋಷಗೊಳಿಸುವೆನೆಂದು ಹೊರಡುವನೋ ಅದಕ್ಕಿಂತ ಹೆಚ್ಚಾದ ನಿರಾಶೆಯಿಂದ ಸ್ವಲ್ಪಕಾಲದೊಳಗಾಗಿಯೇ ಲೋಕವನ್ನು ಬ್ಯಾಯುತ್ತ ಹಿಂದಿರುಗುವನು.

ಅದಕ್ಕಾಗಬೇಕಾದ ಅನುಕೂಲತೆ

ಪತ್ತಿಕೋಂಡ್ಯೋಗವು ಬಂದು ಕಡೆ ಕಸಬು, ವಾತ್ಸವಾರ; ಇನ್ನೊಂದು ಕಡೆ ಧರ್ಮದೀಕ್ಷೆ, ಬುದ್ಧಿಶ್ರಮ. ಈ ಎರಡು ಕಡೆಗಳಿಗೂ ಬೇಕಾದ ಉಪಪತ್ತಿಗಳೊಬ್ಬನಲ್ಲಿ ಸೇರಿರುವುದು ಅವರೂಪ. ಹಾಶಾಚ್ಯಾದೇಶಗಳಲ್ಲಿ ಬಂಡವಾಳವನ್ನೊಂದಿಸುವ ಜನರು ಬೇರೆ, ಪತ್ತಿಕಾ ಸಂಪಾದಕರು ಬೇರೆ; ವಾತ್ಸವಾರದ ಆಡಳಿತ ಬೇರೆ, ಲೇಖನಗಳ ಏನಾರ್ಥಿ ಬೇರೆ. ಹಿಂಗೆ ಭಾರವು ಭಾಗವಾಗಿ ನಾಲ್ಕುರ ತಲೆಯಮೇಲೆ ಹೊತ್ತಿರುವುದರಿಂದ ಪತ್ತಿಕೆಗಳು ಅಲ್ಲಿ ಉಂಟಾಗುವುದು ಬರುವುದು ಸಾಧ್ಯವಾಗಿದೆ. ಜಾಯಿಂಬ್ರಾ ಸಾತ್ವಕ್ ಕಂಪೆನಿಗಳು ಅಲ್ಲಿ ಆ ನಾಲ್ಕು ಬಗೆಯ ಶಕ್ತಿ ಉಪಪತ್ತಿಗಳನ್ನು ಒಟ್ಟುಗೊಡಿಸುತ್ತವೆ. ನಮ್ಮಲ್ಲಿ ಜಾಯಿಂಬ್ರಾ ಸಾತ್ವಕ್ ಪ್ರಯುತ್ತುಕ್ಕೆ ಸಾಮಿರ ವಿಷ್ಣುಗಳಿವೆ. ಜನರಲ್ಲಿ ಪರಸ್ಪರ ನಂಜಕೆಯೂ ಏಕಮಂತ್ರವೂ ಬೆಳೆದು, ಬುದ್ಧಿವಂತರೂ ಹಣವಂತರೂ ಕಲೆತ್ತು ಕೆಲಸವ್ಯಾಪುವ ಅಭಾಷಣವನ್ನು ಕಲಿಯುವವರಿಗೂ

ನಮ್ಮೆ ದೇಶದಲ್ಲಿ ಪತ್ರಿಕಾ ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ಕಂಪನಿಗಳು ಸಿದ್ಧಾವಾಗುವ ಭರವಸೆಯಿಲ್ಲ. ನಡ್ವೆಗೆ ನಮ್ಮೆ ಪತ್ರಿಕೋದ್ಯೋಗಿಗಳೇ ಇಬ್ಬರು ಒಂದು ಕೋಣೆಯೊಳಗೆ ಇರಲಾರರು.

ಅಲ್ಲ ಒಂದುವಾಳದಿಂದ ದೊಡ್ಡ ಪತ್ರಿಕೆಯನ್ನೇ ಬೀಸುವೆವಂಬಾದು ಭಾರಂತಿಯ ಮಾತ್ರ. ಈ ಕಾಲದಲ್ಲಿ ಅಂಥಾ ಅದ್ಭುತಗಳು ಇವರೂವು. ಇತರ ವ್ಯಾಪಾರಗಳಲ್ಲಿ ಹೇಗೆಯೇ ಪತ್ರಿಕಾ ವ್ಯಾಪಾರದಲ್ಲಿಯೂ ಹಾಗೆ ಯೇ ಹೆಚ್ಚು ಒಂದುವಾಳದವರೇ ಎಲ್ಲ ಕಷ್ಟ ಸಷ್ಟುಗಳಿಂದಲೂ ಪಾರಾಗಿ, ಪೂರ್ಣಪೂರ್ಣ ಟೀಯನ್ನು ಮುರಿದು, ಲಾಭಪಡೆಯತಕ್ಕವರು. ಈಗ ಕನಾರ್ಟಕದಲ್ಲಿ ಒಳ್ಳೆಯ ಪತ್ರಿಕೆಗಳಿಗೆ ಅವಕಾಶವಿಲ್ಲದೆ ಇಲ್ಲ. ಅನೇಕ ಭಾಗಗಳಲ್ಲಿ ಇನ್ನೂ ಯಾವ ಪತ್ರಿಕೆಯ ವ್ಯಾಪನೆಯೂ ಆಗಿಲ್ಲ. ನಮ್ಮೆಲ್ಲಿ ವ್ಯಾಪಾರಾನುಕೂಲವು ದೊಡ್ಡ ಶಾರುಗಳ ಸಂಖ್ಯೆಯು ಇನ್ನೂ ತೀರಾ ಹೀನವಾಗಿಲ್ಲ. ಅವು ಬೇಕಿದು ವ್ಯಾಪಾರವು ಹೆಚ್ಚುವುದಕ್ಕೂ ಕೂಡ ಆ ಪ್ರದೇಶಗಳಲ್ಲಿ ಪತ್ರಿಕಾ ಸಂಚಾರವು ಅತ್ಯಾವಶ್ಯಕ. ಮೂರು ನಾಲ್ಕು ಲಕ್ಷ್ಯರೂಪಾಯಿಗಳ ಮೂಲಧನವು ಒಂದು ಕಂಪನಿ ಏಪಾರ ಟಾಗಿ ಅದರಿಂದ ಒಂದು ದಿನ ಪತ್ರಿಕೆ ಹೊರಟಿರೆ ನಾಲ್ಕು ದು ವರ್ಷಗಳಲ್ಲಿ ಅದು ಸ್ಥಿರಪಟ್ಟಿತು. ಅದು ಬೇಕಾದರೆ ವಾರಕ್ಕೆ ಮೂರಾವತ್ತಿಯೋ ಎರಡಾವತ್ತಿಯೋ ಹೊರಡುವ ಪತ್ರಿಕೆಯಾಗಿಯಾದರೂ ಪಾರಂಭಿಸಬಹುದು. ಈಗ ನಮ್ಮೆಲ್ಲಿ ವಾರಪತ್ರಿಕೆಗಳ ಸಂಖ್ಯೆಯೇನೂ ಕಡಿಮೆ ಯಾಗಿಲ್ಲ. ಆದರೆ ಅವುಗಳ ಸಂಚಾರವಾತ್ಮ ಏಸಾರ್ತಾರವಾಗಿಲ್ಲ. ಎರಡು ಮೂರು ಸಣ್ಣ ಸಣ್ಣ ಪತ್ರಿಕೆಗಳನ್ನು ಪ್ರಕಟಿಸುವುದಕ್ಕೆ ಪ್ರತಿಯಾಗಿ, ಅವುಗಳಿಗೆಲ್ಲ ತಗಲುವ ವ್ಯಯವನ್ನು ಒಟ್ಟು ಸೇರಿಸಿ ಒಂದು ಒಳ್ಳೆಯ ಪತ್ರಿಕೆಯನ್ನು ಮಾಡಿದರೆ, ಅದು ಅವುಗಳಿಲ್ಲಕ್ಕಿಂತ ಯಶಸ್ವಿಯಾಗಿ ಸಡೆದಿತು. ೨೦-೨೧ ಪುಟಗಳುಳ್ಳದಾಗಿ, ಚಿತ್ರಾಲಂಕೃತವಾಗಿ, ಕಥಾ ಪ್ರಬಂಧಾದಿ ಮನೋರಂಜಕ ವಿಷಯಗಳನ್ನೂ ಲಗೊಂಡುದಾಗಿರುವ ಒಳ್ಳೆಯ ವಾರಪತ್ರಿಕೆಯಾದರೆ ಅದಕ್ಕೆ ಮನೆ ಮನೆಯಲ್ಲಿಯೂ ಮನ್ನಣಿ ದೊರೆತೀತೆಂದು ನನಗೆ ನಿರೀಕ್ಷೆಯಿಡೆ. , ಆದರೆ ಅದಕ್ಕೆ ಮೊದಲೆದಲು

ಧಾರಾಕ್ವಾಗಿ ಧನ ವ್ಯಯವೂ, ಆಮೇಲೆ ಸಂತತ ಪ್ರಯೋಗವೂ, ತಾಳೈಯೂ ಆವಶ್ಯಕ. ಇವನ್ನು ಲೀಂದ ತರೋಣ?

ಒಂದೆರಡು ಹಿತೋಕ್ಕಿಗಳು

ಯಾರಿಗೆ ಪತ್ರಿಕೋದ್ಯೋಗಿಯಾಗಬೇಕೆಂದು ಅಂತರಂಗದಲ್ಲಿ ಪ್ರಚೋದನೆಯಾಗಿರುವುದೋ ಅಂಥವರಿಗೆ ಬೇಡವೆಂದು ಹೇಳುವುದು ನಿರಘರ್ಷ. ಆದರೆ ಅಂಥವರಿಗೂ ಹೇಳಬಹುದಾದ ಎಷ್ಟು ರಿಕೆಯ ಮಾತುಗಳು ಒಂದೆರಡುಂಟು. ಯಾರು ಪತ್ರಿಕೋದ್ಯೋಗವು ಇತರ ಕಸಬುಗಳಂತೆಯೇ ಒಂದು ಜೀವನೋಪಾಯವೆಂದು ತಿಳಿದುಕೊಂಡಿರುವರೋ ಅಂಥವರಿಗಂತೂ ಆ ಮಾತನ್ನು ಹೇಳುವುದು ಅತ್ಯಂತಾವಶ್ಯಕ. ಪತ್ರಿಕೋದ್ಯೋಗವನ್ನು ಕಸಬೆಂದು ಭಾವಿಸಿರುವವರ ಸಂಖ್ಯೆಯೇ ಇತರ ದೇಶಗಳಲ್ಲಿ ಅಧಿಕವಾಗಿದೆ; ಸಮೃದ್ಧಿಯೂ ಬರಬರುತ್ತು ಅದೇ ಸ್ಥಿತಿಯಾದೀತು. ಅದು ಒಳೈಯದೇ ಎಂದು ನಾನು ಸಂಬಿದ್ದೀನೆ. ಈ ಉದ್ಯೋಗವನ್ನು ಕಸಬೆಂದು ಭಾವಿಸಿರುವವರು ಅದಕ್ಕೆ ಯಾವ ಬಗೆಯ ಸಿದ್ಧತೆಯನ್ನು—ಎಂದರೆ ತರಬೇತನ್ನು—ಪಡೆದುಕೊಳ್ಳುವರೋ ಅದನ್ನು ಅದು ಜೀವನವ್ರತವೆಂದು ಭಾವಿಸುವವರೂ ಸಹ ಪಡೆಯಬೇಕು. ಇಲ್ಲದಿದ್ದರೆ ಅವರ ಪ್ರತಿ ಸಾಂಗವಾಗುವುದಿಲ್ಲ. ನಕೀಳನ ಕೆಲಸಕ್ಕೂ ವೈದ್ಯನ ಕೆಲಸಕ್ಕೂ ಉಪಾಧ್ಯಾಯನ ಕೆಲಸಕ್ಕೂ ಹೇಗೆ ಒಂದು ವಿಶೇಷ ವಿದ್ಯಾಭ್ಯಾಸವುಂಟೋ ಅದೇ ರೀತಿಯಲ್ಲಿ ಪತ್ರಿಕೋದ್ಯೋಗಕ್ಕೂ ಉಂಟು. ಉತ್ಸಾಹವೊಂದು ಮಾತ್ರವಿದ್ದರೆ ಸಾಲದು. ಅದರ ಜೊತೆಗೆ ಬರಿಯ ವಾಕ್ಯರಚನೆಯ ಸೌಲಭ್ಯವೊಂದಿದ್ದರೂ ಸಾಲದು. ಇವುಗಳೊಡನೆ—ರಾಜ್ಯಶಾಸ್ತ್ರ, “ಲಾ” ಅಥವಾ ವ್ಯವಹಾರ ಧರ್ಮಶಾಸ್ತ್ರ, ಅರ್ಥಶಾಸ್ತ್ರ—ವೊದಲಾದ ಸಮಾಜ ವ್ಯವಸ್ಥೆ ಸಂಬಂಧಿಗಳಾದ ನಾನಾಶಾಸ್ತ್ರಗಳ ಪರಿಚಯವು ಸ್ವಲ್ಪ ಮಟ್ಟಿಗಾದರೂ ಸೇರಿರಬೇಕು. ಈ ಶಾಸ್ತ್ರಗಳು ಈ ಕಾಲದಲ್ಲಿ ದಿನೇ ದಿನೇ ಪುಂಖಾನುಪುಂಖಿವಾಗಿ ಬೆಳೆಯುತ್ತಿವೆ. ದೇಶ ವಿದೇಶಗಳು ಒಂದಾಗುತ್ತಿವೆ. ರಾಜ್ಯಾಂಗಗಳು ಕವಲೊಡದು, ವಿಂಗಡವಾಗಿ, ಮರಳಿ ಸೇರಿ, ಬಲೆಯಂತೆ ಆಗುತ್ತಿವೆ.

ವಾಸೀಜ್ಯ ಯಂತ್ರ ಕರ್ಮಗಳ ಅಭಿವೃದ್ಧಿಯಿಂದ ದೇಶ ದೇಶಾಂತರಗಳ ಸಾಂಪತ್ತಿಕ ಸ್ಥಿತಿಗಳು ಬೆರೆತುಹೊರ್ಗಿ ಸಿಕ್ಕು ಸಿಕ್ಕಾಗುತ್ತವೆ. ಈ ಒಗೆ ಬಗೆಯ ತೊಡಕುಗಳ ಸ್ವರೂಪವನ್ನು ತಿಳಿದುಕೊಳ್ಳಲ್ಪಡಕ್ಕೇ ಅನೇಕ ಪ್ರಸ್ತುತ ವಾಯಂಗವು ಅವಶ್ಯಕ. ಪತ್ರಿಕಾ ಕರ್ತವ್ಯನಾದವನು ಹೊಸ ಹೊಸದಾಗಿ ಬರುವ ಗ್ರಂಥಗಳನ್ನು ತರಿಸಿ ಓದುತ್ತು ಸದಾ ವಿದ್ಯಾರ್ಥಿ ಯಾಗಿಯೇ ಇರಬೇಕು.

ಆದರೆ ಬರಿಯ ಓದನಿಂದಲೇ ಅವನಿಗೆ ಇರಬೇಕಾದ ಎಲ್ಲ ಚಾಲ್ನ ಸರ್ವಾ ಬರುವಂತಿಲ್ಲ. ಪ್ರಸ್ತುತದಿಂದ ತಿಳಿದುಕೊಂಡುದನ್ನು ಲೋಕಾಸುಭವದ ಒರೆಗಲ್ಲಿನ ಮೇರಲೆ ಉಚ್ಚಿ ಪರೀಕ್ಷೆ ಸಬೇಕು. ಆತನು ವ್ಯವಹಾರಭಾಗ ನಾಗಿದ್ದ ಹೊರತು ಗ್ರಂಥ ಪ್ರಸಾದವು ಅವನಲ್ಲಿ ಜೀರ್ಣಿಸದು. ಆತನು ಇತರರೊಡನೆ ಕಲೆತು ಎಲ್ಲ ವಿಷಯಗಳನ್ನೂ ಚಚ್ಚಿಸಬೇಕು. ತನ್ನ ಅಭಿವೃದ್ಧಿಯಗಳನ್ನೊಳ್ಳಲ್ಪಡವರನ್ನು ಹೆಚ್ಚಾಗಿ ಆದರಿಸಿ, ಅವರೊಡನೆ ಹೆಚ್ಚಾಗಿ ವಾದ ಬೆಳೆಸಬೇಕು. ಮನುಷ್ಯನ ಪಾತ್ರಿಗೆ ಹೆಚ್ಚು ಬೆಲೆ ದೊರೆಯುವುದು ಅದರ ನಾಯಾಯ ನಿರ್ಣಯಕ್ಕಾಗಿ, ಅದರ ಬೆಚ್ಚಿತ್ವ ನಿರ್ಣಯಕ್ಕಾಗಿ. ಈ ಗುಣವನ್ನು ಇಂಗ್ಲಿಷಿನಲ್ಲಿ Judgement, Balance ಎಂದು ಕರೆಯುತ್ತಾರೆ. ವಿಷಯದ ಹಿಂದು ಮುಂದುಗಳನ್ನು ಪರೀಕ್ಷೆಸಿ, ಮುಖ್ಯಾಂಶ ಗೌಣಾಂಶಗಳನ್ನು ಪ್ರತ್ಯೇಕಿಸಿ, ಪ್ರಕೃತ ಸಂದರ್ಭಗಳನ್ನು ಅನ್ಯ ಸಂದರ್ಭಗಳೊಡನೆ ಹೊರೆಲಿಸಿ, ಸಾಧ್ಯತೆ ಅಸಾಧ್ಯತೆಗಳನ್ನು ಪರಿಶೀಲಿಸಿ, ಅನುಕೂಲ ಪ್ರತಿಕೂಲಗಳನ್ನು ತಾಗಿಸಿ, ಸದಾಧಾರಣೆಯ ಬರುವ ಅಭ್ಯಾಸದಿಂದ ನಮ್ಮ ನಾಯಾಯ ನಿರ್ಣಯ ಶಕ್ತಿಯು ಬೆಳೆಯುತ್ತದೆ. ಈ ಶಕ್ತಿಯೇ ಲೇಖಕ ಭಾಷಕರ ಮಹಾಶಕ್ತಿ. ಈ ಒಗತ್ತಿನಲ್ಲಿ ದ್ವಾರ್ಪಿತ ವಿಲ್ಲದಿರುವ ಪ್ರಸಂಗವು ಯಾರಿಗೂ ಕಷ್ಟವಾದುದಲ್ಲ. ಅಂಥಾದ್ದರಲ್ಲಿ ಪತ್ರಿಕಾ ಲೇಖಕರ ಸಹಾಯವಿಲ್ಲದೆಯೇ ಲೋಕಬೇವನವು ಸಾಗುವುದು. ಏರುದ್ದ ಸಂದರ್ಭಗಳಿರಡು ಸೇರಿದ್ದು, ಉಭಯ ಸಂಕಟದ ಸಂಭವ ಏರುವಂಥಾ ದ್ವಾರ್ಪಿತ ಪ್ರಸಂಗಗಳಲ್ಲಿಯೇ ಪತ್ರಿಕಾ ಲೇಖಕರ ಸಹಾಯವು ಜನರಿಗೆ ಹೆಚ್ಚಾಗಿ ಬೇಕಾದುದು. ಅಂಥಾ ಪ್ರಸಂಗಗಳೇ ಈ ಲೋಕದ ಬೇವನದಲ್ಲಿ ಪದೇ ಪದೇ ಬರತಕ್ಕುವು. ಅವುಗಳ ವಿಚಾರವನ್ನು

ಸರಿಯಾಗಿ ನಡೆಸಬೇಕೆನ್ನು ವವನು ಸ್ವತಃ ವಿದ್ಯಾರ್ಥಿಯೂ, ಚೆಚ್ಚಾಗು ಸುವೂ, ಚಿಂತನವರನೂ, ಏತಪದಾಭಾಸಗಳಿಗೆಯೂ ಆಗಿರಬೇಕು.

ಎಲ್ಲಕ್ಕೂಂತ ಮೇಲಾಗಿ, ಆತನಿಗೆ ಒಂದು ಜೀವನ ಸಿದ್ಧಾಂತವಿರ ಬೇಕು. ಎಂದರೆ, ಇಂಗ್ಲಿಷಿನ Philosophy ಎಂಬ ಮೂತಿನಿಂದ ಸಾಚಿಕ ವಾಗುವಂಥ ಒಂದು ತತ್ತ್ವಪ್ರಕ್ರಿಯೆಯನ್ನು ಆತನು ಸ್ವಂತ ವಿಚಾರ ಮನಸನಗಳಿಂದ ನೈಶ್ಚಯವಾಡಿಕೊಂಡು ಅದನ್ನು ಅನುಸಂಧಾನದಲ್ಲಿ ಇಟ್ಟವನಾಗಬೇಕು. “ದೇಶೋದಾರವಾಗಬೇಕು; ಪ್ರಚಾರಿತವಾಗಬೇಕು”—ಎಂದು ಎಲ್ಲರೂ ಸುಲಭವಾಗಿ ಹೇಳುತ್ತಾರೆ. ಪಾಠಶಾಲೆಯ ಹುಡುಗರಿಗೂ ಅದು ಸುಲಭವಾದ ವಾತ್ತ. ಆದರೆ ದೇಶವೆಂದರೇನು? ದೇಶವೇಕೆ ಉದಾಹರವಾಗಬೇಕು? ಹೇಗೆ ಮಾಡಿದರೆ ಉದಾಹರವಾಗುವುದು, ಹೇಗೆ ಮಾಡಿದರೆ ಆಗುವುದಿಲ್ಲ? ಉದಾಹರದ ಲಕ್ಷ್ಯಾಣಗಳಾವುವು, ಆವಲಕ್ಷ್ಯಾಣಗಳಾವುವು? ಪ್ರಜೀಗಳಿಗೆ ಹಿತವಾವುದು—ತಾತ್ಮಾಲಕ ಹಿತವೆ, ಚಿರಕಾಲಿಕ ಹಿತವೆ? ಇವರಡರಲ್ಲಿ ದೊಡ್ಡದಾವುದು? ನಾವು ನಮ್ಮ ದೇಶದ ಉದಾಹರವನ್ನು ಮಾತ್ರ ಸೋಧೋಣಾವೆ? ಇತರ ದೇಶಗಳನ್ನೂ ಸೋಧೋಣಾವೆ? ಉದಾಹರವೆಂದರೆ ಲೌಕಿಕ ಶಕ್ತಿಯೆ, ಆಧ್ಯಾತ್ಮಿಕ ಸಿಷ್ಟೆಯೆ?—ಈ ಬಗೆಯು ಸೂರೀಂಟು ಪ್ರಕ್ರಿಯೆಗಳು ಬಂದಾಗಲೂ, ಅವಗಳಿಗೆ ಯಾರಾದರೂ ಸಮಾಧಾನಗಳನ್ನು ಹೇಳಿದಾಗಲೂ, ಒಂದು ನೈಶ್ಚಯ ವನ್ನು ವಾಡಬೇಕಾದರೆ ಆಗ ಪತ್ರಿಕಾಧಿಪತಿಗೆ ಸ್ವಂತವಾದ ಒಂದು ತತ್ತ್ವಕಲಾಪವಿದ್ದರಲ್ಲವೇ ಆವನ ವಿಚಾರಸರಣೆಯು ಸಮಂಜಸವಾಗಿರುವುದು? ಹೇಗೆ ಸಮಂಜಸವಾದ ಒಂದು ತತ್ತ್ವಪ್ರಕ್ರಿಯೆಯು ಯಾನ್ನು ಆತನು ಮನಸ್ಸಿನಲ್ಲಿ ಪರಾಡಿಸಿಕೊಳ್ಳಬೇಕಾದರೆ, ಆತನು ಮಾನವ ಜೀವನದ ರಹಸ್ಯವನ್ನು ಕುರಿತು ಸ್ವಲ್ಪವಾದರೂ ಚಿಂತಿಸಿ ದವನಾಗಿರಬೇಕು; ಇನ್ನಾಂಗಗಳ ಅಭ್ಯರ್ಥಿ ಪತನಗಳ ರೀತಿಗಳನ್ನೂ ಕಾರಣಗಳನ್ನೂ ವಿಮುಕ್ತೀಯಿಂದ ತಿಳಿದವನಾಗಿರಬೇಕು; ಇದಕ್ಕೊಮ್ಮೆಸ್ವರ ಆತನು ನಾನಾದೇಶ ನಾನಾಸಮಾಬಗಳ ಚರಿತ್ರೆಗಳನ್ನೊಮ್ಮೆದವನಾಗಿರಬೇಕು; ಅವಗಳ ಕಾವ್ಯ ಕಥಿಗಳನ್ನೂ ಸೋಧಿರ ಬೇಕು. ಹೇಗೆ ಪತ್ರಿಕಾ ಲೇಖಕನಿಗಾರಬೇಕಾದ ಗ್ರಂಥ ಪರಿಚಯವೂ,

ಅಸುಭವ ವಿಶೇಷವೂ, ಸೂಕ್ಷ್ಮದರ್ಶಿತೆಯೂ, ವಾಜಾಂತಿಸಸಗಳ ಸಿಹುಮವೂ ಅಪಾರವಾಗಿವೆ. ಅದೊಂದು ತಪಸ್ಸಿದ್ದಿಯೆಂದೇ ಹೇಳಬೇಕು. ಅದನ್ನು ಹೀಗೆ ಚಿಂತಿಸತ್ತೊಡಗಿದರೆ ನನ್ನಂಥವನಿಗೆ ಎಡೆ ಕುಗ್ಗಿ ಮುಖವು ಸ್ತೋಚವಾಗುವುದು. ನಾನು ಆಡಿರುವ ವಾತಂಗಳು ಸಿದ್ಧಿಪಡೆದವನವಲ್ಲ, ಸಿದ್ಧಿಯಾಗಲಿಲ್ಲವಲ್ಲಾ ಎಂದು ಕೊರಗುತ್ತಿರುವವನವೇ.

ಪತ್ರಿಕೋದ್ಯೋಗಿಯು ಲೋಕದ ಸಾಮಾನ್ಯ ನೀತಿಗೆ ಹೇಳಲ್ಪಟ್ಟವನೇನೂ ಅಲ್ಲವೆಂಬ ವಾತಂಗನ್ನು ಬೇರೆಯಾಗಿ ಹೇಳಬೇಕಾದ ಅವಶ್ಯಕತೆಯಿಲ್ಲವಷ್ಟೇ? ಸಭ್ಯನೆಂದೆನ್ನಿಸಿಕೊಳ್ಳಬೇಕೆನ್ನುವ ಮನುಷ್ಯನಿಗೆ ಯಾವ ಯಾವ ಸದ್ಗುಣಗಳಿರುವುದು ಅವಶ್ಯಕವೋ ಅವಗಳಲ್ಲಿ ಯಾವುದೂ ಪತ್ರಿಕೋದ್ಯೋಗಿಗೆ ಬೇಡವಾಡುದಾದಲ್ಲ. ಸತ್ಯದಲ್ಲಿ ಪ್ರೀತಿ, ನಾಯಃವಿಚಾರಣೆಯಲ್ಲಿ ನಿಷ್ಪಕ್ಷಪಾತತೆ, ದೀನ ದುರ್ಬಲರಲ್ಲಿ ಕಸಿಕರಕ್ಕುವೆಗಳು, ಯಾರಿಗೂ ಅನವಶ್ಯಕವಾಗಿ ಸೋವನ್ನು ಉಟುವಾಡಬಾರದೆಂಬ ವಿನಯ, ಸಮಾಜದ ಸಾಧಾರಣವಾದ ಕಟ್ಟುಪಾಡುಗಳಿಗೆ ವಿಧೇಯತೆ—ಇವೇ ಮೊದಲಾದ ಗುಣಗಳು ಇತರ ಸಂಭಾವಿತ ಜನರಲ್ಲಿರುವಂತೆ ಅವನಲ್ಲಿಯೂ ಇರಬೇಕು.

ಮುಖ್ಯವಾಗಿ, ಸಾಧುವಿನ ಸೌಜನ್ಯವೂ ಕರಿಯ ಪ್ರತಿಭೆಯೂ ಎಷ್ಟುಷ್ಟು ಮಂಟಿಗೆ, ಎಷ್ಟುಷ್ಟು ಜೆನ್ನಾಗಿ, ಪತ್ರಿಕಾಕರ್ತನಲ್ಲಿ ಏಂಳಿತವಾಗಿರುವುದೋ ಅವನ ಮಹಿಮೆಯು ಅಷ್ಟುಷ್ಟು ಹೆಚ್ಚಾಗಿರುವುದು.

ಕಷ್ಟ ಜೀವನ

ಪತ್ರಿಕೋದ್ಯೋಗವನ್ನು ಪ್ರತಿವೆಂದಾದರೂ ಕೈಕೊಳ್ಳಲಿ, ಕನಬೆಂದಾದರೂ ಕೈಕೊಳ್ಳಲಿ; ಯಾರು ಅದನ್ನು ಕ್ರಮವಾಗಿ ವಿಚಕ್ಷಣೆಯಿಂದ ನಡೆಸುವನೋ ಆತನು ಹೇಗಾದರೂ ದೇಶಕೋರಕಾರಿಯೇ ಆಗುವನು. ಹಾಗೆ ನಡೆಸಬೇಕಾದರೆ ಅವನು ಕಷ್ಟಜೀವಿಯಾಗಿ ಬಾಳಲು ಸದ್ಗುಣಾಗಿರಬೇಕು. ಅದು ಅತ್ಯಂತ ಆಯಾಸವನ್ನು ಉಟುವಾಡುವ ಶಿದ್ಯೋಗ. ಅದರಿಂದ ಮನಸ್ಸಿಗೆ ಯಾವಾಗಲೂ ವೇಧ

ಯಿದ್ದೀರುತ್ತದೆ; ಈ ಕಾರಣದಿಂದ ಮೈಯೂ ಒಳಳುತ್ತದೆ. ಪತ್ತಿಕೊಡೋಗಿಯನ್ನು ಒಂದು ತೆರದ ಸ್ಮಿನಿಕನೆನ್ನು ಬಹುದು. ಉರಿಸವರಲ್ಲಿ ರಾತ್ರಿ ಸಿಂಹಿಂತೆಯಾದ ನಿದ್ರಿಸಲೆಂದು ಹೊಲೇಸಿಸವನು ಆ ಕಾಲದಲ್ಲಿ ಏದ್ದರುವಂತೆ, ದೇಶದವರು ಕ್ಷೇಮದಿಂದ ಬಾಳಲೆಂದು ಯೋಧನು ರಾರಂಗದಲ್ಲಿ ಸೀಲ್ಮಿವಂತೆ, ಸಕಲ ಜನರೂ ಸುಖದಿಂದ ಒಮ್ಮೆಕುವುದಕ್ಕೊಳ್ಳೇಸ್ತುರ ಪತ್ತಿಕೊಡೋಗಿಯು ಆ ಸುಖದ ಆಶಯನ್ನು ಬೆಳ್ಳು ದುಡಿಯುತ್ತಿರಬೇಕು. ತನ್ನ ಸ್ವೇಚ್ಛಿತರು ಏನೇಂದರೂ ವಾಗ ಅವನು ಚಿಂತೆಯಲ್ಲಿ ಮೈಮರಕ್ತಿರಬೇಕು. ಸವಾಸಸ್ವಂಧರು ಹಣ ಸಂಪಾದಿಸಿ ಮೆರೆಯುತ್ತಿರುವಾಗ ಅವನು ದೊಡೆತ್ತುರಿಂದಲೇ ಸಂತುಷ್ಟಿನಾಗಬೇಕು. ಇತರರ ಲಾಭ ಸೌಖ್ಯಗಳು ಕುಂದದೆ ಇರುವಂತೆ ವಾಡುವುದಕ್ಕೊಳ್ಳೇಸ್ತುರ ಇವನು ತನ್ನ ಲಾಭ ಸೌಖ್ಯಗಳ ಚಿಂತೆಯನ್ನು ತೋರೆದಿರಬೇಕು. ಈ ನೀತಿಯನ್ನು ಬೋಧಿಸುವುದು ಸುಲಭ, ಅಜರಿಸುವುದು ಸುಲಭವೆಂದು ಯಾರು ಹೇಳುವರು? ಆದುದರಿಂದಲೇ ಯುವಕರನ್ನು ಪತ್ತಿಕೊಡೋಗಿ ಘಷಣೆಯಲ್ಲಿ ನಾನು ಹೊರ್ತಾನು ಹಿಸದೆ ಇರುವುದು. ಹೊಸಬಿನಾಗಿರುವಾಗ ಯವ್ವನಕ್ಕೆ ಸಹಜವಾಗಿರುವ ಶಿತಾಳಹವು ಈ ಶಿದ್ಯೋಗದ ಅರ್ಥಾಸಗಳನ್ನು ಮರೆಯಿಸಬಹುದು. ಏದಾರು ವರ್ಷಗಳಾದ ಬಳಿಕ ಎಂಥವಸಿಗಾದರೂ ಅದು ಬೇಸರವನ್ನುಂಟುವಾಡುವುದು. ಅದರಲ್ಲಿಯೂ ಒಬ್ಬಂಟಿಗನಾಗಿ ಕೆಲಸವಾಡುವವನ ವ್ಯಧೆಯಂತೂ ನಾತಿಗೆ ಏಂಬಿದ್ದು. ನಮ್ಮ ದೇಶದಲ್ಲಿ ಈ ಶಿದ್ಯೋಗಕ್ಕೆ ತಕ್ಷಷ್ಯು ಅನುಕೂಲತೆಗಳಿಲ್ಲ. ಧನ ಸಹಾಯವಿಲ್ಲ; ಗ್ರಂಥ ಸಹಾಯವಿಲ್ಲ; ಲೇಖನ ಸಹಾಯವಿಲ್ಲ; ಮುಂದ್ರಣ ಸಹಾಯವಿಲ್ಲ; ಏತ್ರ ಸಹಾಯವಿಲ್ಲ; ಮಹಾಬಂ ಸಹಾಯವಿಲ್ಲ. ಏತನ್ನಿಧ್ಯು ಶಿದ್ಯೋಗಿಯ ಸಂಸಾರವು ಬೆಳೆಯುತ್ತಿರುತ್ತದೆ; ಯವ್ವನವು ತಗ್ಗಿತ್ತಿರುತ್ತದೆ; ಬಲವು ಇಳಿಯುತ್ತಿರುತ್ತದೆ; ಬೇಸರವು ಏರುತ್ತಿರುತ್ತದೆ. ಇದನ್ನಿರಿಯದ ತರುಣಸನ್ನು ಈ ಶಿದ್ಯೋಗಕ್ಕೆ ತಂದುಬೆಳ್ಳಿರೆ ಅವನು ಕೆಲವು ಕಾಲದಮೇಲೆ ಪಶ್ಚಾತ್ತಾಪದುವುದೂ ಹಿಡಿಯಬಾರದ ದಾರಿಗಳನ್ನು ಹಿಡಿದು ಲಾಭ ಪ್ರತಿಷ್ಠಿಗಳಿಗಾಗಿ ಬಾಯಿ ಬಿಡುವುದೂ, ಅಧವಾ

“ಈ ಒನ್ನೂ ನನಗೆ ಬೇಡ; ಈ ಪುಣ್ಯವೂ ನನಗೆ ಬೇಡ” ಎಂದು ಶಿಷಿಸುವುದೂ ಆಶ್ಚರ್ಯವಲ್ಲ. ಒಳ್ಳೆಯ ಪತ್ರಿಕಾಕರ್ತನು ದೇಶಕೊಳ್ಳಬ್ಬ ಉಪಕಾರಿಯಾದರೆ, ಒಳ್ಳೆಯವನಾಗಲಾರದೆ ಕೆಟ್ಟುಹೋದವನು ದೇಶಕೊಳ್ಳಂದು ಕುಂದೇ ಆದಾನು. ಇನ್ನು ನಾನು ಹೆಚ್ಚು ಹೇಳಲಾರೆ.

ನಿಃಸೃಹತೆಯಿಂದ ಸ್ವಾತಂತ್ರ್ಯ

ಅಮೆರಿಕ ಯೂರೋಪಾಗಳಲ್ಲಿ ವೃತ್ತಪತ್ರಿಕೆಗಳು ವಾರಾಟದ ಸರಕಾಗುತ್ತಿವೆ. ಪಾರ್ಲಿಮೆಂಟು ವೊದಲಾದ ಸಭೆಗಳ ಸದಸ್ಯರನ್ನು ಸ್ವಾಧೀನಪಡಿಸಿಕೊಂಡು, ಆ ಮೂಲಕ ರಾಜಕೀಯ ಪಾರ್ಬಲ್ಯವನ್ನು ನಂಬಾದಿಸಿ, ಅದರಿಂದ ಧನಲಾಭ ಕೇರ್ತಿಗಳಾಭಗಳನ್ನು ಗಳಿಸಬೇಕೆಂದು ಸಾಹಸಪಡುವ ಶ್ರೀಮಂತರೂ, ವಾರ್ಪಾರಸ್ಥರೂ, ಕಾರ್ಬಾರನೆಗಳ ಸ್ವತ್ತುಗಾರರೂ, ಇತರ ಹಣವಂತರೂ ಆ ದೇಶಗಳಲ್ಲಿ ಕಾಣಿಸಿ ಕೊಂಡಿದ್ದಾರೆ. ಇವರು ತಮ್ಮ ಉದ್ದೇಶ ಸಿದ್ಧಿ ಗಾಗಿ ವೃತ್ತಪತ್ರಿಕೆಗಳನ್ನು ಕ್ರಯಕ್ಕೆ ತಿಗೆದುಕೊಂಡು, ಅಧಿವಾ ವ್ಯಾಪಾರ ಪ್ರಕಟನೆಗಳ ರೂಪದಲ್ಲಿ ಅವಕ್ಕೆ ಆಶ್ರಯ ಕೊಟ್ಟು, ಚಾಲಕ ಲೇಖಿಕರುಗಳನ್ನು ತಮ್ಮ ಇವ್ವು ಸೇವಕರನ್ನೂ ಮಾಡಿಕೊಳ್ಳುತ್ತಾರೆ. ಇದರಿಂದ ಲೇಖಿಸ ಸ್ವಾತಂತ್ರ್ಯಕ್ಕೆ ಭಂಗಬಂದು, ಆ ಪತ್ರಿಕಾ ಪ್ರಪಂಚವು ಕಳಂಕಿತವಾಗುತ್ತಿದೆ. ಪತ್ರಿಕೆಗಳು ಪ್ರಜಾ ಬಾಹ್ಯದ ಚಿಂತೆಯನ್ನು ಮರಿತು ಕೆಲಮಂದಿ ಧನಿಕರಿಗೆ ದಾಸ್ಯ ವಾಡಬೇಕಾಗಿದೆ. ಇಂಥಾ ಏಪತ್ತು ನಮ್ಮ ದೇಶಕ್ಕೆ ಇನ್ನೂ ಹೆಚ್ಚಾಗಿ ಬಂದಿಲ್ಲ. ಆದರೆ ಪ್ರತಿಷ್ಠಾಕಾರೀಗಳೂ ಪ್ರಜಾ ನಾಯಕತ್ವದಲ್ಲಿ ಅಪೇಕ್ಷೆಯಾಳ್ಳವರೂ ಇಲ್ಲಿಯೂ ಹೆಚ್ಚುತ್ತಿದ್ದಾರೆ. ರಾಜಕೀಯ ಕಕ್ಷಿಗಳು ಇಲ್ಲಿಯೂ ಹುಟ್ಟಿತ್ತಿವೆ; ಅವುಗಳ ಪ್ರಮುಖರ ಮಹಿಳೆ ವಾತ್ಸಲ್ಯಗಳು ಇಲ್ಲಿಯೂ ಇದ್ದೇ ಇರುತ್ತವೆ. ನಮ್ಮ ಪತ್ರಿಕೆಗಳು ಈ ಜನರಿಗೆ ವರ್ತವಾಗಿದಂತೆ ಎಚ್ಚರದಿಂದಿರಬೇಕು. ಪತ್ರಿಕಾ ಸ್ವಾತಂತ್ರ್ಯಕ್ಕೆ ಹಾನಿ ಸರಕಾರದಿಂದ ಬರುವುದೊಂದೇ ಆಲ್ಲ; ಅದು ದ್ರವ್ಯ ಬಲವ್ಯಾವ ರಿಂದಲೂ ಟಾಫ್ತಿ ಬಲವ್ಯಾವರಿಂದಲೂ ಸಹ ಬರಬಹುದು. ಪತ್ರಿಕಾ ಚಾಲಕರು ಹಣಕಾಸ್ತಾಗಲಿ, ಹೆಸರಿಗೇ ಆಗಲಿ, ತಮ್ಮ ಆತ್ಮವನ್ನು ವಾರಿ ಕೊಳ್ಳತಕ್ಕುವರಾಗಬಾರದು.

ಜನ್ಮಕ್ಯ ಸಂಘಟನೆ

ಒಂದು ಬಹು ದೊಡ್ಡ ವಿಷಯವನ್ನು ಎರಡು ಮೂರು ವಾಕ್ಯಗಳಲ್ಲಿ ಹೇಳಿ ಮುಗಿಸಬೇಕಾಗಿದೆ. ಉತ್ತರ ಹಿಂದೂಸಾಧನದಲ್ಲಿ ಪದೇ ಪದೇ ಆಗುತ್ತರುವ ಹಿಂದೂ-ಮಹಿಮ್ಮದೀಯ ಕಲಹಗಳಿಗೆ ಅಲ್ಲಿಯ ದೇಶಭಾಷಾ ಪತ್ರಿಕೆಗಳೇ ಬಹು ಮಂಟಪೀಗೆ ಕಾರಣವೆಂದು ಅನೇಕರು ಹೇಳುತ್ತಾರೆ. ಅದು ಹಾಗೀದ್ದರೂ ಇರಬಹುದು. ಏಕೆಂದರೆ ದೇಶಭಾಷಾ ಪತ್ರಿಕೆಗಳ ಮಹಿಮೆಯು ಸಾಮಾನ್ಯ ಒನದು ಮನಸ್ಸಿನ ಮೇಲೆ ಹೆಚ್ಚಾಗಿರುವುದು. ಕೋಪೋದ್ದೇಶಕರವಾದ ಬರೆವಳಿಗೆ ಗಳನ್ನು ಸಾಮಾನ್ಯ ಒನದು ಓದಿದರೆ ಅವರಲ್ಲಿ ಕಲಹ ಹುಟ್ಟುವುದು ಆಶ್ಚರ್ಯಾವೇಸೂ ಅಲ್ಲ. ದೈವವಶಾತ್, ಸಮ್ಮಾನಾರ್ಥಿ ಅಂಥಾ ವಿಪತ್ತು ಇದುವರೆಗೂ ತಲೆದೋರಿಲ್ಲ. ಇಲ್ಲಿ ಹಿಂದೂ-ಮಹಿಮ್ಮದೀಯ ಮೈತ್ರಿಗೆ ಪತ್ರಿಕೆಗಳಿಂದ ಯಾವ ಅವಾಯವೂ ಆಗಿಲ್ಲ. ಆದರೆ ಸಮ್ಮಾನಿಲ್ಯಾಂಶ ಜಾತಿ ವಿಜಾತಿಗಳ, ಮತ ಮತಾಂತರಗಳ, ಪತ್ರಿಕೆಗಳು ಆಗುತ್ತಿವೆ. ಈ ನಾನಾಕುಲ ಚಾತಿ ಮತ ಪಂಗಡಗಳ ಬೇರೆ ಬೇರೆ ಉದ್ದೇಶ ಪ್ರಯೋಜನಗಳನ್ನು ಸಾಧಿಸಿಕೊಳ್ಳುವ ಪ್ರಯತ್ನದಲ್ಲಿ, ಅವರಳ ಪತ್ರಿಕೆಗಳು ಸಾರ್ವಜನಿಕ ದೃಷ್ಟಿಯ ಅಭ್ಯಾಸವನ್ನು ಎಲ್ಲ ಮರೆತು ಹೊದಾವೋ—ಎಂದು ಭೋತಿ ತೋರುವುದು ನಿಷ್ಠಾರಣವಲ್ಲ. ಬೇರೆ ಬೇರೆ ಗುಂಪುಗಳು ತಮ್ಮ ತಮ್ಮ ಮೇಲ್ತ್ವಿಗಾಗಿ ಬೇರೆ ಬೇರೆಯಾಗಿ ಇಷ್ಟಬಿಂದಂತೆ ಹೋರಾಡಲಿ; ಆದರೆ ಒನಪದವನ್ನೊಳೆಯುವುದಕ್ಕೆ ಮಾತ್ರ, ಕೈಯೆತ್ತಡೆ ಇರಬೇಕೆಂದು ನಾನು ಬೇಡುತ್ತೇನೆ. ಸಮ್ಮಾನದಲ್ಲಿ ಈಗ ಯಾವ ಚಾತಿಯಾಂಶ ಯಾವ ಕುಲವೂ ಯಾವ ಪಂಗಡವೂ ಅರ್ಥಂತ ಉತ್ಕುಳಷ್ಟು ಸ್ಥಿತಿಯಲ್ಲಿಲ್ಲ. ಎಲ್ಲವೂ ಹೀನವಾಗಿಯೇ ಇವೆ. ಎಲ್ಲರೂ ಸೇರಿ ಪ್ರಯತ್ನಿಸುವಲ್ಲದೆ ಯಾರೋಬ್ಬಿರ ವಳಿಗೆಯಾಂಶಗಳು ಆಗಿದ್ದು. ಆದಕಾರಣ ಒನಪದದ ಐಕ್ಯವೇ ಈಗ ಸಮಸ್ತರಿಗೂ ಪರವೋದ್ದೇಶವಾಗಿರಬೇಕು. ಈ ಉದ್ದೇಶವನ್ನು ಮುರಿಯಬೇಕಾದರೂ ಪತ್ರಿಕೆಗಳಿಗೆ ಶಕ್ತಿಯಿದೆ; ನೆರವೇರಿಸಬೇಕಾದರೂ ಪತ್ರಿಕೆಗಳಿಗೆ ಶಕ್ತಿಯಿದೆ. ಅಷ್ಟು ಶಕ್ತಿ ಇತರರಿಗಾರಿಗೂ ಇಲ್ಲ. ಈ ಮಹಾಶಕ್ತಿಯನ್ನು ಎಲ್ಲ ಕುಲ

ಎಲ್ಲ ಸಮಾಬಗಳ ಪತ್ರಿಕೆಗಳೂ ಒನ್ನೊಕ್ಕೆ ಸಾಧನೆಗೇ ವಿನಿಯೋಗಿಸುವುದು ನಿಜವಾದ ದೇಶಾಭಿವ್ಯಾಸ.

ನಮಗೆ ಮೇಲ್ಪುಂಕ್ತಿ

ಮಹಾಶಯರೆ, ಉಪನಾಯಕವು ದೀಪ್ರವಾಯಿತು. ವಿಷಯ ವೇನೋ ಮುಗಿದಂತಾಗಲ್ಲಿ. ಮುಖ್ಯವಾಗಿ ಪತ್ರಿಕೆಗಳೇಗೆ ನಮ್ಮ ದೇಶಕ್ಕೆ ಹೊಸತೆಂಬುದನ್ನು ಎಲ್ಲರೂ ಒಳ್ಳಾಪಕದಲ್ಲಿಟ್ಟುಕೊಳ್ಳು ಬೇಕು. ಈ ಉದ್ದೇಶ್ಯೇಗೆ ಇಲ್ಲಿಗೆ ಇಂಗ್ಲೆಂಡಿನದ ಬಂದುದು. ಇಂಗ್ಲೆಂಡಿನ ಪತ್ರಿಕಾಕರ್ತರು ತಮ್ಮ ಅಭಿವೃದ್ಧಿಗೆ ಯಾವ ಉಪಾಯಗಳನ್ನು ಅವಲಂಬಿಸಿದರೋ ಅದನ್ನು ನಾವು ಕಂಡುಕೊಂಡು, ಸಾಧ್ಯವಾದ ಮಟ್ಟಿಗೂ ಅದನ್ನೇ ಅನುಸರಿಸಬೇಕು. ನಮ್ಮ ಪತ್ರಿಕಾ ಲೇಖಕರೂ ಸಂಪಾದಕರೂ “ಟ್ರೈವರ್ಸ್,” “ಮ್ಯಾಂಚೆಸ್ಟರ್ ಗಾಡಿಯನ್,” “ನೇಷನ್” ಮೊದಲಾದ ಉತ್ತಮ ವರ್ಗದ ಪತ್ರಿಕೆಗಳನ್ನು ಆಗಾಗ ಆದರದಿಂದ ನೋಡುತ್ತು ಅವುಗಳ ವಿಷಯ ವಿವಿಧತೆಯನ್ನೂ ಭಾವಾ ಸರಳತೆಯನ್ನೂ ಲೇಖನಗಳ ಏಪಾರಾಟನ್ನೂ ಮುದ್ರಣದ ಅಚ್ಚು ಕಟ್ಟಿಸ್ತು ಗಮನಿಸಿ ನೋಡಿ, ಅದೇ ರೀತಿ ತಾವೂ ಮಾಡಲು ಚಿಂತಿಸಿ ಪ್ರಯತ್ನಿಸುತ್ತಿರಬೇಕು. ಕನ್ನಡ ಪತ್ರಿಕಾಕರ್ತರು ಉತ್ಸಾಹ ಶಾಲಿಗಳು. ಅವರು ಸೇವಾ ಬುದ್ಧಿಯಿಂದ ಈ ಉದ್ದೇಶ್ಯವನ್ನು ಕೈಕೊಂಡವರು; ವಾಸ್ತವಾರ ಬುದ್ಧಿಯಿಂದಲ್ಲ. ಅವರ ರಾಜಕೀಯಾಭಿಪ್ರಾಯಗಳು ಹೇಗಾದರೂ ಇರಲಿ, ಅವರೆಲ್ಲರ ಆಶಯವೂ ಪ್ರಚೋದಕಾರವೇ ಆಗಿದೆ. ಅವರೆಲ್ಲರೂ ದ್ರವ್ಯಸಷ್ಟವನ್ನು ಸುಭವಿಸಿದಾದ್ದರೆ. ಕನ್ನಡದಲ್ಲಿ ಲಾಭಕ್ಕಾಗಿ ಪತ್ರಿಕೆ ಹೊರಡಿಸಿದವನೂ, ಪತ್ರಿಕೆಯಿಂದ ಧನವಂತನಾದವನೂ ಯಾರೂ ಇಲ್ಲ. ಇದು ನಮಗೆಲ್ಲ ಭೂಷಣವಾದ ಸಂಗತಿ. ಆದರೆ ಈ ಉದ್ದೇಶ್ಯಕ್ಕೆ ಸಂಪಾದಕರ ಉತ್ಸಾಹ, ಸ್ವಾಧೀನಹಿತತ್ವ-ಇವೆರಡು ಮಾತ್ರವೇ ಸಾಲವು. ಈ ಗುಣಗಳ ಜೊತೆಗೆ ದ್ರವ್ಯಾಸು ಕೂಲವೂ ನಾನಾ ವಿಷಯ ಜ್ಞಾನವೂ ಎರಡೂ ಸೇರಿದಲ್ಲಿದೆ ಪತ್ರಿಕೆಯು ಒಹು ಕಾಲವೂ ಯಥಾ ಯೋಗ್ಯವಾಗಿಯೂ ನಡೆಯಲಾರದು. ಆದರೆ

ದ್ವರ್ವ್ಯ, ಜ್ಯಾಸ, ಉತ್ಸಾಹ—ಈ ಮೂರೂ ಒಬ್ಬನಲ್ಲಿ ಸೇರಿರುವು ದುಂಟಿ? ನಮ್ಮ ದೇಶದಲ್ಲಿಂಥೂ ಅಂಥಾ ಸನ್ನಿಹಿತ ಕಾಣಬರುವುದಿಲ್ಲ. ನಮ್ಮಲ್ಲಿ ವಿದ್ಯಾವಂತರಾದವರು ಲೀಖನಗಳನ್ನು ಬರೆದು ಸಹಾಯ ಮಾಡುವುದಕ್ಕೂ, ಧನಿಕರು ಹಣವನ್ನು ಕೊಟ್ಟು ಪ್ರೋತ್ಸಾಹಿಸುವುದಕ್ಕೂ ಮುಂದೆ ಬಂದ ಹೊರತ್ತು ಯಾವ ಹೆಚ್ಚಾದ ಅಭಿವೃದ್ಧಿಯೂ ಸಾಧ್ಯವಿಲ್ಲ. ಯಾವ ಪುಣ್ಯತ್ವನಾದರೂ ಐವತ್ತು ಸಾವಿರ ರೂಪಾಯಿಗಳ ಮೂಲಧನವನ್ನೊದಗಿಸುವುದಾದರೆ ನಮಗಿರುವ ಕೊರತೆಗಳಲ್ಲಿ ಕೆಲವನ್ನೊದರೂ ಹೊಗಲಾಡಿಸಿಕೊಳ್ಳಲು ಪ್ರಯತ್ನಿಸಬಹುದು. ಮುಖ್ಯವಾಗಿ, ಈ ಉದ್ದೇಶಗೆ ಬೆಳೆದು, ಘನತೆಯನ್ನು ಪಡೆದು, ತನಗಿರುವ ಕರ್ತವ್ಯಭಾರವನ್ನು ತಕ್ಷಂತೆ ನಿರ್ವಹಿಸಬೇಕಾದರೆ, ಗುಣವಂತರೂ ಪ್ರತಿಭಾಶಾಲಿಗಳೂ ಆದ ತರುಣರು ಇದನ್ನು ಪ್ರವೇಶಿಸುವಂತಾಗಬೇಕು. ಪ್ರತಿಭಾವಂತರೂ ಗುಣಶಾಲಿಗಳೂ ಇತರ ವೃತ್ತಿಗಳನ್ನು ಬಿಟ್ಟು ಇದಕ್ಕೆ ಬರಬೇಕಾದರೆ ಅವರಿಗೆ ನಿರಾತಂಕವಾಗಿ ಬೀವನ ಸಡೆಯುವುದೆಂಬ ಭರವಸೆಯಾದರೂ ಇಲ್ಲಿರಬೇಕು. ಹಾಗೆಯೇ ನಮ್ಮ ಸತ್ತಿಕೆಗಳಿಗೆ ಏಷಿಷಣ್ಯಗಳನ್ನು ಕುರಿತು ಪ್ರಬಂಧಗಳನ್ನು ಬರೆದು ಕೊಡಲು ಯಾರು ಅಹಂರಾಗಿರುತ್ತಾರೆಯೋ ಅವರಿಗೆ, ಅವರು ನಮಗಾಗಿ ವಾಡುವ ಕಾಲ ವ್ಯಯ ಶಕ್ತಿವ್ಯಯಗಳಿಗೋಸ್ಕರ, ಕಿಂಚಿತ್ತಾದರೂ ಪ್ರತಿಫಲ ಕೊಡುವ ಸ್ಥಿತಿಯಲ್ಲಿ ನಾವು ಇರಬೇಕು. ಪತ್ರಿಕಾ ಲೀಖಕರೂ ಮನುಷ್ಯರೇ. ಅವರಿಗೂ ಹಸಿವು ಜಳಿಗಳು ಉಂಟು. ಕೈಹಿಡಿದವರಿಗೆ ಅನ್ನವಸ್ತುಗಳನ್ನು ಕೊಡಬೇಕೆಂಬ ಆಶೀಯು ಅವರಿಗೂ ಉಂಟು. ಈ ನಾಯಿವಾದ ಆಶೀಗಳು ಸೆರವೇರುವ ಸಂಭವವು ಎದುವರೆಗೂ ಕಾಣಬುದ್ದಿಲ್ಲವೋ ಆದುವರೆಗೂ ನಮ್ಮ ಪತ್ರಿಕೆಗಳು ಏಳಿಗೆಗೆ ಬರುವ ಆಶೀಯಿಲ್ಲ. ನಮ್ಮಲ್ಲಿ ಸತ್ರಗಳನ್ನೂ ದೇವಾಲಯಗಳನ್ನೂ ಕಟ್ಟಿ ಸುವುದಕ್ಕೂ ಸಂತಪ್ತಿಗಳನ್ನೂ ವಿನೋದಕೂಟಗಳನ್ನೂ ಸಡೆಸುವುದಕ್ಕೂ ಸಾಮಾಜಿಕ ರೂಪಾಯಿಗಳನ್ನು ವೆಚ್ಚಿ ವಾಡುವ ಧರ್ಮಾತ್ಮರು ಇನ್ನೂ ಎಷ್ಟೋ ಮಂದಿ ಇದ್ದಾರೆ. ಅವರಲ್ಲಿ ಯಾರಿಗಾದರೂ ಈ ಪತ್ರಿಕೆಗಳ ಸ್ಥಿತಿಯು ಗಮನಕ್ಕೆ ಬಂದು, ಅವರ ಮನಸ್ಸು ಕರಗಿ, ಅವರ

ಪೈದಾಯ್ವ ಈ ಕಡೆ ಹರಿದು ಬರುವಂತಾದರೆ, ಅದೇ ನಮಗೂ ಸಮ್ಮಿ ದೇಶಕ್ಕೂ ಭಾಗೋದಯವಾಗುವುದು.

ದೇಶದ ಕಾರ್ಯಕ್ಷೇತ್ರ ಗಾಳಿಯೇ ಬಂಡವಾಳ

ಪ್ರಜಾ ಸೇವೆಗೆ ಹೊರಡುವವರು ವಾತ್ರವೇ ಕೇವಲ ಪರಕ್ತರಾಗಿ ಪಾರಮಾರ್ಥಿಕ ಬುದ್ಧಿಯಿಂದ ಸದೆಯಬೇಕೆಂಬ ಸಿರೀಕ್ಕಣಿ ಸಮ್ಮಿ ದೇಶದಲ್ಲಿ ಅತಿಯಾಗಿದೆ. ವಕೀಲರು ಕೈತುಂಬ ಹಣ ಗಳಿನಬಹುದು; ವೈದ್ಯರು ಯಥೇಷ್ಟವಾಗಿ ದ್ರವ್ಯ ತೆಗೆದುಕೊಳ್ಳಬಹುದು; ಉಪಾಧಾರ್ಯ ಯರೂ ಸಂಭಾವನೆಗೆ ಕೈಚಾಚಬಹುದು; ದೇಶದ ಕೆಲಸವನ್ನು ಮಾಡುವವನು ಮಾತ್ರ ಗಾಳಿಯನ್ನು ಉಂಡು ಬರುಕಿ ಧರ್ಮಕ್ಕೆ ದುಡಿಯ ಬೇಕಂತೆ. ಧರ್ಮಕ್ಕೆ ದುಡಿಯಬೇಕೆಂದೇ ಸಮಗೂ ಆಶಯುಂಟು. ಆದರೆ ಆದರ ಸಾಧ್ಯತೆಗೆ ಏಂತಿಯಿದೆ. ಪಕ್ಷ ಕೊಳ್ಳಂದು ಏಕಾದಶಿಯೆಂದರೆ ಉಪವಾಸಮಾಡಬಹುದು; ವಾರಕೊಳ್ಳಂದು ಶನಿವಾರವೂ ಒಂದು ಸೋಮವಾರವೂ ಒಪ್ಪೊತ್ತಂದರೂ ಒಪ್ಪಿಕೊಳ್ಳಬಹುದು; ವಾರವಾರವೂ ಒಂದೊಂದು ಭೀಷ್ಮಪಂಚಕವೆಂದರೆ ಎದೆ ಕುಗ್ಗನುವುದು. ಬ್ಯಾಂಕಿನ ಬಲವುಳ್ಳ ಮುಖಿಂಡರೂ ಪ್ರತಿಷ್ಠೀಯ ಬಲವುಳ್ಳ ಮುಖಿಂಡಾಳು ಗಳೂ ಈ ತತ್ತ್ವವನ್ನು ಆಗಾಗ ಸ್ವಲ್ಪ ಧ್ವನಿಸುತ್ತಿದ್ದರೆ ಸಮಗೆಲ್ಲಿರಿಗೂ ಒಳ್ಳೆಯದು.

ಪಾಶ್ಚಾತ್ಯ ದೇಶಗಳಲ್ಲಿ ಧರ್ಮದ ಬೇಳಾಟವು ಹೀಗಿಲ್ಲ. ಅಲ್ಲಿ ಪ್ರತಿಯೊಬ್ಬಿನಿಗೂ ಅವನ ಕೆಲಸಕ್ಕೆ ತಕ್ಕ ಕೂಲಿ ಸಲ್ಲುವುದೇ ನಾಯಿ ವೆಂದು ಸಮಸ್ತರೂ ತಿಳಿದುಕೊಂಡಿರುತ್ತಾರೆ. ಅವರ ಸಂಘ ಸಮಾಜ ಗಳ ಕೆಲಸಗಳನ್ನು ಮಾಡುವವರು—ಪಾರ್ಲಿಮೆಂಟು ಸಭೆಯ ಸದಸ್ಯರು ಸಹ—ಆಯಾ ಸಂಘ ಸಮಾಜ ಸಭೆಗಳಿಂದಲೇ ತಮ್ಮ ಜೀವನಕ್ಕೆ ಬೇಕಾದ ವೇತನವನ್ನು ಪಡೆಯುತ್ತಾರೆ. ಪತ್ರಿಕಾ ಲೇಖಕರೂ ಹಾಗೆಯೇ. ಪ್ರತಿಯೊಬ್ಬ ಲೇಖಕನಿಗೂ ಲೇಖಣಿಯಿಂದ ಜೆನಾಗಿ ಜೀವನ ಲಭ್ಯ ವಾಗುತ್ತದೆ. ಪತ್ರಿಕೆಗಳು ಬಿಟ್ಟೇ ಬರೆವಣಿಗೆ ಬಂದಿತೇ—ಎಂದು

ಕಾದಿರುವುದಿಲ್ಲ. ನಮ್ಮ ಇಂಡಿಯಾ ಸೆಕೆರಿಟಿ ಬರ್ನ್‌ನಾಹೆಡ್ ಪ್ರಭುವು ಪತ್ತಿಕಾ ಲೇಖನಗಳಿಂದ ವರ್ಷ ವರ್ಷ ಪ್ರಾ ಉಕ್ಕಾಂತರ ರೂಪಾಯಿಗಳನ್ನು ಸಂಪಾದಿಸುತ್ತಿರುವ ಸಂಗತಿಯನ್ನು ತಾವೆಲ್ಲರೂ ಓದಿರಬಹುದು. ಹಿಂದಿನ ಪ್ರಥಮ ಮಂತ್ರಿ ರಾಜ್ಯಪ್ರೇಸ್‌ ಮಾನ್ಯಕ್ಕೆಜೊನಾಲ್‌ರವರೂ ಹಾಗೆಯೇ. ಹೀಗಿರುವುದರಿಂದಲೇ ಪಾಶ್ಚಾತ್ಯರ ಸಂಸ್ಥೆಗಳೂ ಪತ್ತಿಕೆಗಳೂ ಪ್ರಬಲವಾಗಿ ಸಾಮಧ್ಯವುಳ್ಳವುಗಳಾಗಿವೆ. ನಮ್ಮಲ್ಲಿಯೂ ಹಾಗಾಗಬೇಕು. ಪತ್ತಿಕೊಡ್ಡೋಗವು ಮಾನಸಸಂಪಿತವಾದ ಚೀವನವನ್ನು ದೊರಕಿಸಿಕೊಡುವ ಹಾಗಾಗಬೇಕು. ಆಗ ಪತ್ತಿಕೆಗಳನ್ನು ಸಡೆಯಿಸುವುದಕ್ಕೂ, ಅವುಗಳಿಗಾಗಿ ಬರೆಯುವುದಕ್ಕೂ, ಪಂಡಿತರೂ ಕುಶಲರೂ ಮಾನ್ಯರೂ ಆದ ಒನರು ಯಥೇಷ್ಟವಾಗಿ ದೊರೆಯುವರು; ಪತ್ತಿಕೆಗಳ ಸಾಫರಣ್ಯವು ಆಗ ಬೆಳೆದು ಅವು ಮೇಲ್ತರದವಾಗುವುವು.

ಉಪಸಂಹಾರ

ಮಹಾಶಯರೆ, ಏತನ್ನಾಧ್ಯೇ ನಮಗೆ ಎಷ್ಟು ಸಾಧ್ಯಪೋ ಅಷ್ಟುನ್ನು ಬಿಡದೆ ವಾಡೋಣ. ನಮಗಿರತಕ್ಕು ಉಪಕರಣ ಸಂಪತ್ತಿನಲ್ಲಿ ಯಾವ ಅಧ್ಯವಾಟುಗಳನ್ನು ಕೈಗೊಳ್ಳಬಹುದೆಂಬುದನ್ನು ಮೊದಲು ಗೊತ್ತು ಮಾಡಿಕೊಳ್ಳೋಣ. ಅದರಲ್ಲಿ ನಾಲ್ಕುದು ಅಂತಗಳನ್ನು ಸದ್ಯಕ್ಕೆ ಆರಿಸಿಕೊಂಡು ಅವುಗಳನ್ನು ಸಾಧಿಸೋಣ. ಈ ಕೆಲಸವು ಕ್ರಮವಾಗಿ, ಸಂತತವಾಗಿ, ಸಡೆಯಬೇಕು. ಅದಕ್ಕೆ ಇಂಥಾ ಪರಿಷತ್ತು ಅತ್ಯಂತ ಸಹಾಯ ವಾಗುವುದು. ಇದರ ಪ್ರಯೋಜನ ಮತ್ತೊಂದುಂಟು. ಇಂಥಾ ಸಂಸ್ಥೆಯು ಕಷ್ಟದಿಂದ ಕುಗ್ಗತ್ತಿರುವ ನಮ್ಮ ಉತ್ಸಾಹಕ್ಕೆ ಉತ್ತೇಜಕವಾಗಿ, ನಮ್ಮ ಬೆದ್ದೋಗಿಕ ಧರ್ಮಕ್ಕೆ ಅಧಿಪತ್ಯಾನವಾಗಿರುವುದು. ನಮ್ಮ ಗೊಳಳು ನಿಷ್ಟುರಗಳನ್ನು ಒಬ್ಬರಿಗೊಬ್ಬರುಹೇಳಿಕೊಂಡು ಸಮಾಧಾನಪಡೆಯುವುದಕ್ಕೂ ಇದು ಒಂದು ಆಸರೆಯಾಗಿರುವುದು. ಇಂಥಾ ಸಂಸ್ಥೆಯೊಂದನ್ನು ಕಟ್ಟಲು ಹಿಂದೆ ಒಂದೆರಡು ಪ್ರಯತ್ನಗಳಾದುವು. ಈ ಬಾಗೆಲಕೋಟಿಯ ಪ್ರಯತ್ನವಾದರೂ ಒಯಕಾಲಿಯಾಗುವಂತೆ ದೈವವು ಅನುಗ್ರಹಿಸಿ ತಮ್ಮಗಳನ್ನು ಪ್ರಚೋದಿಸಲಿ. ನಾವುಗಳಿಲ್ಲರೂ

ಮನಸ್ಸು ಗಟ್ಟಿಮಾಡಿ, ಇತರರಿಗೆ ನಾವು ದಿನ ದಿನವೂ ಉಪದೇಶಿಸುತ್ತಿರುವ ಶ್ರವ್ಯೇಯನ್ನೂ, ಏಕಮತ್ಯ ಬುದ್ಧಿಯನ್ನೂ, ಸಹಸೆಯನ್ನೂ, ಭಾಣತನನನ್ನೂ ನಮ್ಮ ಸ್ವಂತ ಕಸಬಿನ ಹಿತನಾಥನಿಗೋಽಸ್ಮರವಾಗಿ ಸ್ವಲ್ಪ ಮಟ್ಟಿಗಾದರೂ ಅಸುಷ್ಠಾನವಾಡುವುದಾದರೆ, ಈ ಪರಿಷತ್ತು ಶಾಶ್ವತ ಸಂಸ್ಥೆಯಾಗಿ ಯಶಸ್ವಿಯಾದಿತು. ಇದು ಒಂದು ದಿನದ ನೀಗುಂಳಿಯಾಗದೆ, ಸ್ಥಿರವಾಗಿ ನೆಲೆಗೊಂಡು, ಒನಬೇಷದ ಆಧಾರ ಸ್ಥಂಭವೇಸಲಿ—ಎಂಬುದೇ ನಾನು ಪುನಃಪುನಃ ಮಾಡುವ ಪಾರಧನೆ.

ವೃತ್ತಪತ್ರಿಕಾ ಸ್ವಾತಂತ್ರ್ಯ

ವೃತ್ತಪತ್ರಿಕೆಗಳಿಗೆ ಎಷ್ಟು ಮಾತ್ರ ಸ್ವಾತಂತ್ರ್ಯ ವಿರಬೇಕು—ಲಂಬ
ವಿಚಾರದಲ್ಲಿ ಬಹು ಕಾಲದಿಂದ ಚರ್ಚೆ ನಡೆದಿದೆ. ವಾಶ್ವತ್ತಿ ದೇಶಗಳಲ್ಲಿ
ಸಾಮಾನ್ಯವಾಗಿ ಆ ಚರ್ಚೆ ಈಗ ಸಿದ್ಧಾಂತಕ್ಕೆ ಬಂದಿದೆಯೆಂದು ಹೇಳ
ಬಹುದು. ಪತ್ರಿಕಾ ಸ್ವಾತಂತ್ರ್ಯ, ಅಥವಾ ವಚನ ಸ್ವಾತಂತ್ರ್ಯ,
ಅಥವಾ ವಾದ ಸ್ವಾತಂತ್ರ್ಯ ಲಂಬುದು ಅನೇಕ ವಾಶ್ವತ್ತಿ ತ್ಯಾ
ರಾಷ್ಟ್ರಗಳ ಮೂಲ ನಿಬಂಧನೆ(ಕಾನಾಸ್ಯುಟ್ರೋಷನ್)ಗಳಿಗೇ ಸೇರಿದ
ಬಂದು ಮುಖ್ಯಾಂಶವಾಗಿದೆ. ವ್ಯಕ್ತಿ ಜನರ ಸ್ವಂತ ಮಾನ, ಪ್ರಜಾ
ಸಮುದಾಯದ ಕ್ಷೇಮ—ಇವುಗಳಿಗೆ ಭಂಗ ತಾರದ ರೀತಿಯಲ್ಲಿ
ಎಂಧಾ ಬರೆವಣಿಗೆಯನ್ನಾದರೂ ಪ್ರಕಟಿಸಲು ಪತ್ರಿಕೆಗಳಿಗೆ ಅಧಿಕಾರ
ವಿರಲೇ ಬೇಕೆಂದು ಆ ದೇಶಗಳು ಈಗ ಅಂಗೀಕರಿಸಿವೆ. ಜನರ ಮಾನ
ಕ್ಷೇಮಗಳಿಗೆ ಪತ್ರಿಕೆಗಳು ಅಪಾಯ ತಂದಿನೆಯೆಂಬ ಸಂದರ್ಭದಲ್ಲಿಯೂ
ಸಹ ಅವುಗಳನ್ನು ಸಾಮಾನ್ಯವಾದ (ಕೊಂತು) ನ್ಯಾಯಸ್ಥಾನಗಳ
ಮೂಲಕವೇ,—ವಿಚಾರಣಾ ಪ್ರಾರ್ಥಕವಾಗಿಯೇ,—ಶಿಕ್ಷಣಿಗೆ ಗುರಿಪಡಿಸ
ಬೇಕೆಂದೂ, ಸರಕಾರದ ಎಕ್ಸ್‌ಕ್ಯಾರ್ಟಿವ್ (ಕಾರ್ಯಕರಾರಿ) ಅಧಿಕಾರಿ
ವರ್ಗದ ಸ್ವೇಚ್ಛೆ ದರ್ಶಕಿಗಳಿಗೆ ಪತ್ರಿಕೆಗಳನ್ನು ಉಟ್ಟುಕೊಡುಕೊಡುವೆಂದೂ
ಅಲ್ಲಿ ನಿಶ್ಚಯವಾಗಿದೆ. ಇಷ್ಟಮುಟ್ಟಿನ ಸ್ವಾತಂತ್ರ್ಯವನ್ನು ಸಂಪಾದಿಸಲು
ವಾಶ್ವತ್ತಿ ದೇಶಗಳ ಪತ್ರಕರ್ತರು ಅನೇಕ ತಲೆಮೊರೆಗಳ ಕಾಲ ಸಾನಾ
ಕಷ್ಟಗಳನ್ನು ಅಸುಭವಿಸಬೇಕಾಯಿತು. ಹಿಂದೆ ಅನೇಕ ಮಂದಿ ಧ್ಯೇಯ
ದಿಂದ ಬರೆವಣಿಗೆಗಳನ್ನು ಬರೆದು, ಸೇರಿಮನೆಗೆ ಹೋಗಿ, ಆ ಮೂಲಕ
ಪ್ರಜಾ ಸೇವೆಯಲ್ಲಿ ತಮಗಿರತಕ್ಕೆ ಉತ್ಸಾಹ ಆತುರಗಳಿಂಥ ವೆಂಬುದನ್ನು
ತೋರಿಸಿ, ಪ್ರಜಾಜನರ ಅಭಿಮಾನ ಸಹಾನುಭೂತಿಗಳನ್ನು ಸಂಪಾ
ದಿಸಿದ ಕಾರಣ, ಈಗಿನವರು ಅಲ್ಲಿ ನಿಭಯರಾಗಿ ಪತ್ರಿಕಾ ಕಾರ್ಯ
ವನ್ನು ನಡೆಸಬಹುದಾಗಿದೆ.

ಇಂದಿಯಾದೇಶದಲ್ಲಿ ಪತ್ರಿಕೆಗಳಿಗೆ ಇನ್ನೂ ಅಷ್ಟು ನಿರ್ಭಯ ಸ್ಥಿತಿ ಬಂದಿಲ್ಲ. ಈ ದೇಶದಲ್ಲಿಯೂ ಅನೇಕ ಮಂದಿ ಪತ್ರಕರ್ತರು ಸರಕಾರದ ಮೇರೆಲೆ ತಾವು ವಾಡಿದ ಟೀಕೆಗಳಿಗಾಗಿ ಕಾರಾಗೃಹವನ್ನು ಸೇರಿ ಕಷ್ಟ ಪಟ್ಟಿದ್ದಾರೆ. ಸ್ವರಾಜ್ಯ ಸಮಾರಂಭವಾದಮೇಲಂತೂ ಅನೇಕ ಹೊಸ ನಿರ್ಬಂಧಗಳು ಕಲ್ಪಿತವಾಗಿದ್ದು, ಈಚೀಚೆಗೆ ಆ ನಿರ್ಬಂಧಗಳು ಅಷ್ಟುಷ್ಟು ತೊಲಗಿವೆ. ಆದರೂ ಸರಕಾರದ ಮನ್ಸನ್ನು ಇನ್ನೂ ಶಂಕೆ ಅಸಹನಿಗಳಿಂದ ಕಣಡಿದ್ದಾರ್ಥಿಯೇ ಇದೆ. ಎಂಥಾ ಸಂಭರ್ಥದಲ್ಲಿ, ಯಾವ ಹೊಸ ನೀವ ದಿಂದ, ಎಂಥಾ ಹೊಸ ಅವಾಯ ಬರದೀತೋ ಎಂಬ ಭಯ ಪತ್ರಿಕೆಗಳಿಗೆ ಸಂಪೂರ್ಣವಾಗಿ ಹೊರ್ಗಿಲ್ಲ.

ಮೈಸೂರಿನಲ್ಲಿಯೂ ಇತರ ದೇಶೀಯ ಸಂಸಾಧನಗಳಲ್ಲಿಯೂ ಪತ್ರಿಕೆಗಳಿಗೆ ಸ್ವಾತಂತ್ರ್ಯವು ಮತ್ತು ಅಷ್ಟು ಹೀನವಾಗಿದೆ. ಇಲ್ಲಿ ಸರಕಾರದ ಅಪ್ಪಣಿಯಲ್ಲದೆ ಪತ್ರಿಕೆಯನ್ನು ತೊರದಿಸಲಾಗದು; ಮತ್ತು ಕೊಟ್ಟ ಅಪ್ಪಣಿಯನ್ನು ಸರಕಾರವು ವಿಚಾರಣೆ ವಿವರಣೆಗಳಿಲ್ಲದೆ ಇಷ್ಟಬಂದಾಗ ಕಿತ್ತುಕೊಳ್ಳಬಹುದಾಗಿದೆ; ಎಂದರೆ, ಪತ್ರಿಕೆ ನಡೆಸುವವನು ಸರ್ವಚಾ ಸರಕಾರಕ್ಕೆ ಎಲ್ಲ ಕೋರ ಬಂದೀತೋ—ಎಂಬ ಹೆದರಿಕೆಯಿಂದ ಸಡೆಯಕೊಳ್ಳುತ್ತಿರಬೇಕಾಗಿದೆ. ಆ ಹೆದರಿಕೆಯನ್ನು ಬಿಟ್ಟು ಅವನು ನಡೆದರೆ, ಆಗ ಅವನಿಗಿರುವ ಅಪ್ಪಣಿ ರದ್ದಾಗಿ, ಪತ್ರಿಕೆ ನಿಂತುಹೊರಿಗಬೇಕಾದೀತು. ಇದು ಸರಿಯಾದ ಸ್ಥಿತಿಯಲ್ಲವೆಂದೂ, ಇತರ ನಾಗರಿಕ ದೇಶಗಳಲ್ಲರುವಂತೆ ಮೈಸೂರಿನಲ್ಲಿಯೂ ಪತ್ರಿಕೆಗಳು ನಿರುವಾಧಿಕವಾಗಿರಬೇಕೆಂದೂ ಈ ಸಂಸಾಧನದ ಪ್ರಚಾರ ಪ್ರಮುಖ ರಸೇಕರು ವಾದಿಸುತ್ತಿರುವರು.

ಸ್ವಾತಂತ್ರ್ಯವೇ?

ಪತ್ರಿಕಾಕರ್ತನ ಸ್ವಾತಂತ್ರ್ಯವು ನಿಜವಾಗಿ ಪ್ರಚಾರಣರೆಲ್ಲಿಗೂ ಸೇರಿದ ಒಂದು ಅಧಿಕಾರವೇ ಹೊರತು, ಅದು ಅವನೊಬ್ಬನಿಗೆ ವಾತ್ರ ಸಂಬಂಧಪಟ್ಟ ಹಕ್ಕೇನೂ ಅಲ್ಲವೆಂಬುದನ್ನು ಯಾರೂ ಮರಿಯಬಾರದು. ಅವನು ಪರಾಧಿನನಾಗದೆ ಇದ್ದರೆ ಆದರ ಪ್ರಯೋಜನವು ಎಲ್ಲ ಪ್ರಜೆಗಳಿಗೂ ಇರುವುದು. ಅವನಿಗೆ ಹಿಂಗಟ್ಟುಮುರಿ ಕಟ್ಟಿಸಿದರೆ ಆದರ

ಒಂದು ವಿಲ್ಲರ ಪಾಲಿಗೂ ತಗಲುವುದು. ಪತ್ರಕರ್ತೆನು ಸಡೆಯಿಸುವ ಎಲ್ಲ ಕಾರ್ಯಗಳೂ ಪ್ರಜೀಯ ಪರಿಬಾದುವಾಗಿರುತ್ತವೆ. ಅವನು ಅವರ “ವಚಿಂಟ್” ಅಥವಾ ಪ್ರತಿನಿಧಿ ಮಾತ್ರವಾಗಿರುತ್ತಾನೆ. ಅವನಿಗೆ ರಾಜ್ಯವು ಪರಿಸಿಕೊಡುವ ಅಧಿಕಾರ ಮರ್ಯಾದಿಗಳಿಲ್ಲವೋ ವಸ್ತುತ್ತೆ ಪ್ರಜಾವರ್ಗಕ್ಕೆ ಸಲ್ಲತೆಕ್ಕುವು. ಅವುಗಳಲ್ಲಿ ಯಾವುದನ್ನಾದರೂ ಅವನಿಗೆ ತಪ್ಪಿಸಿದರೆ ಆ ಸಷ್ಟುಕ್ಕೆ ಪ್ರಜೀಗಳಿಲ್ಲರೂ ಗುರಿಯಾಗುವರು. ಈ ತತ್ವವು ವನ್ನು ಸಹ್ಯ ಒನರು ಚಾಲ್ತಾಪಕದಲ್ಲಿರಿಸಿಕೊಳ್ಳಬೇಕು.

ಸಮ್ಮುಖಾಭಿಕ್ರಿಯವಾದ, ಅಥವಾ ಸಾಮಾಜಿಕವಾದ, ಅಥವಾ ಇತರ ಜಾತಿಯವಾದ ಎಲ್ಲ ಸಂಸ್ಥೆಗಳಲ್ಲಿಯೂ ಎರಡೂ ಭಾಗ ಅಥವಾ ಪಕ್ಕಾಗಳಿರುತ್ತವೆ. ಒಂದು ಅಧಿಕಾರವುಳ್ಳವರ ಪಕ್ಕಾ, ಇನ್ನೊಂದು ಅಧೀಸರಾದವರ ಪಕ್ಕಾ; ಒಂದು ಬಲಾಧ್ಯರ ಭಾಗ, ಇನ್ನೊಂದು ಬಲ ವಶರಾದವರ ಭಾಗ. ರಾಜ್ಯ ವ್ಯವಸ್ಥೆಯಲ್ಲಿ ಸರಕಾರವೆಂಬುದು ಅಧಿಕಾರಸ್ಥಿತಾಪಕ್ಕಾ, ಪ್ರಜಾಮಂಡಲವು ಅಧೀನ ಪಕ್ಕಾ. ಮತ ಕುಲಾಚಾರ ವ್ಯವಸ್ಥೆಯಲ್ಲಿ ಮತ ಪುರೋಹಿತರುಗಳು ಅಧಿಕಾರ ಭಾಗ, ಶಿಷ್ಯ ವರ್ಗವು ಅಧೀನ ಭಾಗ. ಕೃಷ್ಣ ಕಾರ್ಯಾನ್ನೇ ಹೊದಳಾದ ಸಂಪದ್ಯೂಹವನ್ನೇ ಗಳಲ್ಲಿ ವೊಲೀಕ ಧಳಿಗಳು ಅಧಿಕಾರಸ್ಥಿತಾಪಕ್ಕಾ ಭಾಗ, ಉಕರಿರೂ ಕೂಲಿ ಯವರೂ ಅಧೀನ ಭಾಗ. ಹೀಗೆ ಸಮ್ಮುಖ ಎಲ್ಲ ಮರ್ಯಾದೆಲ್ಪುಗಳಲ್ಲಿಯೂ ಎರಡು ಪಕ್ಕಾಗಳಾಗಿರುತ್ತು.

ಇದರಲ್ಲಿ ಅಧಿಕಾರಸ್ಥಿತಾದವರು ತಮ್ಮ ಅಧಿಕಾರವನ್ನು ನಾನ್ಯಯುತಪ್ಪದ ರೀತಿಯಲ್ಲಿ ಉಪಯೋಗಿಸುವ ಹಾಗೆ ಸೂರ್ಯಿಕೊಳ್ಳುವುದು ಅಧೀನಸರಾದವರ ಕರ್ತವ್ಯವಾಗಿರುತ್ತದೆ. ಅಧಿಕಾರಸ್ಥಿತಾಪಕ್ಕಾ ಅಧಿಕಾರ ಬಲವು ಅಧಿಕಾರಸ್ಥಿತಾಪಕ್ಕಾ ಉಪಯೋಗಿಸಿಕೊಂಡು ಒಂದುದಲ್ಲ, ಅಕಾಶದಿಂದ ವರ್ವಾಗಿ ಒಂದುದಲ್ಲ, ಪಿತಾರ್ಚಿತವಾಗಿ ಒಂದುದಲ್ಲ. ಅದು ಬಹು ವಂದಿಯ ಸಮ್ಮುತ್ತಿಯಿಂದ ನಿಂತು ಸಡೆಯುತ್ತಿರುವ ಒಂದು ವ್ಯವಸ್ಥೆಯಿಂದ ಉತ್ಪತ್ತಿಯಾದುದು. ಒಂದು ಸಮಾಜದ ಹಿತಕೊಳ್ಳುವುದರ,—ದೇಶದ ಸಾರ್ವಜನಿಕ ಕ್ಷೇಮಕೊಳ್ಳುವುದರ,—ದೇಶಿಯ

ರೇಲ್ಲರೂ ಒಂದು ಏರ್ಹಾರ್ಟಿಗೆ ಒಡ್ಡಬಟ್ಟ್ಯಾ, ಅದರಂತೆ ತಮ್ಮ ಪ್ರೈಕಿ ಗೊತ್ತಾದ ಕೆಲವುಂದಿಯಲ್ಲಿ ಯಾವ ಒಂದು ಶಕ್ತಿಯನ್ನು ನಿಲ್ಲಿಸಿ ನಡೆಸಿ ಕೊಂಡು ಬರುವರೋ, ರಾಷ್ಟ್ರರಜನಕಲ್ಪಿತವಾದ ಆ ಶಕ್ತಿಯೇ ಅಧಿಕಾರ ವೆಂಬುದು. ಹೀಗೆ ಅಧಿಕಾರ ವೃಕ್ಷದ ಬೇರು ಅಧೀನರ ಇಷ್ಟದಲ್ಲಿರು ತ್ತದೆ; ಅದರ ಫಲವು ಅವರ ಪ್ರಯೋಜನದಲ್ಲಿರುತ್ತದೆ. ಆದಕಾರಣ ಅಧಿಕಾರಸಭಾದವರು ತಮ್ಮ ಅಧಿಕಾರಬಲವನ್ನು ಉಪಯೋಗಿಸುವುದರಲ್ಲಿ ಇದ್ದುವಿಾರದೆ ನಡೆದುಕೊಳ್ಳುವಂತೆ ಅವರನ್ನು ತಿದ್ದಿನಡಿಸುವ ಶಕ್ತಿಯು ಅಧೀನರಾದವರಿಗೆ,—ಎಂದರೆ ಪ್ರಚಾರಗ್ರಂಥ,—ಆಜನ್ನಸಿದ್ಧವಾಗಿರುತ್ತದೆ. ಈ ಶಕ್ತಿಯನ್ನು ಪ್ರಚಾರಜನರು ಎರಡು ಬಗೆಯ ಆಯುಧಗಳಿಂದ ಪ್ರಯೋಗಿಸಬಹುದು: (ಗ) ವೃತ್ತಪತ್ರಿಕೆ, (ಎ) ಸಭಾ ಪ್ರಸಂಗ ಉಪನಾಯಿಸಬಹುದು. ಈ ಎರಡರ ಮೂಲರೂಪವೂ ಒಂದೇ. ಅಧೀನ ಜನರ ಪರವಾಗಿ ಹೇಳಬೇಕಾದ ಮಾತನ್ನು ಕಾಗದದ ಮೇಲೆ ಬರೆದರೆ ಅದು ಪತ್ರಿಕೆಯಾಗುವುದು; ಅದೇ ಮಾತನ್ನು ಜಾಲಿಯಂದ ಆಡಿದರೆ ಅದು ಉಪನಾಯಿಸ ಅಧಿವಾ ಚರ್ಚೆಯನಿಸುವುದು.

ಬಲವಶರಾದ ಜನರ ಪರವಾಗಿ ನಿಂತು ಬಲಸಂಪನ್ಮೂರಾದವರ ನಡೆವಳಿಕೆಗಳನ್ನು ಪರೀಕ್ಷೆಸಿಸೋಂಡುತ್ತ, ಅವರನ್ನು ಹದ್ದಿನಲ್ಲಿರಸುವುದೇ ಪತ್ರಿಕೆಗಳ ಮುಖ್ಯಾದ್ದೀಕರಾಗಿರುವ ಕಾರಣ, ಈ ಪತ್ರಿಕೆಗಳನ್ನು ಸಾಮಾಜಿಕವಾಗಿಯೇ ಇಡೆ. ಆದರೆ ಅಧಿಕಾರಿ ಜನರ ಈ ಇಚ್ಛೆಯನ್ನು ನಡೆಸಿಕೊಟ್ಟರೆ, ಅದರಿಂದ ಪ್ರಜಿಗಳು ತಮ್ಮ ಕಡೆಯ ನಾಯಕವಾದಿಯ ಬಾಯನ್ನು ತಾವೇ ಮುಂಚ್ಚಿದಂತೆ ಆಗುವುದು.

ಅಧಿಕಾರ ವರ್ಗವನ್ನು ಪರೀಕ್ಷೆಸಿ ನಿರೋಧಿಸುವುದೊಂದು ಮಾತ್ರವೇ ಅಲ್ಲ; ಇನ್ನೊಂದು ಕೆಲಸವೂ ಪತ್ರಿಕೆಗಳಿಂದ ಸೆರವೇರಬೇಕಾಗಿರುವುದು. ಅದೇಸೆಂದರೆ—ಪ್ರಕೃತ ವ್ಯವಸ್ಥೆಯ ಪರಿಶೋಧನೆ. ಈಗ ಇರತಕ್ಕ ಏರ್ಹಾರ್ಟು ಸರಿಯಾಗಿದೆಯೆ, ಅಧಿವಾ ಅದನ್ನೇ ನಾದರೂ ಬಡಲಾಯಿಸಬೇಕೆ?—ಸಮ್ಮ. ಈಗಿನ ಅಭಿಪ್ರಾಯಗಳು ಸಕಾರಣ ವಾಗಿವೆಯೆ, ಅಧಿವಾ ಅವುಗಳನ್ನು ವ್ಯತಾಯಿಸಬಾಡಬೇಕೆ?—ಹೀಗೆಂದು

ರಾಜಕೀಯ ಪಚಾರಗಳಲ್ಲಿಯೂ ಸಾಮಾಜಿಕ ವಿಚಾರಗಳಲ್ಲಿಯೂ ಮತಾಚಾರ ವಿಚಾರಗಳಲ್ಲಿಯೂ ಪದೇ ಪದೇ ಜಚ್ಚೆ ಸಡೆಸುತ್ತಿರುವುದು ವೃತ್ತಪತ್ರಕೆಗಳ ಧರ್ಮ. ಈ ವಿಧಿದ ಜಚ್ಚೆಯಿಂದ ಸಂಸ್ಕಾರ ಸುಧಾರಣೆಗಳು ಹುಟ್ಟಿ ಪ್ರಚಾರಕ್ಕೆ ಬಂದ ಹೊರತು ಒನಕ್ಕೆ ಕ್ಷೇಮ ಶಾಂತಿಗಳು ಸಂತತವಾಗಿರಲಾರವು. ಸಮ್ಮಾ ದೇಹ ಗೇಹಗಳನ್ನು ಆಗಾಗ ಪರಿಶೋಧಿಸಿ ತೊಳೆದು ಜೊಕ್ಕುಟಪಡಿಸುವಂತೆ ಸಮ್ಮಾ ಭಾವನೆಗಳನ್ನೂ ಅಭಿಪ್ರಾಯಗಳನ್ನೂ ಸಂಸ್ಥಾಪಿಸಿ ಕಟ್ಟುವಾಡುಗಳನ್ನೂ ಆಗಾಗ ಪರಿಶೋಧಿಸಿ ಸರಿಪಡಿಸುತ್ತಿರಬೇಕು. ಈ ಪರಿಸ್ಕಾರ ಕಾರ್ಯಕ್ರಮಕ್ಕೆ ಪತ್ರಿಕೆಗಳು ಕೈಹಾಕಿದಾಗಲ್ಲ, ಆ ತೆರದ ಬದಲಾವಣೆಯಿಂದ ಯಾರು ಯಾರಿಗೆ ಸಷ್ಟುವಾಗುವುದೆಂಬ ಭೇತ್ರಿ ತೋರುವುದೋ ಅವರಲ್ಲಿರೂ ಪತ್ರಿಕೆಗಳ ವಣಿಯದಲ್ಲಿ ಕೋಷಗೊಳ್ಳುವುದು ಸ್ವಾಭಾವಿಕವಾಗಿಯೇ ಇರುತ್ತದೆ. ಪ್ರಜಾಪ್ರತಿಸ್ಥಿರಸಭೆ ಶಾಸನಸಭೆಗಳ ಶಕ್ತಿ ಇನ್ನೂ ಹೆಚ್ಚು ಬೇಕೆಂದರೆ ಸರಕಾರದ ಅಧಿಕಾರಸ್ವರ್ಗಗೂ, ಮತಾಚಾರಗಳನ್ನು ಪರಿಷ್ಕಾರಿಸಬೇಕೆಂದರೆ ಮತಾಧಿಪತಿಗಳಾಗೂ, ಕೂಲಿಯ ಜಾರ ಅಸುಕೂಲವನ್ನು ಸೋಡಬೇಕೆಂದರೆ ಕಾರ್ಯಕ್ರಮನೆಯ ಯಾಜವಾಸರಿಗೂ, ಸಾಲಗಾರರ ಕಷ್ಟವನ್ನು ಚಿಂತಿಸಬೇಕೆಂದರೆ ಸಾಹುಕಾರರಿಗೂ ಅಸಮಾಧಾನ ತಲೆದೋರುವುದು ಆಶ್ಚರ್ಯವಲ್ಲ. ಆದರೆ ಈ ಪ್ರಬಲಜನರ ಅಸಮಾಧಾನಕ್ಕೆ ತಲೆಬಾಗಿ ಪತ್ರಿಕೆಗಳಿಗೆ ವಾಗ್ವಂಧನ ವಾಡಿದರೆ, ಇತರ ಸಾಮಾನ್ಯ ಜನರ ಗತಿ ಉತ್ತಮವುಪಡಲು ವಾಗ್ವಂಧನೆಯಿಲ್ಲದೆ ಹೋಗುವುದು.

ಎರಡು ಸ್ವಾಭಾವಿಕ ನಿರ್ಬಂಧಗಳು

ಹಾಗಾದರೆ ವೃತ್ತಪತ್ರಕೆಗಳು ಮನಸ್ಸೀ ಬರೆದು ಹಾವಣ ಮಾಡಬಹುದೋ? ಅವುಗಳಿಗೆ ಯಾವ ನಿರ್ಬಂಧವೂ ಇರಕೂಡದೋ? ಈ ಪ್ರಶ್ನೆ ನಾನ್ಯಾಯವಾದುದೇನೋ ಹೌದು, ಆದರೆ ಅಸವ್ಯವಾದುದು. ಏಕೆಂದರೆ ಪತ್ರಿಕೆಗಳಿಗೆ ಎರಡು ಬಗೆಯ ನಿರ್ಬಂಧಗಳು ಸ್ವಭಾವಸಿದ್ಧವಾಗಿಯೇ ಯಾವಾಗಲೂ ಇರುತ್ತವೆ:—ವಾಚಕ ಮಹಾಶಯರ ವಿಚಾರಶೀಲತೆಯೇ ಮೊದಲನೆಯದು; ಪತ್ರಿಕೆಗಳಲ್ಲಿ ಪರಸ್ಪರ ಇರತಕ್ಕ ಸ್ವಫ್ರೇಯೇ ಎರಡನೆಯದು. ಯಾವ ಪತ್ರಿಕೆಯಲ್ಲಾದರೂ

ಸುಳಾದ ಸಂಗತಿಗಳೂ ಅಸಂಬಧವಾದ ಪ್ರಸಂಗಗಳೂ ಅಯೋಗ್ಯವಾದ ಆಕ್ಷೇಪಣಿಗಳೂ ಪದೇ ಪದೇ ಬರುತ್ತಿದ್ದರೆ ಮಹಾಜನರು ಅಂಥಾ ಪತ್ರಿಕೆಯೆನ್ನು ಪ್ರೋತ್ಸಾಹಿಸುವುದೇ ಇಲ್ಲ. ಪತ್ರಿಕೆಗಳನ್ನೊಂದು ತಕ್ಷವರೆಲ್ಲರೂ ಅಕ್ಷರಸ್ಥರು, ವೀವೇಚನಾ ಶಕ್ತಿಯುಳ್ಳವರು, ಅನೇಕಗ್ರಂಥ ಪತ್ರಿಕೆಗಳಿಂದ ಏಷಯಂಗಳನ್ನು ಸಂಗೃಹಿಸಿ ಹೊಂತಿಸಿ ನೊಂದಿನಿಖ್ಯಾಯವನ್ನು ರೂಪಿಸಲಿವರು. ಇಂಥಾ ಜನರು ದುಷ್ಪಿ ಪತ್ರಿಕೆಗಳನ್ನು ತಾವೇ ದೂರ ತಳ್ಳಿ ಪ್ರಕ್ರಿಯೆಗೆ ತಾತ್ತ್ವಾರ್ಥಾರ್ಥಿರೆ ಇವರ ಜೊತೆಗೆ ಪತ್ರಿಕಾಕರ್ತರೇ ತಮ್ಮ ಪ್ರಕ್ರಿಯೆ ಒಬ್ಬರಿನ್ನೊಳ್ಳಬ್ಬಿರ ತಪ್ಪಾಗಳನ್ನು ಹುಡುಕಿ ಖಂಡಿಸುತ್ತಾರೆ ತಮ್ಮ ತಮ್ಮ ಉತ್ತರವರೆಯೆನ್ನು ಸಾಧಾರಿಸಿಕೊಳ್ಳಲು ಪ್ರಯತ್ನಿಸುತ್ತಿರುವರು. ಇದರಿಂದಲೂ ಪತ್ರಿಕಾ ಲೇಖನಗಳಲ್ಲಿರಬಹುದಾದ ಹೆಚ್ಚು ಕಡವೆಗಳೂ ಅನ್ಯಾಯಗಳೂ ಮಹಾಜನರಿಗೆ ತಿಳಿಯಬಂದು, ಪತ್ರಿಕೆಗಳಿಂದ ಯಾವ ಅಪಾಯವೂ ಆಗಿದಂತೆ ಇರುವುದು. ಈ ಎರಡು ನಿರ್ಬಂಧಗಳೇ ಪತ್ರಿಕೆಗಳನ್ನು ಹದ್ದಿನಲ್ಲಿರಿಸಲು ಸಾವಾನ್ಯವಾಗಿ ಸಾಕಾಗಿರುತ್ತವೆ.

ಪತ್ರಿಕೆಯು ಪ್ರಜೀಂತ ಮುಂಜಿದ್ದಲ್ಲ. ಎಲ್ಲ ಪ್ರಜಾಪಿತಕ್ಕ ಪತ್ರಿಕೆಯಿಂದ ಭಂಗ ಬಂದೀತೋ ಅಲ್ಲ ಅಂಥಾ ಭಂಗವನ್ನು ತಡೆಯಲು ಬೇಕಾದ ಕಾರಿಗರಿ ಕಟ್ಟುವಾದುಗಳನ್ನು ಮಾಡಲು ಪ್ರಜಾಜನರು ಸ್ವತಂತ್ರರಾರ್ಥಾರ್ಥಾರ್ಥಿರೆ. ಆದರೆ ಈ ಶಾಸನ ತತ್ತ್ವವು ನ್ಯಾಕ್ತಿ ಪ್ರಜೆಯ ವಿಷಯದಲ್ಲಿಯೂ ಸಹ ಅಸ್ತುಲಿಸತಕ್ಕ ಬಂದು ಸಾಧಾರಣ ನಿಯಮವೇ ಹೊರತು ಬೇರೆಯಲ್ಲ. ಪ್ರಜಾ ಕಂಟಕನಾದವನು ಪತ್ರಿಕರ್ತನಾಗಲಿ, ಉಪನಾಯಕನಾಗಲಿ, ಸಾವಾನ್ಯ ಪ್ರಜೆಯೇ ಆಗಲಿ—ಅಂಥವನನ್ನು ದಂಡಿಸುವುದು ರಾಜ್ಯಶಾಸನದ ಕರ್ತವ್ಯವೇ ಸರಿ. ಆದರೆ ಅವನ ದೊಷವನ್ನು ನಿಷ್ಕಷ್ಟವಾಡತಕ್ಕವರೂ ದಂಡನೆಯನ್ನು ವಿಧಿಸತಕ್ಕ ವರೂ ಯಾರಾಗಿರಬೇಕು? ಯಾರು ಪತ್ರಿಕೆಯ ಬರೆವಣಿಗೆಯಿಂದ ಕುಪಿತರಾಗಿರುವರೋ ಅವರೇ ನ್ಯಾಯನಿರ್ಣಯ ಮಾಡಬಹುದೆ, ಅಥವಾ (ಅಪರಾಧಿ) ಪತ್ರಿಕಾಕರ್ತನೂ, (ಫಿರಾಯಿದಿ) ದೊರಾರೋಪಣಕರ್ತನೂ ಇಬ್ಬರೂ ಅಲ್ಲದೆ, ಬೇರೊಬ್ಬ ನಿಷ್ಪಕ್ಷವಾತಿಯಾದ (ಬಡ್ಡಿ) ನ್ಯಾಯಾಧಿಕಾರಿಯೇ ನ್ಯಾಯ ವೀವೇಚನೆಮಾಡಬೇಕೆ?

ನಿರ್ಬಂಧ ಕಲ್ಪನೆಯ ನಾಲ್ಕು ತತ್ವಗಳು

ಸಾಮಾನ್ಯ ಪ್ರಚೆಗಿರುವುದಕ್ಕಿಂತ ಹೆಚ್ಚಿನ ಸ್ವಾತಂತ್ರ್ಯವೇನೂ ಪತ್ರಕರ್ತನಿಗೆ ಬೇಕಿಲ್ಲ; ಆದರೆ ಅದಕ್ಕಿಂತ ಕಡವೆಯಾಗಿಯೂ ಇರಬಾರದು. ಸಾಮಾನ್ಯ ಪ್ರಚೆಯೊಬ್ಬನು ತಪ್ಪಿತಸ್ಥನೆಂದು ಯಾರಾದರೂ ದೋಷಾರೋಪಣಿ ವಾಟಿದರೆ ಅವನಿಗೆ ಶಿಕ್ಷೆಯಾಗುವ ಒಗೆ ಹೇಗೆ? ಹೊಡಲು ಅವನು ಅಪರಾಧವೆಂತಹುದು ಸ್ವಷ್ಟವಾಗಿ ತಿಳಿದು ಬರಬೇಕು. ಆಮೇಲೆ, ಅಂಥಾ ಅಪರಾಧವನ್ನು ಕಾನೂನು (ಅಥವಾ ರಾಜ್ಯ ಶಾಸನವು) ಗಣಸೆಗೆ ತೆಗೆದುಕೊಂಡಿದೆಯೇ ಎಂಬುದು ಗೊತ್ತಾಗಬೇಕು. ಅನಂತರ, ಆ ಅಪರಾಧವು ಆ ಮನುಷ್ಯನಿಂದ ನಿಜವಾಗೀ ಸಜೆದಿದೆಯೇ, ಮತ್ತು ಎಷ್ಟುಮಟ್ಟಿಗೆ, ಯಾವ ಸಂದರ್ಭಗಳಲ್ಲಿ, ಸಜೆದಿದೆ— ಎಂಬುದರ ಪಜಾರಣೆಯು ಸಾಮಾನ್ಯವಾದ (ನಾಯಾಯಸಾಧನ) ಕೋರ್ಟಿನಲ್ಲಿ ಒಷಿರಂಗವಾಗಿ, ಪಷಿತ ಕ್ರಮದಿಂದ, ಸಡೆಯಬೇಕು. ಈ ವಿಚಾರಣೆಯ ಫಲತಾಂಶವೇ ಕೋರ್ಟರ್ ಕೂಡತಕ್ಕ ಶಾಸನಾನುಸಾರವಾದ ತೀವ್ರಾನ. ವೃತ್ತಪತ್ರಕೆಯು ಏಷಯದಲ್ಲಿಯೂ ನಿರ್ಬಂಧಗಳು ಇದೇ ರೀತಿಯನಾಗಿಯೇ, ಇಷ್ಟು ವಾತ್ತವೇ, ಇರಬೇಕು.

(೧) ಪತ್ರಿಕೆ ಮೂರಡಿಸಬೇಕಂದರುವವನು ಹೊದಲೇ ಸರಕಾರದ ಅಪ್ಪಣಿಯನ್ನು ಕಡೆದುಕೊಳ್ಳಬೇಕೆಂಬ ಏಧಿ ಇರಬಾರದು. ಪ್ರತಿಯೊಬ್ಬ ಮನುಷ್ಯನೂ ತನ್ನ ಜಂತರ ಮೇಲ್ತೆಗೆ ಅವಶ್ಯವೆಂದು ತನಗೆ ಶೋರುವ ಸಂಗತಿಗಳನ್ನೂ ಭಾವನೆಗಳನ್ನೂ, ಕೆಲವು ಗೊತ್ತಾದ ಸೀತಿಗಳಿಗೆ ಭಂಗ ತಾರದ ರೀತಿಯಲ್ಲಿ, ಬರೆದು ಪ್ರಕಟಿಸಿಸಲು ಸ್ವತಂತ್ರನಿರುತ್ತಾನೆ. ಆದು ಸ್ವಜನ ಏಷಯದಲ್ಲಿ ಅವನಿಗೆ ಪರಮ ಧರ್ಮವೇ ಆಗಿರುತ್ತದೆ. ಆ ಗೊತ್ತಾದ ಸೀತಿಗಳಿಗೆ ಅವನು ಭಂಗ ತಂದ ಮೇಲೆ ಅವನನ್ನು ಶಿಕ್ಷಿಸಬಹುದೇ ವಿನಾ, ಅವನು ಕೆಲಸವನ್ನಾರಂಭಿಸುವುದಕ್ಕೆ ಮುಂಚೆಯೇ ಅವನು ತಪ್ಪಿವಾಡಬಹುದೇನೋ ಎಂದು ಸಂದೇಹ ಪಟ್ಟು ಅವನನ್ನು ಸಿರ್ಫಂಧಕೊಳ್ಳಬದಿಸುವುದು ನಾಯಾಯವಲ್ಲ. ಯಾವ ಸಾದರೊಬ್ಬ ಮನುಷ್ಯನು ತುಂಬನೆಂದು ಗೊತ್ತಾದ ಮೇಲೆ ಅವನನ್ನು ಸರೆಹಿಡಿಯಬಹುದೇ ಹೊರತು, ಅವನು ತುಂಬತನಸನ್ನು ಮಾಡ

ಒಹುದೊೇ ಪನೆಂದೇ ಎಂದು ವೊಡಲೇ ಸಿಷ್ಟ್ಯಾರಣವಾಗಿ ಅಶಂಕಿಸಿ ಅವನೆ ಕೈಕಾಲುಗಳಿಗೆ ಯಾರಾ ಸಂಕೋಳಿತೆ ತೊಡಿಸುವುದಿಲ್ಲ.

(೨) ವೃತ್ತಪತ್ರಕೆಯ ಶಿಕ್ಕೆಗೆ ತಕ್ಕು ಕಾರಣ ಎಂಥಾ ಅಪರಾಧ ಹೆಂಬುದನ್ನು ಕಾನೂನು (ಶಾಸನ) ಸ್ವಾಷ್ಟವಾಗಿ ತಿಳಿಸಬೇಕು. ಮುಖ್ಯ ಮುಖ್ಯವಾದ ಅಪರಾಧಗಳು ಈಗಾಗಲೇ (ದಂಡ ಶಾಸನ) ಪೀಠಾ ಕೋಟಿನಲ್ಲಿ ಏವರಿಸಲ್ಪಟ್ಟಿವೆ. ಅವು (೧) ಮಾಸಹಾಸಿ, (೨) ಪ್ರಚಾರ ವೈಷಮ್ಯ (ಅಥವಾ ಜಾತಿ ವೈರ) ಪ್ರೌರ್ತಾಹ, (೩) ರಾಬದ್ವರ್ತಿತ (ಅಥವಾ ರಾಜ್ಯ ದ್ವೀಪ) — ಈ ಮೂರು. ಇವಲ್ಲದೆ ಇನ್ನಾವ ದೊಂಡ ವನ್ನಾದರೂ ದಂಡನಾಹ್ವವಾದ ಅಪರಾಧಗಳ ಪಟ್ಟಿಗೆ ಹೊಸದಾಗಿ ಸೇರಿಸಬೇಕಾದರೆ ಆ ಹೊಸ ದೊಂಡ ಸ್ವರೂಪ ಲಕ್ಷ್ಯಾಣಗಳನ್ನು ಶಾಸನ ವಚನದಲ್ಲಿ ಪತ್ರದಪಡಿಸಿರಬೇಕು.

(೩) ಆದರೆ, ಇಂಥಾ ದೊಂಡ ಪಟ್ಟಿಕೆಯಲ್ಲಿ ಅಧಿಕಾರಸ್ಥ ವರ್ಗದ ಅಕ್ಷೇಪಣಿಯನ್ನು ಮಾತ್ರ ಎಂದಿಗೂ ಸೇರಿಸಬಾರದು. ಏಕೆಂದರೆ, ಅಧಿಕಾರಸ್ಥರ ಸಡೆವಳಿಕೆಗಳನ್ನು ಪರೀಕ್ಷೆಸಿ, ಅವರ ತಪ್ಪುಗಳನ್ನು ತೋರಿಸಿ, ಅವರ ಅಧಿಕಾರ ಧೋರಣಿಯ ವೇಗವನ್ನು ನಿರೋಧಿಸುವುದೇ ಪತ್ರಕೆಗಳ ಮುಖ್ಯ ಕರ್ತವ್ಯ. ಇದನ್ನು ಸಾಂಗವಾಗಿ ಸೆರವೇರಿಸುವುದೇ ಒಂದು ತಪ್ಪೆಂದು (ಕಾನೂನು) ರಾಜ್ಯಶಾಸನವು ವಿಧಿಸಿದರೆ, ಪತ್ರಕೆಗಳು ತಮ್ಮ ಪ್ರಥಮ ಕರ್ತವ್ಯವನ್ನೇ ಒಟ್ಟುಪಿಡಿಸಬೇಕಾಗುವುದು. ಅದರಿಂದಾಗುವ ಸಷ್ಟುವು ಪ್ರಜೆಗೆ. ಈ ಕಾರಣದಿಂದಲೇ ಪತ್ರಕೆಗಳ ಮೇಲೆ ಸರಕಾರದ ಕಾರ್ಯಕಾರಿ ವರ್ಗಕ್ಕೆ (ಎಕ್ಸ್‌ಕ್ರೊಟಿವ್ ಅಧಿಕಾರಸ್ಥರಿಗೆ) ಯಾವ ವಿಧ ವಾದ ದಂಡನಾಧಿಕಾರವೂ ಎಂದಿಗೂ ಇರಬಾರದೆಂದು ರಾಜ್ಯಶಾಸ್ತ್ರ ಪಂಡಿತರು ಹೇಳುವುದು.

(೪) ಪತ್ರಕೆಯು ಶಾಸನಕ್ಕೆ ವರೋಧವಾಗಿ ಸಡೆದಿದೆಯೆಂದು ತೋರಿದಾಗ ಅದಕ್ಕೆ ತಕ್ಕು ದಂಡನೆಯು ಕ್ರಮವಾದ ಕೋಟ್ಯಾಗಳ ಮುಖಾಂತರವೇ, ಶಾಸನಾನುಸಾರವಾದ ಒಹಿರಂಗ ವಿಚಾರಣೆಯ ಮೂಲಕವೇ, ಸಡೆಯಬೇಕು. ಸರಕಾರದ ಅಧಿಕಾರಸ್ಥ ವರ್ಗದ ವಿಷಯದಲ್ಲಿ ಪತ್ರಕೆಯಿಂದ ಅಪರಾಧ ಸಡೆದಿದ್ದರೆ ಸರಕಾರವೂ, ಸಾಮಾನ್ಯ

ಪ್ರಜೀಯಂತೆಯೇ, ಕೋಟಿ-ಸಲ್ಲಿ ಪ್ರವಹಾರ ಸಡೆಸಿ ತಕ್ಕು ನಾಯಾಯವನ್ನು ಪಡೆಯಬಹುದು.

ಈ ನಾಲ್ಕು ತತ್ತ್ವಗಳಿಗೆ ವಿರೋಧವಾಗದ ರೀತಿಯಲ್ಲಿ ಪ್ರಚಾರ ನಿರ್ವಹಣೆ ಸಿಬರಂಧವನ್ನಾದರೂ ಶಾಸನ ದ್ವಾರಾ ವೃತ್ತಪತ್ರಕೆ ಗಳಿಗೆ ಕಲ್ಪಿಸಬಹುದು. ಸದ್ಯಕೆ ಮ್ಯಾನ್ಯಾರಿಸಲ್ಲಿರುವ ಶಾಸನವು ಈ ತತ್ತ್ವಗಳಿಗೆ ವಿರುದ್ಧವಾಗಿದೆ. ಅದರಲ್ಲಿ:—(೧) ಪತ್ರಕರ್ತನ ಮೇಲೆ ಅವರಾಧ ತೋರುವುದಕ್ಕುಂತ ಮುಂಂಡಿಯೇ ಶತಂಚದ ಮಹಾರಾಜಿದೆ; (೨) ಅವರಾಧ ಎಂಧದೆಂಬ ಸಿಷ್ಟುಷ್ಟಿಯೇ ಇಲ್ಲ; (೩) ಕೋಟ್ಯುಗಳ ಪ್ರವೇಶಕ್ಕೆ ಅವಕಾಶವೂ ಇಲ್ಲ; (೪) ದಂಡನಾಧಿಕಾರವು ರಾಜ್ಯದ ಕಾರ್ಯಕರಿ ಮಂಡಳದ (ಎಕ್ಸ್‌ಕ್ರೊಂಟ್‌ವ್ಯಾ) ಕೈಯಲ್ಲಿದೆ. ಹೀಗೆ ರುಪ್ಯದರಿಂದ ಈ ಕಾನೂನು ಪ್ರಚಾರ ಸಾಮಾಂತ್ರ್ಯಕ್ಕೆ ಯಾಸಿಕಾರಕವಾಗಿದೆ. ಇದನ್ನು ತೆಗೆದುಹಾಕುವುದು ಈಗ ಆವಶ್ಯಕವೇ ಮೊರತ್ತು, ಹೊಸ ವೃತ್ತಪತ್ರಕಾ ಶಾಸನವಾವುದೂ ಈಗ ಬೇಕಾಗ್ಲಿ. ಪೀಸಲ್ಲಾ ಕೋಡೇ ಎಲ್ಲ ಏಶೀಯ ಸಂದರ್ಭಗಳಿಗೂ ಸಿದ್ಧವಾಗಿರುವುದಲ್ಲಿದೆ, ಮೇಲೆ ಹೇಳಿದಂತೆ, ವಾಷಕ ಮಂಡಳಿಯ ಯಾಕ್ತ್ಯಾಯಿಸುತ್ತ ಪರಿಜ್ಞಾನವೂ ಪತ್ರಿಕಾ ಪ್ರಪಂಚದೊಳಗಿನ ಅನ್ಯೋನ್ಯ ಪರಿಶೋಧನ ಪದ್ಧತಿಯೂ ಪತ್ರಿಕೆಗಳನ್ನು ಸೀತಿ ಮಾರ್ಗದಲ್ಲಿ ಸಿಲ್ಲಿಸಲು ನಾವಾಸ್ಯವಾಗಿ ನಾಕಾಗಿರುತ್ತವೆ.

ವಾದವು ನಿರುಪಾಧಿಕವಾಗಿರಬೇಕು

ಈ ಪ್ರಪಂಚದಲ್ಲಿ ನಾವು ಸಮ್ಮತ ತಿಳಿವಳಿಕೆಯನ್ನೂ ಏಕಾರಿ ಗಳನ್ನೂ ದಿನೇ ದಿನೇ ಉತ್ತಮವಾದಿಸಿಕೊಳ್ಳಲ್ಲಿ ಹೋಗಬೇಕಾದರೆ ಅದಕ್ಕೆ ನಮಗೆ ಲಭ್ಯವಾಗಿರುವ ನಾಧಸವು ಇಚ್ಛೆಯಾಗಿದೇ. ಇದನ್ನು ಉದ್ದೇಶಿಸಿಯೇ ಪೂರ್ವಿಕರು:—

“ ವಾದೇ ವಾದೇ ಚಾಯತೇ ತತ್ತ್ವಬೋಧಃ ”

ಎಂದು ಹೇಳಿದರು. ಈ ವಾದ ಕಾರ್ಯವು ಸಾಂಗವಾಗಿ, ಸಫಲವಾಗಿ, ಸೀರವೇರಬೇಕಾದರೆ ಅದು ಸ್ವತಂತ್ರವಾಗಿ, ಸಿಫರ್ಯಾಯವಾಗಿ, ಒರುಗ ಬೇಕು. ವೃತ್ತಪತ್ರಕೆಯೇ ವಾದಕರ್ಮದ ಮುಖ್ಯ ಕ್ಷೇತ್ರ. ಈ ಕಾರಣ ದಿಂದಲೇ ಏಳ್ಳನ್ ಮಹಾ ಕವಿಯು ಇತ್ಯಾಳಿರಲ್ಲಿ ಹೀಗೆ ಬರೆದನು:—

“Who kills a man kills a reasonable creature, God’s image ; but he who destroys a good book kills reason itself, kills the image of God as it were in the eye. Give me the liberty to know, to utter, and to argue freely according to conscience, above all liberties.” —John Milton.

“ಯಾರು ಒಬ್ಬ ಮನುಷ್ಯನನ್ನು ಕೊಲ್ಲುತ್ತಾನೆಯೋ ಅವನು ಪವೇಚನಾ ಶಕ್ತಿಯನ್ನು ವಾರಣಿಯೋಂದನ್ನು, ಭಗವಂತನ ಪ್ರತಿಬಂಧ ಪ್ರೋಂದನ್ನು, ಕೊಂಡಂಥವನಾಗುತ್ತಾನೆ; ಯಾರು ಒಂದು ಸದ್ಗ್ಯಂಥ ವನ್ನು ನಾಶಪಡಿಸುತ್ತಾನೆಯೋ ಅವನು ವಿವೇಚನಾ ಶಕ್ತಿಯನ್ನೇ ಕೊಂಡವನಾಗುತ್ತಾನೆ—ಎಂದರೆ ಭಗವಂತನ ಪ್ರತಿಬಂಧದ ಕಣ್ಣನ್ನೇ ಕಿತ್ತು ಅದನ್ನು ಕೊಂಡವನಾಗುತ್ತಾನೆ. . . . ನನಗೆ ಎಲ್ಲ ಸಾಮಾತಂತ್ರ್ಯಗಳಿಗಂತಲೂ ಮುಖ್ಯವಾಗಿ ಬೇಕಾದುದು ತಿಳಿವಳಿಕೆ ಪಡೆದುಕೊಳ್ಳುವ, ತಿಳಿದುದನ್ನು ಹೇಳುವ ಮತ್ತು ಆತ್ಮಸಾಕ್ಷಿಗನುಸಾರವಾಗಿ, ನಿರಾತಂಕ ವಾಗಿ, ಚರ್ಚೆ ಸಜೆಸುವ ಸಾಮಾತಂತ್ರ್ಯ.”

ಒಬ್ಬನೊಬ್ಬ ಪ್ರಸಿದ್ಧ ಫ್ರೆಂಚ್ ಲೀಟಕನು ಈ ೧೦ತಿ ಸಾರಿ ದಾದಾನೆ:—

“Suffer yourself to be blamed, imprisoned, condemned; suffer yourself even to be hanged ; but publish your opinions. It is not a right ; it is a duty.”

“ನಿಂದ ಒಂದರೆ ಅನುಭವಸು, ಕಾರಾಗ್ಯಹ ಪಾಪ್ರತ್ಯಿಯಾದರೆ ಅನುಭವಿಸು, ಉಗ್ರ ದಂಡನೆಯಾದರೆ ಅನುಭವಿಸು, ನೇಣಾಹಾಕುವುದಾದರೂ ಅನುಭವಿಸು; ಆದರೆ, ನಿನ್ನ ಅಭಿವಾರ್ಯಗಳನ್ನು ಪ್ರಕಟಗೊಳಿಸು. ಅವುಗಳನ್ನು ಪ್ರಕಟಿಸುವುದು ನಿನ್ನ ಹಕ್ಕು ವಾತ್ರವಲ್ಲ; ಅದು ನಿನ್ನ ಕರ್ತವ್ಯ.”

ಯಾವುದೋ ಒಂದು ವಿಶೇಷ ಸಂದರ್ಭದಲ್ಲಿ ಒಂದೆರಡು ಪತ್ರಿಕೆಗಳು ಉದ್ದೇಶಕರವಾದ ಬರೆವಣಿಗಿಗಳನ್ನು ಪ್ರಕಟಿಸಿದವೆಂಬ ನೀವದಿಂದ ವೃತ್ತಪತ್ರಿಕೆಗಳನ್ನೆಲ್ಲ ಬಂಧಿಸುವ ಯೋಜನೆಯನ್ನು ವಾಡುವುದು ಹಿತಕರವಲ್ಲ. ನಮ್ಮ ದೇಶದಲ್ಲಿ, ಪ್ರಜಾಪ್ರಮಂಬಂದೆನ್ನಿಸಿಕೊಂಡವರೇ

ಸರಕಾರದ ಎಕ್ಸ್‌ಕ್ಯಾಟಿವ್ (ಕಾರ್ಯಕಾರಿ) ಮಂಡಳಿದೊಡನೆ ಸೇರಿ ಕೊಂಡು ಇಂಥಾ ಯೋಜನೆ ಪಾಠಿಯಾರೆಂಬ ಭೇತ್ತಿಗೆ ಇನ್ನೂ ಅವಕಾಶ ವಿರುವುದಾದ ಕಾರಣ, ಪ್ರಚಾರಭಾಸಿಗಳೆಲ್ಲರೂ ಜಾಗರೂಕರಾಗಿದ್ದು ಕೊಂಡು ಪತ್ರಿಕಾ ಸಾಮಾಜಿಕವನ್ನು,—ಅದು ತಮ್ಮೆಲ್ಲರ ಸ್ವಂತಕ್ಕೆ ಸೇರಿದ ಸಾಮಾಧಾರಿಕವಾದ ಒಂದು ಹಕ್ಕೇ ಹೊರತು ಬೇರೆಯಲ್ಲ ಎಂದು ಭಾವಿಸಿ—ಕಾರಾಡಿಕೊಳ್ಳಬೇಕು. ಈ ಸಂದರ್ಭದಲ್ಲಿ ಲಾಜಾ-ಬ್ಯಾಸ್ ಮಹಾತಯರು ಒರೆದಿರುವ ಈ ಕೆಳಗಿಂ ವಾಕ್ಯಗಳು ಧ್ವನಾಹಾಗಳಾಗಿವಿನೆ:—

“If in its heedlessness, the press sometimes causes pain to the innocent, it does a great and necessary service in exposing evil doers, many of whom would escape were it never to speak except upon sufficient evidence. . . . It is a watch-dog whose noisy bark must be tolerated, even when the person who approaches has no bad intent.”

“ಪತ್ರಿಕೆಗಳು ಜಾಗರೂಕತೆ ಪರಿಪೂರ್ವಿಕಾರದ ವೇಳೆ ಸಿರಪರಾಧಿಗಳಿಗೆ ನೋವನ್ನು ಉಟ್ಟಿಮಾಡಬಹುದು. ಆದರೆ ಪ್ರವಾಣ ರುಚಿಗಾಗಿ ಗಳಿಳಿದಿದ್ದರೆ ತಾವು ಮಾತನ್ನೇ ಆಜುವುದಿಲ್ಲವೆಂದು ಅವು ವರತಮಾಡಿ ಕೊಂಡರೆ ಅನೇಕ ಮಂದಿ ಕಡುಕರು ತಪ್ಪಿಸಿಕೊಳ್ಳುವರಂತೆ ಆಗುವುದು. ಇಂಥಾ ಕೆಟ್ಟಿ ಜನರನ್ನು ಬಯಲಿಗಳಿಯುವುದು ಅವಶ್ಯವಾಗಿ ನಡೆಯ ಬೇಕಾದ ದೊಡ್ಡ ಕೆಲಸ. ವ್ಯಾತ್ತಪತ್ರಿಕೆಯು ಮನೆಗಾವಲಿನ ನಾಲಿಯ ಹಾಗೆ. ಅದು ಗಟ್ಟಿಯಾಗಿ ಬೊಗಳುತ್ತಿರುವುದೇ ಸಮಗ್ರಿ ಒಂದು ಉಪಕಾರ. ಹತ್ತರ ಬಂದವನಿಗೆ ದುರುದ್ದೇಶವೇನೂ ಇಲ್ಲಿದ್ದರೂ ಅದರ ಬೊಗಳಿಕೆಯನ್ನು ಅವನು ಸಹಿಸಬೇಕು.”

ಅಮೆರಿಕದ ರಾಷ್ಟ್ರಪ್ರಾಂತ್ಯಾಧಿಕ್ಯಕ್ಕೆ ನಾದ ಧಾರ್ಮಿಕನನ್ನು ಜಿಫ್ರೆನ್‌ನನ್ ಮಹಾತಯನು ಈ ರೀತಿ ಒರೆದಸು:—

“No government ought to be without censors, and where the press is not free, none else will be. If virtuous, it need not fear the fair operation of attack and defence. Nature has given to man no other means of sifting out the truth.”

“ಎಂಥಾ ಸರಕಾರವಾದರೂ ಗುಣದೋಷ ಏಮೆಶಾರ್ ಕರ್ತವೀರಿಲ್ಲದೆ ಇರಬಾರದು. ಎಲ್ಲಿ ವೃತ್ತಪತ್ರಕೆಗಳು ಸ್ವತಂತ್ರವಲ್ಲವೋ ಅಲ್ಲಿ ಯಾರಿಗೂ ಸಾಂತುತ್ಯ ಉಳಿಯದು. ಸರಕಾರವು ಧರ್ಮ ಮಾರ್ಗದಲ್ಲಿ ನಡೆಯುವ ವಂತಹುದಾಗಿದ್ದರೆ, (ಪತ್ರಿಕೆಗಳಲ್ಲಿ) ಆಕ್ಷೇಪನೆ ಸವಾಧಾನಗಳು ಕ್ರಮವಾಗಿ ನಡೆಯುವುದರಿಂದ ಅದು ಪನ್ನೂ ಭಯಪಡಬೇಕಾದುದಿಲ್ಲ. ಇಂಥಾ ಜಚ್ಚೆಯನ್ನು ಬಿಟ್ಟರೆ ಸತ್ಯವನ್ನು ಕಂಡುಹಿಡಿಯಲು ಬೇರೆಯಾವ ಸಾಧನವನ್ನೂ ಪ್ರಕೃತಿಯು ಮನುಷ್ಯನಿಗೆ ಕೊಟ್ಟಿಲ್ಲ.”

ಅಪಾಯವೇನು?

ವೃತ್ತಪತ್ರಕೆಗಳು ಸ್ವತಂತ್ರವಾಗಿದ್ದರೆ ಸರಕಾರವನ್ನು ಲಾಳಿಸಿ ಉರುಳಿಸುತ್ತುವೆಯೆಂದು ಕೆಲವರು ಹೇಳುವುದುಂಟು. ಹಾಗೆ ಏಕೆ ಅವು ಮಾಡಬಾರದು? ಇಂಗ್ಲೆಂಡು ಅಮೆರಿಕಗಳಲ್ಲಿ ಪತ್ರಿಕೆಗಳು ಪ್ರತಿದಿನವೂ ಹಾಗೆ ಮಾಡಲು ಯತ್ನಿಸುತ್ತಿರುತ್ತವೆ. ಅವು ಹಾಗೆ ಮಾಡಿದರೆ ಅದರಿಂದ ಪ್ರಜಾಳಿಗಳಾಗುವ ಸಣ್ಣವೇನು? ಒಂದು ಸರಕಾರ ಉರುಳಿಕೊಂಡರೆ ಮತ್ತೊಂದು ಸರಕಾರ ಬರಲೇ ಬರುತ್ತದೆ. ಸರಕಾರವನ್ನು ಉರುಳಿಸುವುದೆಂದರೆ ಅಧಿಕಾರ ಸಾಫ್ ಸದಲ್ಲಿರುವ ಕೆಲಮಂದಿಯನ್ನು ಆ ಸಾಫ್ ನದಿಂದ ಈಚೆಗೆ ತೆಗೆದು ಬೇರೆ ಜನರನ್ನು ಅಲ್ಲಿ ಕೂಟಿಸುವುದೆಂದು ಅರ್ಥವಾಗುವುದೇ ಹೊರತು, ಸರಕಾರವೆಂಬ ಏಕಾಟಿನ್ನೇ ಕಿತ್ತು ಹಾಕುವುದೆಂದು ಅರ್ಥವಾಗಲಾರದು. ಹಾಗೊಂದುವೇಳಿ ಅನಾಯಕತ್ವವನ್ನೂ ಅರಾಬಕವನ್ನೂ ಪತ್ರಿಕೆಗಳು ಸಾರುತ್ತಿದ್ದರೆ, ಅಂಥಾ ಪತ್ರಿಕೆಗಳನ್ನು ಶಿಕ್ಷಣಲು (ಸೀಸಿಆರ್ ಕೋಡ್) ದಂಡ ಶಾಸನವೂ ಕೊಂಬುಗಳೂ ಇದ್ದೇ ಇರುತ್ತವೆ. ಅರಾಬಕತ್ವವನ್ನು ಬಿಟ್ಟು, ಸರಕಾರದ ಅಧಿಕಾರಸ್ಥಜನರನ್ನು ಆಕ್ಷೇಪಿಸುವುದು ಮಾತ್ರವೇ ಒಂದು ಪತ್ರಿಕೆಯ ವಿಶೇಷಗುಣವಾಗಿರುವ ಪಕ್ಷಕ್ಕೆ, ಅದನ್ನು ಏಕೆ ನಿರ್ಬಂಧಸಬೇಕು? ಯಾರು ಪತ್ರಿಕೆಗಳ ಆಕ್ಷೇಪನೆಗಳನ್ನು ತಡೆಯಬಲ್ಲವ್ಯಾ ಸಾಹಸ ಸಾಮಧ್ಯಗಳನ್ನು ಪಡೆದಿರುವರೋ ಅಂಥವರು ಮಾತ್ರವೇ ಸರಕಾರವನ್ನು ನಡೆಸಲು ಅರ್ಥರಾಗಿರುತ್ತಾರೆ. ಯಾರು ಪತ್ರಿಕೆಗಳಿಗೆ ಅಂಜುವಷ್ಟು ದುರ್ಬಲರೂ, ಪತ್ರಿಕೆಗಳ ಚಳವಳಿಯಿಂದಲೇ ಪ್ರಜಿಗಳ ಅವನಂಬಿಕೆಗೆ

ಪಾತ್ರರಾಗಿ ಅಧಿಕಾರವನ್ನು ಕಳೆದುಕೊಳ್ಳುವವು ಅವಿಚಕ್ಕುಇರ್ಲು ಅಪ್ರಶಸ್ತರೂ ಆಗಿರುವರೋ, ಅಂಥವರು ಸರಕಾರವನ್ನು ಬಿಡುವುದೇ ಲೇಸು. ಪತ್ರಿಕೆಗಳ ಆಕ್ಷೇಪನೆಯಲ್ಲಿ ಸತ್ಯ ಧರ್ಮಗಳಿಂದ್ದರಲ್ಲವೇ ಆ ಆಕ್ಷೇಪನೆಯನ್ನು ಪ್ರಚೆಗಳು ಸಂಭ ಅಂಗೀಕರಿಸುವುದು? ಇಂಥಾ ಆಕ್ಷೇಪನೆಗೆ ಅವಕಾಶವು ಸರಕಾರದ ಅಕ್ರಮ ಅತಾಯಚಾರಗಳಿಂದಲ್ಲವೇ ಉಂಟಾಗುವುದು? ಹೀಗೆ ವಿಚಾರವಾಡ ನೋಟಿದರೆ, ಪತ್ರಿಕೆಗಳಿಂದ ಸರಕಾರಕ್ಕೆ ಯಾವ ಕೆಡಕು ಉಂಟಾಗುವುದೆಂದು ಅಧಿಕಾರಸ್ಥ ಪಕ್ಕದವರು ಹೇಳುತ್ತಾರೆಯೋ, ಆ ಕೆಡಕೆನ ಬೇರು ನಿಜವಾಗಿ ಸರಕಾರದ ಸದೆವಳಿಕೆಗಳಲ್ಲಿಯೇ ಇರುವುದೆಂದು ಗೊತ್ತಾಗುತ್ತದೆ. ಅಧಿಕಾರಸ್ಥರನ್ನು ಚುಚ್ಚುವ ಮುಖ್ಯ ಮೊನೆಯು ಪತ್ರಿಕಾಕರ್ಮನ ಲೇಖನಿಯಲ್ಲಿ; ಅವರನ್ನು ನೋಯಿಸುವ ಏಷಬಂದುವು ಅವನ ಮತ್ತೀ ಪಾತ್ರಯಲ್ಲಿಲ್ಲ. ಆ ಮುಖ್ಯ ಆ ವಿಷವೂ ಸರಕಾರವು ಅವನಿಗೆ ಒದಗಿಸಿ ಕೊಡುವ ಸಂಗತಿಗಳಲ್ಲೀ ಅಡಗಿರುತ್ತವೆ. ಸರಕಾರವು ಆಕ್ಷೇಪನಾಹಾವಾದ ಸಂಗತಿಗಳನ್ನು ಅವನಿಗೆ ಒದಗಿಸದೆ ಹೋದರೆ, ಅವನ ಲೇಖನಿಯ ಮುಖ್ಯ ಮುಖ್ಯ ಮೃದುವಾಗಿಯೇ ಇರುವುದು; ಅವನ ಮತ್ತಿ ಸಪ್ನೆಯಾಗಿಯೇ ಇರುವುದು.

ಗುಣಗ್ರಹಣ

ಈಗ ಸಮ್ಮಾನದೇಶದ ಪತ್ರಿಕೆಗಳ ಮೇಲೆ ಇರುವ ಆಕ್ಷೇಪನೆಗಳಲ್ಲಿ ಮುಖ್ಯವಾದ ಒಂದು ಏನೆಂದರೆ—ಅವು ಯಾವಾಗಲೂ ಸರಕಾರಕ್ಕೆ ಪ್ರತಿಕಕ್ಷಿ (Opposition) ಯಾರೀಯೇ ಇರುತ್ತವೆಂಬುದು. ಇದೇ ಆಕ್ಷೇಪನೆಯೇ ಸಾಮಾನ್ಯವಾರೀ ಸಮ್ಮಾನಜ್ಞಾಪನಾಪರಮಾಂಶ ಮೇಲೆಯೂ ಒಂದಿದೆ. ಇದು ಸ್ವಲ್ಪ ಮಟ್ಟಿಗೆ ನಿಜವಾದ ಸ್ಥಿತಿಯೆಂದೇ ನಾವು ಒಪ್ಪಬೇಕು. ಆದರೆ ಇದು ಸಕಾರಣವಾದ ಸ್ಥಿತಿ. ಇದರ ಕಾರಣಗಳು ಆಳವಾಗಿ ಬೇರು ಬಿಟ್ಟಿರತಕ್ಕನು. ಅವು ಇಲ್ಲಿದಾಣಾಗಾದರೆ ಆಗ ಈ ಸ್ಥಿತಿ ತಾನಾಗಿ ಒದಲಾಯಿಸುವುದು.

ರಾಜ್ಯದ ಅಧಿಕಾರಿ ಚಯಾರ್ವಿವು ಶೀಯಲ್ಲಿಯೂ, ಪ್ರಕೃತ ವ್ಯವಸಾಯ ಪರೀಕ್ಷೆಯಲ್ಲಿಯೂ ಗುಣಗ್ರಹಣ ಮಾಡಬೇಕಾದುದೂ, ಒಳ್ಳಿಯ

ಒನ್ನರನ್ನು ಪ್ರೋತ್ಸಾಹಿಸಿ ಒಳಿಯ ವಿಭಾಗಟುಗಳಿಗೆ ಒತ್ತಾತ್ಸೇ ಕೊಡು
ಬೇಕಾದುದೂ ವೃತ್ತಪತ್ರಿಕೆಗಳ ಧರ್ಮವೇ ಹೌದು. ಆದರೆ ಸದ್ಗುದ
ರಾಜಕೀಯ ಪರಿಸ್ಥಿತಿಯಲ್ಲಿ ಈ ಧರ್ಮದ ಆಚರಣೆಗೆ ಅವಕಾಶ ಹೇಳುವು
ಲಿಲ್ಲ. ಇರುವಷ್ಟರ ಮಟ್ಟಿಗೆ ಸಮ್ಮಾನುವ್ಯಾಪಕಿಕೆಗಳು ಹಾಗೆ ವಾಡು
ತ್ತಲೇ ಇವೆ. ಕಾರುಬಾರಿಗಳ ಉತ್ತಮ ಕಾರ್ಯಗಳ ವಿಷಯದಲ್ಲಿ
ಮೆಚ್ಚಿಕೆಯನ್ನು ತೋರಿಸುವುದಕ್ಕೂ ಆಜಳಿತದ ಉತ್ತಮ ಪ್ರಯತ್ನಗಳಿಗೆ
ಬೆಂಬಲ ಕೊಡುವುದಕ್ಕೂ ಸಮ್ಮಾನುವ್ಯಾಪಕಾರಿಯಾಗಿ ಹಿಂಬರಿಯು
ತ್ತಿಲ್ಲ. ಹಾಗೆದ್ದರೂ, ಎದುವರೆಗೂ ರಾಜ್ಯಯಂತ್ರ ಜಾಲನೆಯಲ್ಲಿ ಪ್ರಜಾ.
ವರ್ಗಕ್ಕೆ ನಿಜವಾದ ಅಧಿಕಾರ ಶಕ್ತಿಯೂ ತತ್ವಂಬಂಧವಾದ ಉತ್ತರ
ಭಾರವೂ ಇರುವುದಲ್ಲವೋ, ಅದುವರೆಗೂ ಪತ್ರಿಕೆಗಳ ಪ್ರಧಾನ ಕರ್ತವ್ಯವು
ಅಧಿಕಾರಿವರಗೆ ಪ್ರತಿಭಟನೆಯಾಗಿಯೇ ಇರಬೇಕಾಗುತ್ತದೆ. ಪ್ರಕೃತ
ಸ್ಥಿತಿಯಲ್ಲಿ, ಸರಕಾರದ ಸ್ಥಾನಾತ್ಮಕೆಗಳನ್ನು ಸೂಚಿಸಿ ತಮ್ಮ ಅವೇಕ್ಕನ್ನು
ಗಳಿಸ್ತು ಅಲ್ಲಿವಾಡಿಕೊಳ್ಳುವ ಅವಕಾಶಗಳು ಪ್ರಜಾಭಸರಿಗೆ ಇರುವ
ದೇಂಸೋ ನಿಜ. ಆದರೆ ತಮ್ಮ ಇಷ್ಟವನ್ನು ಸೆರಿವೇರಿಸುವಂತೆ ಸರಕಾರ
ವನ್ನು ಒತ್ತಾಯಿಸುವ ಶಕ್ತಿ, ಇಸ್ತ್ಯಾ ಅವರಿಗೆ ದೊರೆತಿಲ್ಲ. ಪ್ರಜೆಗಳು
ತಮ್ಮ ಪ್ರತಿಸಿಧಿಗಳ ಮುಖಾಂತರ ಅರ್ಜಿ ವಾಡಿಕೊಳ್ಳಬಹುದು; ಆದರೆ
ಸರಕಾರದವರು ಆ ಅರ್ಜಿಯನ್ನು ನಡೆಸಿಕೊಡಬೇಕೆಂಬ ನಿಬಂಧವೇನೂ
ಇಲ್ಲ. ಪ್ರಜಾಭಸರಿಗೆ ತಮ್ಮ ಪ್ರತಿನಿಧಿಗಳನ್ನೇ ಅಧಿಕಾರಣಾಲ್ಲಿರಿಸಿ,
ತಮ್ಮಗೆ ಬೇಕಾದ ಕೆಲಸಗಳನ್ನು ಅವರ ಕೈಯಿಂದ ಆಗವಾಡಿಸಿಕೊಳ್ಳು
ವುದು ಈಗ ಸಾಧ್ಯವಲ್ಲ; ಎಂದರೆ—ಇನ್ನು ಸರಕಾರವು ಪ್ರಜಾಧೀನ
ವಾಗಿಲ್ಲ. ಇದರಿಂದ, ಪ್ರಜಾಪಕ್ಷದ ಪತ್ರಿಕೆಗಳಿಗೂ ಪ್ರಮುಖ ಜನ
ರಿಗೂ ಯಾವಾಗಲೂ, ಸರಕಾರವು ಹೇಗೆ ಪ್ರಜಾಭಸಾರ್ಥಕೆಗೂ
ವಿರೋಧವಾಗಿ ನಡೆಯುತ್ತಿದೆಯೆಂಬುದನ್ನು ಹುಡುಕಿ ತೋರಿಸುತ್ತಿರು
ವುದೇ ದೊಡ್ಡ ಕೆಲಸವಾಗಿದೆ. ಈ ಸಂಘಿತ ತಪ್ಪಿ, ಜವಾಬ್ದಾರಿ ಸರಕಾರ
ಕ್ರಮವು (Responsible Government) ರೂಢಿಗೆ ಬಂದು, ರಾಜ್ಯ
ವ್ಯವಹಾರದಲ್ಲಿ ಪ್ರಜಾ ಪಾರಬ್ಲ್ಯಾನ್ ಹೆಚ್ಚು, ಅಧಿಕಾರ ಪದವಿಯಲ್ಲಿ
ಪ್ರಜಾಜನರು ತಮ್ಮ ಪ್ರತಿನಿಧಿಯನ್ನೇ ಕೂಡಿಸುವ ಕಾಲ ಬಂದಾಗ,

ಪತ್ರಿಕೆಗಳ ಈಗಿನ ಸಂತತ ಪ್ರತಿಭಟನ ಕಾರ್ಯವು ತಲ್ಲಿ, ಅವು ಸರಕಾರಕ್ಕೆ ಸಂದರ್ಭಾನುಸಾರ ಅನುಮೋದನಕಾರಿಗಳೇ ಆಗುವುವು. ಈಗ ನಮ್ಮ ದೇಶದಲ್ಲಿರುವ ಚಾತಿ ಮತಾನುಸಾರಿಗಳಾದ ಕಕ್ಷೀಗಳು ಆಗ ಇಲ್ಲದೆ ಹೊಗಿ, (ಇಂಗ್ಲೆಂಡು ಮುಂತಾದ ರಾಷ್ಟ್ರಗಳಲ್ಲಿರುವಂತೆ) ನಿಜವಾದ ರಾಜಕೀಯ ತತ್ತ್ವಗಳನ್ನು ವಲಂಬಿಸಿ ಚಾತಿ ಮತ ಭೇದಗಳನ್ನು ಮರೆತಿರುವ ಸಾರ್ವಜನಿಕ ಕಕ್ಷೀಗಳು ಹುಟ್ಟುವುವು. ಆಗ ವೃತ್ತಪತ್ರಿಕೆಗಳು ಆ ಕಕ್ಷೀಗಳಿಗನುಸಾರ ವಿಂಗಡವಾಗಿ, ತಮ್ಮ ಕಕ್ಷೀಯು ಅಧಿಕಾರಸಾಧನದಲ್ಲಿರುವಾಗ ಆ ಸರಕಾರವನ್ನು ಪೋರ್ಷಿಸುತ್ತಲೂ, ತಮ್ಮ ಪ್ರತಿಕಕ್ಷೀಯು ಅಧಿಕಾರಕ್ಕೆ ಬಂದಾಗ ವಾತ್ರ ಆ ಸರಕಾರವನ್ನು ಆಕ್ಷೇಪಿಸುತ್ತಲೂ ಇರುವುವು. ಸರಕಾರವನ್ನು ನಿಲ್ಲಿಸುವ ಮತ್ತು ಬೀಳಿಸುವ ಶಕ್ತಿಯು ನಿಜವಾಗಿ ಪ್ರಜೆಗಳ ಕೈಗೆ ದೊರೆತವೇಲೆ, ವೃತ್ತಪತ್ರಿಕೆಗಳಿಗೆ ಸರಕಾರದ ದೂಷಣಭೂಷಣಗಳಲ್ಲಿ ಹೆಚ್ಚಿನ ಒವಾಬಾರ್ಥಿ ಬುದ್ಧಿಯೂ, ಯಾವುದಾದರೊಂದು ಸಾರ್ವಜನಿಕ ತತ್ತ್ವವನ್ನು ವಲಂಬಿಸಿರುವ ರಾಜಕೀಯ ಪಕ್ಷಕ್ಕೆ ತಾವು ದೃಢವಾದ ಬೆಂಬಲವನ್ನು ಕೊಟ್ಟು, ಆ ಪಕ್ಷದ ಪ್ರಜಾ ಪ್ರತಿನಿಧಿಗಳನ್ನು ಸರಕಾರದ ಪದವಿಯಲ್ಲಿ ನೆಲೆಗೊಳಿಸಿ ಪೋತನ್ನಿಂದ ಬೀಕೆಂಬ ಆಸಕ್ತಿಯೂ ತಾವಾಗಿ ಉಂಟಾಗುವುವು.

ಇದರ ಜೊತೆಗೆ ನಮ್ಮ ದೇಶದ ಸಾಧ್ಯತಂತ್ರ್ಯವೂ ಪಾರ್ಶವ್ಯವೂ ಬೆಳೆದು, ದೇಶೀಯರ ಭೇದಿತಾಶಯಗಳೂ ಉದ್ದ್ಯಮಗಳೂ ಉನ್ನತೋ ನ್ನತವಾಗಿ, ನಮ್ಮ ಸಾರ್ವಜನಿಕ ವ್ಯಾಪಾರಗಳು ಮೇಲ್ಲಿರಗಿಗೆ ಬಂದಂತೆಲ್ಲ, ನಮ್ಮ ವೃತ್ತಪತ್ರಿಕೆಗಳ ವಿಷಯ ಕಲಾಪವೂ ನಿಚಾರ ಸರಣಿಯೂ ಉತ್ತಮೋತ್ತಮವಾಗುವುವು. ವೃತ್ತಪತ್ರಿಕೆಗಳನ್ನು ತಿದ್ದಿ ಸರಿಪಡಿಸಬೇಕನ್ನು ವರು ಜನರಿವನವನ್ನು ತಿದ್ದಿ ಸರಿಪಡಿಸಲಿ. ಆ ಪ್ರಯತ್ನದಲ್ಲಿ ಎಲ್ಲ ಯೋಗ್ಯರಾದ ಪತ್ರಿಕಾಕರ್ತರೂ ನೆರವಾಗುವರು.

